

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

## ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

18ನೇ ಮಾರ್ಚ್ 2022

ಶುಕ್ರವಾರ

### ವಿಷಯಾನುಕ್ರಮಣಿಕೆ (INDEX)

#### 01. ಪ್ರಶ್ನೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

2139 – ಎಸ್.ಐ.ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು

- ಶ್ರೀ ಎನ್.ರವಿಕುಮಾರ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- (ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಪರವಾಗಿ)

2217 – ಅಂತರ್ಜಲ ವೃದ್ಧಿಸುವ ಜಲನಿಧಿ ಯೋಜನೆ ಬಗ್ಗೆ

- ಶ್ರೀ ಸಿ.ಎನ್.ಮಂಜೇಗೌಡ
- ಶ್ರೀ ಬಿ.ಸಿ.ಪಾಟೀಲ (ಕೃಷಿ ಸಚಿವರು)

2229 – ರಾಜ್ಯದಲ್ಲೆಲ್ಲಾ ಭಾವಣಿ ತೋಟಗಾರಿಕೆ ಕುರಿತು

- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಮುನಿರತ್ನ (ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು)

2232 – ರೈತರ ಆತ್ಮಹತ್ಯೆ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆ ಕುರಿತು

- ಡಿ.ಎಸ್.ಅರುಣ್
- ಶ್ರೀ ಮುನಿರತ್ನ (ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು)

2188 – ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲೆ ನಡೆದಿದೆ ಎನ್ನಲಾದ

ಅವ್ಯವಹಾರದ ಕುರಿತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಶ್ರೀ ಅರವಿಂದ ಕುಮಾರ್ ಅರಳಿ
  - ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವರು)
- 2230 – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಮುಗಿಸುವ ಕುರಿತು
- ಡಾ: ತಳವಾರ ಸಾಬಣ್ಣ
  - ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವರು)
- 2225 – ಬಿ.ಎಂ.ಟಿ.ಸಿ.ಗೆ ಹೊರೆಯಾದ ಎಲೆಕ್ಟ್ರಿಕ್ ಬಸ್‌ಗಳ ಬಗ್ಗೆ
- ಡಾ: ಕೆ.ಗೋವಿಂದರಾಜ್
  - ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವರು)
- 2134 – ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಹಾಗೂ ಇತರೆ ನಿಗಮಗಳ ಸಿಬ್ಬಂದಿಯ ಕುರಿತು
- ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚಿವರು)
  - ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವರು)
- 2219 – ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
- ಶ್ರೀ ಪಿ.ಆರ್.ರಮೇಶ್
  - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)
- 2149 – ರಾಜ್ಯದ ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಯೋಜನೆ ಸಜ್ಜಿಡಿ ಕುರಿತು
- ಶ್ರೀ ಮರಿತಿಬ್ಬೇಗೌಡ (ಶ್ರೀ ಹೆಚ್.ಎಂ.ರಮೇಶ್ ಗೌಡರವರ ಪರವಾಗಿ)
  - ಶ್ರೀ ಮುನಿರತ್ನ (ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು)
- 2181 – ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಆಹಾರ ಪೂರೈಕೆಯಲ್ಲಿ ಕಡಿಮೆ ದರ ನಮೂದಿಸಿದ ಅಕ್ರಮದ ಕುರಿತು
- ಶ್ರೀ ಯು.ಬಿ.ವೆಂಕಟೇಶ್
  - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆ ಹಿಡಿಯಲಾದ ಪ್ರಶ್ನೆ

1693 – ರೈತರ ವಿದ್ಯಾನಿಧಿ ಯೋಜನೆಯ ಬಗ್ಗೆ

- ಶ್ರೀ ಎಂ.ಎಲ್.ಅನೀಲ್ ಕುಮಾರ್

- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

1965 – ಕೆ.ಆರ್.ಐ.ಡಿ.ಎಲ್.ನಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಕುರಿತು

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಕೆ.ಎಸ್.ಕಲ್ಲರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

02. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರ ಹೇಳಿಕೆಗಳು

ಅ) ದಿನಾಂಕ 11-03-2022ರಂದು ಶ್ರೀ ಕೆ.ಟಿ.ಶ್ರೀಕಂಠೇಗೌಡರವರು

ಪತ್ರಿಕಾ ವಿತರಕರು, ಹಂಚಿಕೆದಾರರು ಹಾಗೂ ಪತ್ರಿಕೆ ಹಾಕುವ ಕಾರ್ಮಿಕರ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)  
(ಕಾರ್ಮಿಕ ಸಚಿವರ ಪರವಾಗಿ)

ಆ) ದಿನಾಂಕ 15-03-2022ರಂದು ಶ್ರೀ ಕೆ.ಟಿ.ಶ್ರೀಕಂಠೇಗೌಡರವರು

ಮೈಸೂರು ನಗರದಲ್ಲಿರುವ ಪುರಭವನ ಶಿಥಿಲಗೊಂಡಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)  
(ನಗರಾಭಿವೃದ್ಧಿ ಸಚಿವರ ಪರವಾಗಿ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ದಿನಾಂಕ 08-03-2022ರಂದು ಶ್ರೀ ಎಸ್.ರವಿರವರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ

ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

(ಕೃಷಿ ಸಚಿವರ ಪರವಾಗಿ)

ಈ) ದಿನಾಂಕ 17-03-2022ರಂದು ಶ್ರೀ ಎಂ.ಪಿ.ಕುಶಾಲಪ್ಪ (ಸುಜಾ)ರವರು

ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್

ನೀಡುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

(ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ)

ಉ) ದಿನಾಂಕ 15-03-2022ರಂದು ಶ್ರೀ ವೈ.ಎಂ.ಸತೀಶ್‌ರವರು

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು, ತೋರಣಗಲ್ ಗ್ರಾಮ ಪಂಚಾಯ್ತಿ

ವ್ಯಾಪ್ತಿಯ ಸುಲ್ತಾನಪುರ ಗ್ರಾಮದ ಸುತ್ತಮುತ್ತ ಕೈಗಾರಿಕೆಗಳಿಂದ ಹೊರಬರುವ

ಮಾಲಿನ್ಯದಿಂದ ಗ್ರಾಮದ ಪರಿಸರ ಕಲುಷಿತಗೊಂಡಿರುವ ಬಗ್ಗೆ ಪ್ರಸ್ತಾಪಿಸಿರುವ

ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಪರವಾಗಿ)

ಊ) ದಿನಾಂಕ 14-03-2022ರಂದು ಶ್ರೀ ಸಲೀಂ ಅಹಮದ್‌ರವರು

ರಾಜ್ಯದಲ್ಲಿ ಮಕ್ಕಳ ಜಾಗೃತಿ ಮತ್ತು ಹಿತರಕ್ಷಣೆಯ ಸಲುವಾಗಿ ಪಂಚಾಯಿತಿ

ಮಟ್ಟದಲ್ಲಿ ಪ್ರತಿ ತಿಂಗಳು ಗ್ರಾಮ ಸಭೆಯನ್ನು ನಡೆಸುವ ಬಗ್ಗೆ ಪ್ರಸ್ತಾಪಿಸಿರುವ

ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಪರವಾಗಿ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಖು) ದಿನಾಂಕ 17-03-2022ರಂದು ಶ್ರೀ ಮರಿತಿಬ್ಬೇಗೌಡರವರು

ಅನುದಾನ ರಹಿತ, ಅನುದಾನಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು  
ಇನ್ನಿತರೆ ಎಲ್ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಸ್.ಸಿ., ಎಸ್.ಟಿ.  
ಹಾಗೂ ಓ.ಬಿ.ಸಿ. ವಿದ್ಯಾರ್ಥಿಗಳಿಗೆ ಇಲಾಖೆಗಳಿಂದ ಶುಲ್ಕ ವಿನಾಯಿತಿ  
ಹಣವನ್ನು ಪ್ರಾಂಶುಪಾಲರ ಖಾತೆಗೆ ಕಡ್ಡಾಯವಾಗಿ ಜಮೆ ಮಾಡುವ ಬಗ್ಗೆ  
ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ  
ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

ಎ) ದಿನಾಂಕ 15-03-2022ರಂದು ಶ್ರೀ ಪ್ರದೀಪ ಶೆಟ್ಟರ್‌ರವರು

ರಾಜ್ಯದ ಕೆಲವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು  
ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿರುವ  
ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)  
(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಪರವಾಗಿ)

03. ಶಾಸಕರಿಗೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಿರುವ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ  
- ಶ್ರೀ ಮುನಿರತ್ನ (ತೋಟಗಾರಿಕೆ, ಯೋಜನೆ ಹಾಗೂ  
ಸಾಂಖ್ಯಿಕ ಸಚಿವರು)  
- ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು)  
- ಶ್ರೀ ಎನ್.ರವಿಕುಮಾರ್

04. ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಗೆ

ಸರ್ಕಾರದಿಂದ ಉತ್ತರ

- ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು ಹಾಗೂ  
ಹಣಕಾಸು ಸಚಿವರು)  
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

---

- ಶ್ರೀ ಪಿ.ಆರ್.ರಮೇಶ್
- ಶ್ರೀ ಎನ್.ರವಿಕುಮಾರ್
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಪ್ರಕಾಶ್ ಕೆ.ರಾಘೋಡ್ (ವಿರೋಧ ಪಕ್ಷದ ಮುಖ್ಯ ಸಚೇತಕರು)
- ಡಾ: ತಳವಾರ್ ಸಾಬಣ್ಣ
- ಶ್ರೀ ನಸೀರ್ ಅಹ್ಮದ್
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಶಶೀಲ್ ಜಿ.ನಮೋಶಿ
- ಶ್ರೀ ಆಯನೂರು ಮಂಜುನಾಥ್

~\*~\*~\*~\*~

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(444) 18-03-2022 (10.00) ಎಂಪಿ-ಬಿಎನ್‌ಎಸ್

ಕರ್ನಾಟಕ ವಿಧಾನ ಪರಿಷತ್ತು

ಶುಕ್ರವಾರ, 18ನೇ ಮಾರ್ಚ್ 2022

ಸದನವು ವಿಧಾನಸೌಧದಲ್ಲಿರುವ

ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಪೂರ್ವಾಹ್ನ 10 ಗಂಟೆ 3 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟಿ) ಯವರು

ಪೀಠವನ್ನು ಅಲಂಕರಿಸಿದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

## 01. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.

ಸಭಾಪತಿಯವರು:- ಈಗ ಪ್ರಶ್ನೋತ್ತರ. ಶ್ರೀಮತಿ ಭಾರತಿ ಶೆಟ್ಟಿ, ಮಾನ್ಯ ಯು.ಬಿ.ವೆಂಕಟೇಶ್.

ಪ್ರಶ್ನೆ ಸಂಖ್ಯೆ 2229

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು ಗೈರುಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ 2181

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಯು.ಬಿ.ವೆಂಕಟೇಶ್‌ರವರು ಗೈರುಹಾಜರಾಗಿದ್ದರು)

ಸಭಾಪತಿಯವರು:- ಮಾನ್ಯ ಸಲೀಂ ಅಹಮದ್ ರವರ ಪ್ರಶ್ನೆ ಸಂಖ್ಯೆ 2185 ವರ್ಗಾವಣೆಗೊಂಡಿರುತ್ತದೆ.

ಪ್ರಶ್ನೆ ಸಂಖ್ಯೆ 2185

(ವರ್ಗಾವಣೆಗೊಂಡಿರುತ್ತದೆ)

ಸಭಾಪತಿಯವರು:- ಮಾನ್ಯ ಸಲೀಂ ಅಹಮದ್ ರವರೇ, ತಮ್ಮ ಪ್ರಶ್ನೆ ಬೇರೆ ಇಲಾಖೆಗೆ ವರ್ಗಾವಣೆಯಾಗಿದೆ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಈಗ ಸದನಕ್ಕೆ ಯಾರು ಬಂದಿಲ್ಲ ಅವರ ಪ್ರಶ್ನೆಗಳಿಗೆ ಉತ್ತರ ಬಂದಿವೆ. ನಾನು ಸದನಕ್ಕೆ ಬಂದಿದ್ದೇನೆ ಆದರೆ ನನ್ನ ಪ್ರಶ್ನೆಗೆ ಉತ್ತರ ಬಂದಿಲ್ಲ.

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ ಅರಳಯವರೇ, ತಾವು ಆಮೇಲೆ ಪ್ರಶ್ನೆ ಕೇಳಿ. ಈಗ ಡಾ||ತಳವಾರ್ ಸಾಬಣ್ಣನವರು ಪ್ರಶ್ನೆ ಕೇಳುವುದು.

ಡಾ|| ತಳವಾರ್ ಸಾಬಣ್ಣ:- ಮಾನ್ಯ ಸಭಾಪತಿಯವರೇ, ಸದನದಲ್ಲಿ ಸಂಬಂಧಪಟ್ಟ ಮಂತ್ರಿಗಳು ಇಲ್ಲ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಡಿ.ಎಸ್.ಅರುಣ್ ರವರು ಪ್ರಶ್ನೆ ಕೇಳುವುದು.

ಪ್ರಶ್ನೆ ಸಂಖ್ಯೆ 2232

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಡಿ.ಎಸ್.ಅರುಣ್‌ರವರು ಗೈರುಹಾಜರಾಗಿದ್ದರು)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಈಗ ಸದನ ಪ್ರಾರಂಭವಾಗಿದೆ. ಆದರೆ, ಇನ್ನೂ ಯಾವ ಮಂತ್ರಿಗಳು ಸಹ ಸದನಕ್ಕೆ ಬಂದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳನ್ನು ಬೇಗ ಕರೆಯಿಸುತ್ತೇವೆ. ಅವರು ಬಂದ ತಕ್ಷಣ ಉತ್ತರ ನೀಡುತ್ತೇವೆ.

ಸಭಾಪತಿಯವರು:- ಮಾನ್ಯ ಸುನೀಲ್ ವಲ್ಯಾಪುರ್ ರವರು ಪ್ರಶ್ನೆ ಕೇಳುವುದು.

ಪ್ರಶ್ನೆ ಸಂಖ್ಯೆ 2158

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಸುನೀಲ್ ವಲ್ಯಾಪುರ್ ರವರು

ಗೈರುಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ 2134

(ಈ ಹಂತದಲ್ಲಿ ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು

ಗೈರುಹಾಜರಾಗಿದ್ದರು)

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಸದನದಲ್ಲಿ ಇದ್ದಾರೆ. ಆದರೆ, ಸಂಬಂಧಪಟ್ಟ ಮಂತ್ರಿಗಳು ಇಲ್ಲ.

ಪ್ರಶ್ನೆ ಸಂಖ್ಯೆ 2219

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್ ರವರು ಗೈರುಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ 2217

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಸಿ.ಎನ್.ಮಂಜೇಗೌಡರು ಗೈರುಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2139

(ಈ ಹಂತದಲ್ಲಿ ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು

ಗೈರುಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ 2149

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಹೆಚ್.ಎಂ.ರಮೇಶ್ ಗೌಡರು ಗೈರುಹಾಜರಾಗಿದ್ದರು)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಸದನಕ್ಕೆ ಇನ್ನು ಯಾರೂ ಬಂದಿಲ್ಲ. ಆದುದರಿಂದ, ಸದನವನ್ನು adjourn ಮಾಡಿ.

ಸಭಾಪತಿಯವರು:- ಈಗ ಸದನದಲ್ಲಿ ಯಾರ್ಯಾರೂ ಮಂತ್ರಿಗಳು ಇದ್ದಾರೆ. ಅವರಿಗೆ ಸಂಬಂಧಪಟ್ಟಂತಹ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್‌ರವರು ಪ್ರಶ್ನೆ ಕೇಳಬಹುದು.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಸದನದಲ್ಲಿ ಸಂಬಂಧಪಟ್ಟ ಮಂತ್ರಿಗಳು ಇಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ರೇಷ್ಮೆ ಯುವಸಬಲೇಕರಣ ಮತ್ತು ಕ್ರೀಡಾ ಸಚಿವರ ಪರವಾಗಿ ನಾನು ಉತ್ತರ ನೀಡುತ್ತೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೆ, ಎಲ್ಲಾ ಪ್ರಶ್ನೆಗಳಿಗೂ ಸಹ ನೀವೇ ಉತ್ತರ ಕೊಟ್ಟುಬಿಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2139

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಎನ್.ರವಿಕುಮಾರ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸಿದ್ದಾರೆ. ಈಗ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಕಳೆದ ಮೂರು ವರ್ಷಗಳಲ್ಲಿ ವಿತರಿಸಲಾದ ಪ್ರೋತ್ಸಾಹಧನ ಎಷ್ಟು ಎಂದು ಕೇಳಿದ್ದೇನೆ. ಅದಕ್ಕೆ 500 ಲಕ್ಷ ರೂಪಾಯಿಗಳು ಎಂದು ಉತ್ತರ ನೀಡಿದ್ದಾರೆ. ಅದೇ ರೀತಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ಮತ್ತು ಕಿಟ್‌ಗಳನ್ನು ವಿತರಿಸಲಾಗಿದೆ, ಫಲಾನುಭವಿಗಳ ಸಂಖ್ಯೆ ಎಷ್ಟು? ಮತ್ತು ಎಷ್ಟು ಮೊತ್ತವನ್ನು ಕ್ರೀಡಾ ಸಮವಸ್ತ್ರ ಕಿಟ್‌ಗಳಿಗೆ ವೆಚ್ಚ ಮಾಡಲಾಗಿದೆ ಎಂದು ಕೇಳಿದ್ದೇನೆ. ಮಾನ್ಯ ಸಚಿವರು ಇದಕ್ಕೆ ಸಂಬಂಧಪಟ್ಟಂತೆ ಉತ್ತರ ನೀಡಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಇಲಾಖೆಯವರು ಏನನ್ನು ಸಹ ಖರ್ಚು ಮಾಡಿಲ್ಲ. ಆದರೆ, ಈ ರೀತಿಯ ಉತ್ತರವನ್ನು ಹೇಗೆ ನೀಡಿದರು ಎಂದು ಕೇಳುತ್ತೇನೆ. ಏಕೆಂದರೆ, ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಇತ್ತು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಪರವಾಗಿ):-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ಮತ್ತು ಉತ್ತರಗಳನ್ನು ನೀಡಿದ್ದೇವೆ. 2018-19, 2019-20 ಮತ್ತು 2020-21ನೇ ಸಾಲಿನಲ್ಲಿ ಒಟ್ಟು 500 ಲಕ್ಷಗಳನ್ನು ಖರ್ಚು ಮಾಡಿದ್ದೇವೆ. ಅದೇ ರೀತಿ ಕ್ರೀಡಾಪಟುಗಳ ಸಂಖ್ಯೆಯನ್ನು ಸಹ ಒದಗಿಸಿ, ಕ್ರೀಡಾಪಟುಗಳಿಗೆ ನೀಡಿರುವ ಪ್ರೋತ್ಸಾಹಧನದ ಮಾಹಿತಿಯನ್ನು ಸಹ ನೀಡಿದ್ದೇವೆ. ಸುಮಾರು 356 ವಿದ್ಯಾರ್ಥಿಗಳಿಗೆ 500 ಲಕ್ಷಗಳನ್ನು ಖರ್ಚು ಮಾಡಿದ್ದೇವೆಂದು ಇಲಾಖೆಯವರು ತಿಳಿಸಿದ್ದಾರೆ. ಅವರ ಎರಡನೆ ಪ್ರಶ್ನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಪರಿಶಿಷ್ಟ ಪಂಗಡದ ಕ್ರೀಡಾಪಟುಗಳು ಸೇರಿದಂತೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆ/ನಿಲಯಗಳಲ್ಲಿರುವ ಫಲಾನುಭವಿಗಳ ಸಂಖ್ಯೆ, ಕ್ರೀಡಾ ಸಮವಸ್ತ್ರ, ಕಿಟ್‌ಗಳಿಗೆ ಭರಿಸಿರುವ ವೆಚ್ಚಗಳ ವಿವರಗಳನ್ನು ಒದಗಿಸಿರುತ್ತೇವೆ. ಅಂದರೆ, ಫಲಾನುಭವಿಗಳ ಸಂಖ್ಯೆ 2018-19ರಲ್ಲಿ 2170,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2019-20ರಲ್ಲಿ 2142 ಎಂದು ಇದೆ. ಈಗ ಸಮವಸ್ತ್ರ ಮತ್ತು ಕಿಟ್‌ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದ್ದೇವೆ. 2018-19ರಲ್ಲಿ 3333.59 ಲಕ್ಷ ರೂಪಾಯಿಗಳನ್ನು ನೀಡಿದ್ದೇವೆ. 2019-20ರಲ್ಲಿ 381.42 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ. 2020-21ರಲ್ಲಿ ಕೋವಿಡ್-19 ಕಾರಣದಿಂದ ಶಾಲೆಗಳು ಪ್ರಾರಂಭವಾಗಿರಲಿಲ್ಲ. ಆ ಕಾರಣಕ್ಕೋಸ್ಕರ ಸರ್ಕಾರಿ ಆದೇಶಗಳನ್ನು ಗಮನದಲ್ಲಟ್ಟುಕೊಂಡು ಇವುಗಳನ್ನು ವಿತರಣೆ ಮಾಡಿರುವುದಿಲ್ಲ. ಮಾನ್ಯ ಸದಸ್ಯರಿಗೆ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗಿದೆ. ಹಾಗೆಯೇ ಮುಂದುವರೆದು, ಪರಿಶಿಷ್ಟ ಪಂಗಡದ ಯುವಕರಿಗೆ ಯಾವ ರೀತಿಯಲ್ಲಿ ಕೌಶಲ್ಯಲಾಭವೃದ್ಧಿಯನ್ನು ನೀಡಿದ್ದಾರೆಂದು ಕೇಳಿದ್ದಾರೆ. 2019-20, 2020-21 ಮತ್ತು 2021-22ನೇ ಸಾಲಿನಲ್ಲಿ ನಾವು ಒಟ್ಟು 2,876/- ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ. ಕೋವಿಡ್-19 ಕಾರಣಕ್ಕೋಸ್ಕರ ಯಾವ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತೋ, ಆ ಸಂದರ್ಭದಲ್ಲಿ ಪ್ರೋತ್ಸಾಹಧನ ಮತ್ತು ಸಮವಸ್ತ್ರವನ್ನು ನೀಡಿರಲಿಲ್ಲ. ಉಳಿದ ಎಲ್ಲಾ ಮಾಹಿತಿಗಳನ್ನು ಮಾನ್ಯ ಸದಸ್ಯರಿಗೆ ಒದಗಿಸಿದ್ದೇವೆ. ಮಾನ್ಯ ಸದಸ್ಯರಿಗೆ ಮತ್ತೇನಾದರೂ ಮಾಹಿತಿ ಬೇಕಾದಲ್ಲಿ, ಅವರಿಗೆ ಸಮಗ್ರವಾದ ಮಾಹಿತಿಯನ್ನು ಒದಗಿಸುತ್ತೇವೆ.

**ಶ್ರೀ ಎನ್.ರವಿಕುಮಾರ್:-** ಮಾನ್ಯ ಸಭಾಪತಿಯವರೇ, ನನಗೆ ಸ್ಪಷ್ಟನೆ ಬೇಕಾಗಿರುವುದು ಏನೆಂದರೆ, ಜಿಲ್ಲಾಮಟ್ಟದಲ್ಲಿ ಸಾವಿರಾರು ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಆದರೆ, ಕೋವಿಡ್-19 ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಆ ಕ್ರೀಡಾಪಟುಗಳು ನೇರವಾಗಿ ಭಾಗವಹಿಸಲಿಲ್ಲ. ಆದರೆ, ಪೂರ್ತಿ ಹಣ ಖರ್ಚನ್ನು ತೋರಿಸಿದ್ದಾರೆ. ಅಂದರೆ, ಕ್ರೀಡಾಪಟುಗಳಿಗೆ ಸಮವಸ್ತ್ರ ಮತ್ತು ಕಿಟ್‌ಗಳನ್ನು ನೀಡಿದ್ದೇವೆಂದು ಮಾಹಿತಿ ನೀಡಿದ್ದಾರೆ. ಆದರೆ, ಕೋವಿಡ್-19 ಕಾರಣದಿಂದ ಏನು ನಡೆಯುವುದಿಲ್ಲವೆಂದು ಅರ್ಥಕ್ಕರ್ಥ ಕ್ರೀಡಾಪಟುಗಳಿಗೆ ಕಿಟ್‌ಗಳೇ ತಲುಪಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟತೆಯನ್ನು ಕೇಳುತ್ತಿದ್ದೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ಸ್ಪಷ್ಟತೆ ಇದೆ. ಕೋವಿಡ್-19 ಕಾರಣಕ್ಕೋಸ್ಕರ ಕ್ರೀಡಾಪಟುಗಳು ಭಾಗವಹಿಸಿರಲಿಲ್ಲ. ಅವರಿಗೆ ಕಿಟ್ ಮತ್ತು ಪ್ರೋತ್ಸಾಹಧನವನ್ನು ಹೇಗೆ ಕೊಟ್ಟಿದ್ದಾರೆಂದು ಮಾನ್ಯ ಸದಸ್ಯರು ಕೇಳಿದ್ದಾರೆ. ಈಗ ಪ್ರೋತ್ಸಾಹಧನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೇರವಾಗಿ ಕ್ರೀಡಾಪಟುಗಳ ವೈಯಕ್ತಿಕ ಖಾತೆಗೆ ಹೋಗುತ್ತದೆ. ಏನಾದರೂ ಸಮಸ್ಯೆ ಮತ್ತು ಅನುಮಾನಗಳಿದ್ದರೆ, ಅದನ್ನು ಪರಿಶೀಲನೆ ಮಾಡುತ್ತೇವೆ. ಕಿಟ್‌ಗಳನ್ನು ವಿತರಿಸಿರುವುದಕ್ಕೆ ನಮ್ಮ ಬಳಿ ನಿಖರವಾದ ಮಾಹಿತಿಗಳಿವೆ. ಈಗ ಯಾವುದಾದರೂ ಕಾರಣಕ್ಕೆ ಕಿಟ್ ಬಂದಿಲ್ಲವೆಂದು ಯಾವುದಾದರೂ ವಿಷಯಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಮಾಹಿತಿಯನ್ನು ಒದಗಿಸಿದರೆ, ತಕ್ಷಣ ತನಿಖೆ ಮಾಡುತ್ತೇವೆ. ಮಾನ್ಯ ಸದಸ್ಯರಿಗೆ ಸಮಗ್ರವಾದ ಮಾಹಿತಿಯನ್ನು ಒದಗಿಸುತ್ತೇವೆ.

(ಮುಂದು)

(445) 18.03.2022 10.10 LL-BNS

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಸಚೀತಕರು):-** ಮಾನ್ಯ ಸಭಾಪತಿಯವರೇ, ಉತ್ತರದಲ್ಲ ಪೋಲಿಸ್‌ಹದನ ಕೊಡುತ್ತೇವೆಂದು ಹೇಳಿದ್ದಾರೆ. ಇದರಲ್ಲಿ 2020-21ರಲ್ಲಿ 6,358 ಮತ್ತು 2021-22ರಲ್ಲಿ 4,275 ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತರಬೇತಿಗಾಗಿ ಇಂತಿಷ್ಟು ಹಣ ಖರ್ಚು ಮಾಡಿದ್ದೇವೆಂದು ಮಾಹಿತಿ ನೀಡಿದ್ದಾರೆ. ಆದರೆ, ಇಷ್ಟು ಜನರಿಗೆ ತರಬೇತಿ ಕೊಡುವಾಗ ಪ್ರತಿ ಕ್ರೀಡಾಪಟುಗಳಿಗೆ ಎಷ್ಟು ಹಣ ಖರ್ಚಾಗುತ್ತದೆ. ಇಷ್ಟು ಕಡಿಮೆ ಹಣದಲ್ಲಿ ಇಷ್ಟು ಜನರಿಗೆ ತರಬೇತಿ ಕೊಡಬಹುದೇ? ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಕೊಟ್ಟಿರುವಂತಹ ತರಬೇತಿ ವಿವರವನ್ನು ಸಹ ನೀಡಿದ್ದಾರೆ. ಅದರಲ್ಲಿ, domestic data entry operator, business correspondence and business facilitator, counter sales executive....

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅದು ಬೇರೆ ಉತ್ತರ. ಇದು ಕ್ರೀಡಾಪಟುಗಳಿಗೆ ಸೀಮಿತಗೊಳಿಸಿ ಬಂದಿರುವಂತಹ ಉತ್ತರವಾಗಿದೆ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ತಾವು ಬೇರೆ ಪ್ರಶ್ನೆ ಕೇಳುತ್ತಿದ್ದೀರಿ.

**ಶ್ರೀ ಪ್ರಕಾಶ್ ಕೆ. ರಾಥೋಡ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಎಷ್ಟು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಉತ್ತರ ನೀಡಿದ್ದಾರೆ. ಆದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಿರುವಂತಹ ಅನುಬಂಧದಲ್ಲ ಯಾರಿಗೆ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ, ಅವರು ಯಾರು ಸಹ ಕ್ರೀಡಾಪಟುಗಳು ಆಗಿರುವುದಿಲ್ಲ. ಅದನ್ನು ತಾವು ಪರಿಶೀಲಿಸಬಹುದು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್‌ರವರ ಪ್ರಶ್ನೆಯನ್ನು ಮಾನ್ಯ ಸದಸ್ಯರು ಗಮನಿಸಬೇಕು. ನಾವು ಕೊಟ್ಟಿರುವ ಉತ್ತರ ಪ್ರಶ್ನೆ ಆಧಾರದ ಮೇಲೆ ಇರುತ್ತದೆ. ಅದರಂತೆ, ಮೊದಲ ಎರಡು ಪ್ರಶ್ನೆಗಳು ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಸಂಬಂಧಿಸಿರುತ್ತದೆ. ಆದರೆ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆ ಮೂರನೆಯ ಪ್ರಶ್ನೆಯಾಗಿರುತ್ತದೆ. ಅದರಲ್ಲಿ ಮಾನ್ಯ ಸದಸ್ಯರು ಪ್ರಶ್ನೆ ಕೇಳಿರುವುದೇನೆಂದರೆ, “ಪರಿಶಿಷ್ಟ ಪಂಗಡದ ಯುವಕರಿಗೆ ಯಾವ ರೀತಿ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಯ ಸಂಖ್ಯೆ ಎಷ್ಟು, ಕಳೆದ 3 ವರ್ಷಗಳಲ್ಲಿ ಎಷ್ಟು ಜನರಿಗೆ ತರಬೇತಿ ನೀಡಲಾಗಿದೆ” ಎಂದು ಕೇಳುತ್ತಾರೆ. ಇದು ಪರಿಶಿಷ್ಟ ಪಂಗಡದ ಯುವಜನರಿಗೆ ಮಾತ್ರ ನೀಡಿದ ತರಬೇತಿಯಾಗಿರುತ್ತದೆ, ಈ ಪ್ರಶ್ನೆ ಪ್ರತ್ಯೇಕವಾಗಿದೆ. ಅದರಂತೆ, ನಾವು ಪ್ರತ್ಯೇಕವಾದ ಉತ್ತರ ನೀಡಿರುತ್ತೇವೆ. ಒಂದು ವೇಳೆ ಮಾನ್ಯ ಸದಸ್ಯರಿಗೆ ಅಗತ್ಯವೆನಿಸಿದರೆ ಏನಾದರೂ ಮಾಹಿತಿ ಇದ್ದರೆ ಕೊಡಿ, ಅದಕ್ಕೆ ಸಮಗ್ರವಾದ ಉತ್ತರವನ್ನು ನೀಡುತ್ತೇವೆ.

**ಸಭಾಪತಿಯವರು:-** ಆಯಿತು, ಸಾಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2217

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಸಿ.ಎನ್. ಮಂಜೇಗೌಡ:-** ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲಾಗಿದೆ. ಆದರೆ ಉತ್ತರದಲ್ಲಿ, 'the Jala Nidhi Scheme is not in force/not implemented in the watershed development Department for increasing ground water in the state.' ಎಂದು ಹೇಳುತ್ತಾರೆ. ಇದು ಹೇಗೆ ಎಂದು ಉತ್ತರ ನೀಡಬೇಕು.

**ಶ್ರೀ ಬಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ಜಲಾನಿಧಿ ಎನ್ನುವಂತಹ ಕಾರ್ಯಕ್ರಮ ಇಲಾಖೆಯಲ್ಲಿ ಇರುವುದಿಲ್ಲ. ಆದರೆ, ವಾಟರ್‌ಶೆಡ್ ಇರುತ್ತದೆ. ನಾವು ಕಳೆದ ಎರಡು ವರ್ಷಗಳಲ್ಲಿ ನರೇಗಾ ಯೋಜನೆಯಲ್ಲಿ ವಿವಿಧ ಜಲಾನಯನ ಯೋಜನೆಗಳ ಮುಖಾಂತರ 4,120 ತಡೆ ಅಣೆ, 1,064 ಕಿಂಡಿಗಳು, 1052 ನಾಲಾಬದು, 972 ಗೋ ಕಟ್ಟಿ, 23,773 ಕೃಷಿ ಹೊಂಡ ಮತ್ತು 120 ಜನುಗು ಕೆರೆ ಸೇರಿದಂತೆ, ಒಟ್ಟಾರೆಯಾಗಿ 31,101 ಜಲವಿನ್ಯಾಸಗಳ ಅನುಷ್ಠಾನವನ್ನು ಮಾಡಲಾಗಿತ್ತು. ಇದರಲ್ಲಿ ಅಂದಾಜು 17,960 ಟಿ.ಎಂ.ಸಿ. ನೀರು ಸಂಗ್ರಹಿಸಬಹುದಾಗಿದೆ. ಇದರಿಂದಾಗಿ, ಅಂತರ್ಜಲ ಮಟ್ಟ ಹೆಚ್ಚುವುದಲ್ಲದೇ, ಮಣ್ಣು ಸಂರಕ್ಷಣೆ ಮಾಡುವುದರ ಜೊತೆಗೆ ಸಂಗ್ರಹಿಸಿದ ನೀರನ್ನು ಜಾನುವಾರು, ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸಬಹುದಾಗಿದೆ.

**ಶ್ರೀ ಸಿ.ಎನ್. ಮಂಜೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪತ್ರಿಕಾ ಹೇಳಿಕೆ ನೀಡಿರುವ ಮಾಹಿತಿ ನನ್ನ ಬಳಿ ಇರುತ್ತದೆ. ಅದರಲ್ಲಿ, ಜಲನಿಧಿ ಯೋಜನೆಯಲ್ಲಿ 1,432 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಅದರಲ್ಲಿ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆ 642.25 ಕೋಟಿ ರೂಪಾಯಿಗಳು ಹಾಗೂ ರಿವಾರ್ಡ್ ಯೋಜನೆಯಲ್ಲಿ 600 ಕೋಟಿ ರೂಪಾಯಿ ಮತ್ತು ನರೇಗಾ ಯೋಜನೆಯಲ್ಲಿ 190 ಕೋಟಿ ರೂಪಾಯಿಗಳನ್ನು ನಾವು ಕೊಡುತ್ತಿದ್ದೇವೆಂದು ಹೇಳಿದ್ದಾರೆ. ಈ ಬಗ್ಗೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆಯೇ? ಇವೊತ್ತಿನ ದಿವಸ ಇದು ಯಾವ ಮಟ್ಟಕ್ಕೆ ಇದೆ ಎಂದರೆ, ಅಂತರ್ಜಲ ಒಂದು ವೇಳೆ ಇಲ್ಲದೇ ಹೋದರೆ, ನಮ್ಮ ರಾಜ್ಯ ಬರಡುಗಾಡು ಆಗುವಂತಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಲ ಬಹಳ ಸನಿಹದಲ್ಲರುತ್ತದೆ. ಉದಾಹರಣೆಗೆ, ನಾವು ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದರೆ, ನಂತರ ಎ.ಐ.ಎಂ. ನಿಂದ ಹೇಗೆ ಹಣ ಡ್ರಾ ಮಾಡಬಹುದು ಅಥವಾ ಬ್ಲಡ್ ಬ್ಯಾಂಕ್‌ನಲ್ಲಿ ಬ್ಲಡ್ ಅನ್ನು ಸಂಗ್ರಹಿಸಿಟ್ಟರೆ ಹೇಗೆ ಕಷ್ಟಕಾಲದಲ್ಲಿ ಉಪಯೋಗ ಮಾಡಿಕೊಳ್ಳಬಹುದೋ ಅದೇ ರೀತಿ ಅಂತರ್ಜಲದಲ್ಲಿ ನೀರನ್ನು ಸಂಗ್ರಹಿಸಿದರೆ ಮಾತ್ರ ನಾವು ಮುಂದಿನ ದಿನಗಳಲ್ಲಿ ನೀರನ್ನು ತೆಗೆದುಕೊಂಡು ವ್ಯವಸಾಯ ಮಾಡುವುದಕ್ಕೆ ಅನುಕೂಲವಾಗುತ್ತದೆ. ಇವೊತ್ತಿನ ದಿವಸ ರಾಜ್ಯದಲ್ಲಿ ಶೇಕಡ 67 ರಷ್ಟು ಜನ ಅಂತರ್ಜಲದ ಮೇಲೆ ಅವಲಂಬಿತರಾಗಿರುತ್ತಾರೆ. ಹಾಗಾಗಿ, ನಾನು ಮಾನ್ಯ ಸಚಿವರಲ್ಲಿ ಕೇಳುವುದೇನೆಂದರೆ, ಈ ಜಲನಿಧಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆಯೇ? ಒಂದು ವೇಳೆ ಅನುಮೋದನೆ ಪಡೆದಿಲ್ಲವಾದರೆ, ಯಾವಾಗ ಪಡೆಯಲಾಗುತ್ತದೆ?

**ಶ್ರೀ ಬಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ರಿವಾರ್ಡ್ ಯೋಜನೆ ಮತ್ತು new generation watershed development projects ಏನಿದೆ ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. ಈ ಯೋಜನೆಯಲ್ಲಿ 642 ಕೋಟಿ ರೂಪಾಯಿಗಳು 5 ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯಕ್ಕೆ ಕೊಟ್ಟಿದ್ದಾರೆ. ಅದರಲ್ಲಿ 57 ತಾಲ್ಲೂಕುಗಳಿಗೆ 5 ವರ್ಷ ಯೋಜನೆಯಲ್ಲಿ ಹಣ ಬರುತ್ತಿದೆ ಮತ್ತು ರಿವಾರ್ಡ್ ಯೋಜನೆಗೂ ಸಹ ಹಣ ಮಂಜೂರಾಗಿರುತ್ತದೆ. ಇವುಗಳು ಕೇಂದ್ರ ಸರ್ಕಾರದ ಯೋಜನೆಗಳಾಗಿರುವುದರಿಂದ, ಈ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವಂತಹ ಅವಶ್ಯಕತೆ ಇರುವುದಿಲ್ಲ. ಕೇಂದ್ರ ಸರ್ಕಾರವರು ಕರ್ನಾಟಕ ರಾಜ್ಯವನ್ನು ಗುರುತಿಸಿ, ಕರ್ನಾಟಕ ವಾಟರ್‌ಶೆಡ್ ಮತ್ತು ಮೈಕ್ರೋ ಇರಿಗೇಷನ್‌ನಲ್ಲಿ ಟಾಪ್‌ನಲ್ಲರುವುದರಿಂದ ನಮಗೆ ಆ ಯೋಜನೆಯನ್ನು ಕೇಂದ್ರ ಸರ್ಕಾರ ಕೊಟ್ಟಿರುತ್ತದೆ.

**ಶ್ರೀ ಸಿ.ಎನ್. ಮಂಜೇಗೌಡ:-** ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲಿ ಏನು ನೀರು ಸಂಗ್ರಹಣೆ ಮಾಡುತ್ತಿದ್ದೇವೆ, 5 ವರ್ಷದ ಕಾರ್ಯಕ್ರಮಗಳನ್ನು ಹಾಕಿಕೊಂಡು ಆ ಅವಧಿಯಲ್ಲಿ 35 ಸಾವಿರ ಕೋಟಿ ಅಟರ್ ನೀರನ್ನು ಸಂಗ್ರಹಣೆ ಮಾಡುತ್ತೇವೆಂದು ಹೇಳುತ್ತಾರೆ. ಆದರೆ, ಈ ಕಾರ್ಯಕ್ರಮಕ್ಕೆ ಇಷ್ಟು ಹಣವನ್ನು ಮೀಸಲಿಟ್ಟಿದ್ದೀರಿ. ಆದರೆ, ಈ ಸರ್ಕಾರಕ್ಕೆ ಇರತಕ್ಕಂತಹ ಅವಧಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವುದಕ್ಕೆ ಆಗುತ್ತದೆಯೇ?



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಬಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಅದನ್ನು ಪೂರ್ಣಗೊಳಿಸಬಹುದು. ಅದಕ್ಕಾಗಿ, ಆ ಯೋಜನೆಗೆ 5 ವರ್ಷಗಳ ಅವಧಿ ನಿಗದಿಗೊಳಿಸಲಾಗಿರುತ್ತದೆ.

**ಶ್ರೀ ಸಿ.ಎನ್. ಮಂಜೇಗೌಡ:-** ಮಾನ್ಯ ಸಭಾಪತಿಯವರೇ, ಆದರೆ ಈ ಸರ್ಕಾರ 5 ವರ್ಷ ಅಧಿಕಾರದಲ್ಲ ಇರುವುದಿಲ್ಲವಲ್ಲ.

**ಶ್ರೀ ಬಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ಆ ಅವಧಿಯಲ್ಲಿ ಯಾವುದೇ ಪಕ್ಷಗಳ ಸರ್ಕಾರ ಆಡಳಿತ ನಡೆಸಬಹುದು. That is immaterial. ಆದರೆ, ಶಾಶ್ವತವಾಗಿ ಸರ್ಕಾರಗಳು ಇರುತ್ತವೆ.

**ಸಭಾಪತಿಯವರು:-** ಮಾನ್ಯ ಸಿ.ಎನ್. ಮಂಜೇಗೌಡರವರೇ, ತಾವು ಆ ರೀತಿ ಹೇಳಬಾರದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2229

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀಮತಿ ಭಾರತಿ ಶೆಟ್ಟಿ:-** ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲೂ ಛಾವಣಿ ತೋಟಗಾರಿಕೆ ನೀತಿ ಇದೆಯೇ ಎನ್ನುವ ನನ್ನ ಪ್ರಶ್ನೆಗೆ, ಇಲ್ಲ ಎಂದು ಮಾನ್ಯ ಸಚಿವರು ಅಖತ ಉತ್ತರ ನೀಡಿರುತ್ತಾರೆ. ಆದರೆ, ಬೆಂಗಳೂರು ಮತ್ತು ಇತರ ನಗರಗಳಲ್ಲಿ ನೆಲ ಕಾಣದಂತೆ ಕಾಂಕ್ರೀಟೀಕರಣ ಮಾಡಿರುವುದನ್ನು ನಾವು ನೋಡಿದ್ದೇವೆ. ಇದು ಸರ್ಕಾರದ ಗಮನಕ್ಕೆ ಬಂದಿದೆಯೇ? ಏಕೆಂದರೆ, “ಹನಿ ಹನಿ ಕೂಡಿದರೆ ಹಳ್ಳ” ಎನ್ನುವ ಮಾತು ನಮ್ಮೆಲ್ಲರುತ್ತದೆ. ಆದುದರಿಂದ, ಛಾವಣಿ ಮೇಲೆ ಹಸಿರಿಕರಣವನ್ನು ಮಾಡಬಹುದೆಂದು ಸರ್ಕಾರ ಚಿಂತನೆ ಮಾಡಬೇಕೆಂದು ತಮ್ಮ ಮೂಲಕ ಕೇಳುತ್ತೇನೆ. ಅದೇ ರೀತಿ ಸರ್ಕಾರದ ನೀತಿ ಇದೆ. ಕೇಂದ್ರ ಸರ್ಕಾರ, “ಜನರು ಒಂದು ಹೆಜ್ಜೆಯನ್ನು ಮುಂದೆ ಇಟ್ಟರೆ, ಸರ್ಕಾರ ಅವರ ಜೊತೆ ಹತ್ತು ಹೆಜ್ಜೆ ಇಡಬೇಕೆಂದು” ಹೇಳುತ್ತದೆ. ಇದು ಒಂದು ಬಹಳ ಜನಪರವಾದ ಕಾರ್ಯಕ್ರಮವಾಗಿದೆ. ಏಕೆಂದರೆ, ಪ್ರತಿಯೊಬ್ಬ ಗೃಹಿಣಿ ತನ್ನ ಮನೆಯಲ್ಲಿ ಒಂದು ಕೈತೋಟವನ್ನು ಮಾಡಬೇಕೆಂಬ ಚಿಂತನೆಯನ್ನು ಮಾಡುತ್ತಾಳೆ. ಆದರೆ, ನಗರಗಳಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ. ಅದರಿಂದಾಗಿ, ಆಕೆ ಕೈತೋಟ ಮಾಡುವುದಕ್ಕೆ ಆಗುವುದಿಲ್ಲ. ಆದಾಗ್ಯೂ, ಆಕೆ ಒಂದು ಕುಂಡದಲ್ಲೂ ದಿನನಿತ್ಯ ಬಳಸುವ ಮನೆಮದ್ದುಗಳಾದಂತಹ ತುಳಸಿ ಗಿಡ, ಸಂಬರಬಳ್ಳಿ ಮತ್ತು ಒಂದೆಲಗಾ ಹಾಗೂ ಇನ್ನಿತರ ಗಿಡಗಳನ್ನು ಬೆಳೆಸುವುದಕ್ಕೆ ಸಾಧ್ಯವಾಗುತ್ತದೆ. ಸರ್ಕಾರ ಕೂಡ ಇದಕ್ಕೆ ಉತ್ತೇಜನ ಕೊಡಬೇಕು. ಆ ನಂತರ, ಇಲ್ಲಿಯವರೆಗೆ ಎಷ್ಟು ಜನರಿಗೆ ತೋಟಗಾರಿಕೆ ತರಬೇತಿ ನೀಡಲಾಗಿದೆ ಎಂಬ ಬಗ್ಗೆ ಮಾನ್ಯ ಸಚಿವರು ಉಲ್ಲೇಖ ಮಾಡಿರುತ್ತಾರೆ. ಅದರಂತೆ, ಎಷ್ಟು ಜನರಿಗೆ ತರಬೇತಿ ನೀಡಲಾಗಿದೆ, ಇದಕ್ಕೆ ಮಾಡಿದಂತಹ ವೆಚ್ಚ ಏನು, ಇದರ ಫಲಾನುಭವಿಗಳು ಯಾರು ಎಂಬುದನ್ನು ಸಹ ತಿಳಿಸಬೇಕು. ಅದೇ ರೀತಿ ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಹಣ ಕೂಡಿಸಿಕೊಳ್ಳಲು ಸಾಧ್ಯವಿರುವುದಿಲ್ಲವೇ? ಏಕೆಂದರೆ, ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ, “ಕೋವಿಡ್-19 ಇರುವುದರಿಂದ ಹಣದ ಸೌಲಭ್ಯ ನೋಡಿ ಈ ಯೋಜನೆಯನ್ನು ಮಾಡುತ್ತೇವೆ” ಎಂದು ಹೇಳಿರುತ್ತಾರೆ. ಇದು ಅಷ್ಟೊಂದು ಕಷ್ಟಕರವಾದ ಕೆಲಸವಾಗಿರುವುದಿಲ್ಲ. ಏಕೆಂದರೆ, ಮಾನ್ಯ ಸಚಿವರು ಯೋಜನೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖೆಯ ಮಂತ್ರಿ ಸಹ ಆಗಿರುತ್ತಾರೆ. ಹಾಗಾಗಿ, ಹಣ ಹಂಚಿಕೆಯ ಕಡತಕ್ಕೆ ಮಾನ್ಯ ಸಚಿವರ ಸಹಿ ಅತ್ಯಗತ್ಯವಾಗಿರುತ್ತದೆ.

**ಸಭಾಪತಿಯವರು:-** ಮಾನ್ಯ ಭಾರತಿಶೆಟ್ಟಿಯವರೇ, ತಾವು ಪ್ರಶ್ನೆ ಕೇಳಿ.

**ಶ್ರೀಮತಿ ಭಾರತಿ ಶೆಟ್ಟಿ:-** ಮಾನ್ಯ ಸಭಾಪತಿಯವರೇ, ಈ ವಿಷಯ ಮಾನ್ಯ ಸಚಿವರ ಗಮನಕ್ಕೆ ಬಂದಿರುವುದಿಲ್ಲವೇ? ಈ ಹಿಂದೆ ಹೆಚ್‌ಎಚ್‌ಎಸ್‌ಎಲ್ ಹೋದರೆ, ಎಲ್ಲಾ ಕಟ್ಟಡಗಳ ಛಾವಣಿ ಹಸಿರಾಗಿ ಕಾಣಿಸುತ್ತಿತ್ತು ಎಂದು ಹೇಳುತ್ತಿದ್ದರು. ಆದರೆ, ಎಲ್ಲಯೂ ಸಹ ಹಸಿರು ಇರುವುದಿಲ್ಲ. ನಾವು ಬೆಂಗಳೂರು ನಗರವನ್ನು ಗಾರ್ಡನ್ ಸಿಟಿ ಎಂದು ಹೇಳುತ್ತೇವೆ. ಆದರೆ, ಇವೊತ್ತಿನ ದಿವಸ ಇಡೀ ನಗರ ಸಂಪೂರ್ಣವಾಗಿ ಕಾಂಕ್ರೀಟ್‌ಕರಣ ಆಗಿದೆ. ಹಾಗಾಗಿ, ಈ ಬಗ್ಗೆ ಉತ್ತರ ನೀಡಬೇಕೆಂದು ಮಾನ್ಯ ಸಚಿವರನ್ನು ಕೋರುತ್ತೇನೆ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಈ ತೋಟಗಾರಿಕೆ ಛಾವಣಿಗಳಿಗೆ ಸಂಬಂಧಿಸಿದಂತೆ, ಮಾನ್ಯ ಸದಸ್ಯರು ಬೆಂಗಳೂರು ನಗರದ ಬಗ್ಗೆ ಪ್ರಸ್ತಾಪ ಮಾಡಿರುತ್ತಾರೆ. ಬೆಂಗಳೂರು ನಗರದಲ್ಲರುವಂತಹ ಎಲ್ಲಾ ಟೆರೆಸ್ ಗಾರ್ಡನ್‌ಗಳು ಸಹ ಕಾಂಕ್ರೀಟ್ ಮಾಡಲಾಗಿರುತ್ತದೆ.

(ಮುಂದು)

(446) 18.03.2022 10.20 ವೈಎಲ್-ಕೆಎಸ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಮುನಿರತ್ನ (ಮುಂದು):-**

ಯಾರೂ ಸಹ ಆ ಕಾಂಕ್ರೀಟ್ ನೆಲದ ಮೇಲೆ waterproof ಮಾಡಿ, ತೋಟಗಾರಿಕೆಯನ್ನಾಗಿ ಮಾಡಿಕೊಂಡು ತರಕಾರಿ ಬೆಳೆಯುವಂಥ ಕೆಲಸ ಮಾಡುತ್ತಿಲ್ಲ. ಅವರುಗಳು ಪಾಟ್(ಕುಂಡ)ಗಳಲ್ಲ ಮಾತ್ರ ಬೆಳೆಯುವಂಥ ಗಿಡಗಳನ್ನು ಮಾತ್ರ ಕೇಳುತ್ತಾರೆ. ಹಾಗಾಗಿ, ಅವರು ಕೇಳುವಂಥ ಪಾಟ್(ಕುಂಡ)ಗಳನ್ನು, ಬೀಜಗಳನ್ನು ಹಾಗೂ ಸಸಿಗಳನ್ನು ನೀಡುತ್ತಿದ್ದೇವೆ. ಆದರೆ, ಆಸಕ್ತರು ಛಾವಣಿ ಮೇಲೆ ತೋಟಗಾರಿಕೆ ಮಾಡುವ ಸಂದರ್ಭದಲ್ಲಿ ನೀರಿನ ಕೊರತೆ ಇರುವ ಕಾರಣ, ನೀರಿನ ಮೂಲದ ಬಗ್ಗೆ ಬಿ.ಡಬ್ಲ್ಯೂ.ಎಸ್.ಎಸ್.ಬಿ. ರವರಿಗೆ ಸಹ ತಿಳಿಸಬೇಕಾಗುತ್ತದೆ. ಬೆಂಗಳೂರು ನಗರದಲ್ಲ ಎಲ್ಲಯೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ಗಿಡಗಳನ್ನು ಬೆಳೆಸಬೇಕೆಂದರೆ ಯಾವ ರೀತಿ ನೀರಿನ ತೊಂದರೆ ಇದೆ ಎಂಬುದು ತಮಗೂ ತಿಳಿದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಇದರ ಕಡೆ ಗಮನಹರಿಸುತ್ತದೆ. ಹಾಗೆಯೇ ಅದಕ್ಕೆ ಸಂಬಂಧಿಸಿದಂತೆ ತರಬೇತಿ ಸಹ ನೀಡುತ್ತೇವೆ. ಇದರ ಜೊತೆಗೆ, ಯಾರಾದರೂ ನಮಗೆ ಯಾವ ರೀತಿಯ ಸಸಿಗಳನ್ನು ಕೇಳುತ್ತಾರೆ ಅದನ್ನು ಸಹ ಒದಗಿಸುವ ಕೆಲಸ ಮಾಡುತ್ತೇವೆ. ಯಾರೇ ಆಗಲಿ ಅಂಥವರಿಗೆ ಅವಕಾಶ ಕಲ್ಪಿಸುವಂಥ ಕೆಲಸ ಮಾಡುತ್ತೇವೆ. ಅದೇ ರೀತಿ, C.H.D(Comprehensive Horticulture Development) ಯೋಜನೆಗೆ ಸಂಬಂಧಿಸಿದಂತೆ ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದು, ಅದಕ್ಕೂ ಸಹ ಉತ್ತರ ನೀಡಿರುತ್ತೇವೆ. ಜೊತೆಗೆ, ಯಾರು ಬಯೋಮಿಕ್ಸ್, ತರಕಾರಿ ಬೀಜಗಳನ್ನು ಕೇಳುತ್ತಾರೆ, ಅದನ್ನು ಒದಗಿಸುತ್ತೇವೆ. 2020-21ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಬಗ್ಗೆ ಕೇಳಿದ್ದು, ಕೋವಿಡ್-19 ನಿಂದಾಗಿ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ಸಹಾಯಧನವನ್ನು ಒದಗಿಸಿದ್ದೇವೆ. ರಾಜ್ಯ ಸರ್ಕಾರದ ಸಹಾಯಧನವನ್ನು ಕೋವಿಡ್-19 ನಿಂದಾಗಿ ಸ್ವಲ್ಪ ಹಣವನ್ನು ಕಡಿತಗೊಳಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯಧನವನ್ನು ಎಲ್ಲರಿಗೂ ವಿತರಣೆ ಮಾಡಿದ್ದೇವೆ. ಜೊತೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ 123 ಆಸಕ್ತರಿಗೆ ಕೈತೋಟ ಮತ್ತು ತಾರಸಿ ತೋಟದ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಇನ್ನು ಹೆಚ್ಚು ಬೇಡಿಕೆ ಬಂದರೆ ಅಂಥವರಿಗೂ ಸಹ ತರಬೇತಿ ನೀಡಲು ಸಿದ್ಧರಾಗಿದ್ದೇವೆ.

**ಶ್ರೀಮತಿ ಭಾರತಿಶೆಟ್ಟಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀರಿನ ಕೊರತೆ ಬಗ್ಗೆ ಹೇಳಿದ್ದು, ಅವರ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದಕ್ಕಾಗಿ ಸಣ್ಣ ನೀರಾವರಿ ಯೋಜನೆ ರೀತಿ ಸಣ್ಣ ಪೈಪ್ ಅಳವಡಿಸಿ, ಅದಕ್ಕೆ ಅಂಕುಗಳನ್ನು ಹಾಕುವಂಥದ್ದಾಗಬೇಕು. ಒಂದು ಹೆಜ್ಜೆ ಇಟ್ಟರೆ 10 ಹೆಜ್ಜೆ ಇಟ್ಟಂತೆ ಎನ್ನುವ ಮಾತನ್ನು ಹೇಳಿದರು. ನಾವು ಹೆಜ್ಜೆ ಇಡಲು ತಯಾರಿದ್ದೇವೆ. ಆದರೆ, ಸರ್ಕಾರದಿಂದ 10 ಹೆಜ್ಜೆ ಇಡಲು ಅವಕಾಶ ಕಲ್ಪಿಸಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಸುತ್ತೇನೆ. ಜೊತೆಗೆ ಹಸಿ ಕಸದ ಕುರಿತು ಉಲ್ಲೇಖ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಮಾನ್ಯ ಸಚಿವರು ಉತ್ತರವನ್ನು ನೀಡಲಿಲ್ಲ. ಹಸಿ ಕಸವನ್ನು ಗೊಬ್ಬರವಾಗಿ ಮಾರ್ಪಾಡಿಸುವ ಯೋಜನೆಗೆ ಸರ್ಕಾರವು ಸಹಾಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಬೇಕು. ಛಾವಣಿ ಮೇಲೆ ಮೂರು ಮಡಿಕೆಯಲ್ಲಟ್ಟುಕೊಂಡು ಆ ಗೊಬ್ಬರವನ್ನು ಮಾಡುವಂಥದಾಗುತ್ತಿದ್ದು, ಅದರ ಕಡೆ ಸಹ ಬೆಳಕು ಚೆಲ್ಲಬೇಕೆಂದು ಕೇಳಿಕೊಳ್ಳುತ್ತೇನೆ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಈಗಾಗಲೇ ಬೆಂಗಳೂರು ನಗರದಲ್ಲನ ಮನೆ ಮಾಲೀಕರು ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಎಂದು ಬೇರ್ಪಡಿಸಿ ಆ ಕಸವನ್ನು ನಮಗೆ ನೀಡುತ್ತಿದ್ದಾರೆ, ಅದನ್ನು ಗೊಬ್ಬರವಾಗಿ ಮಾರ್ಪಡಿಸಿ, ಮತ್ತೆ ಸಾರ್ವಜನಿಕರಿಗೆ ವಿತರಿಸುವಂಥ ಕೆಲಸ ಮಾಡುತ್ತಿದ್ದೇವೆ. ಒಂದು ವೇಳೆ ಏನಾದರೂ ಛಾವಣಿ ಮೇಲೆ ಮಡಿಕೆಯನ್ನಿಟ್ಟು ಗೊಬ್ಬರವಾಗಿ ಮಾಡುತ್ತಿದ್ದರೆ, ಖಂಡಿತವಾಗಿ ಅವರ ಹತ್ತಿರ ಇರುವ ಗೊಬ್ಬರವನ್ನು ತೆಗೆದುಕೊಂಡು ಸಹಾಯವಾಗುವ ರೀತಿ ಸಹಕರಿಸುತ್ತೇವೆ.

**ಶ್ರೀ ಭಾರತಿಶೆಟ್ಟಿ:-** ಮಾನ್ಯ ಸಭಾಪತಿಯವರೇ, ಸಾರ್ವಜನಿಕರಿಂದ ಗೊಬ್ಬರ ತೆಗೆದುಕೊಳ್ಳುವುದು ಬೇಡ. ಆ ಗೊಬ್ಬರವನ್ನು ಅವರ ಮನೆಯ ತೋಟಕ್ಕೆ ಉಪಯೋಗಿಸುತ್ತಾರೆ. ಆದರೆ, ಆ ಗೊಬ್ಬರ ಉಪಯೋಗಿಸಲು ಸರ್ಕಾರ ಅನುಕೂಲ ಮಾಡಿಕೊಡಬೇಕು.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಅದನ್ನು ಸಹ ಪರಿಗಣಿಸುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

## ಪ್ರಶ್ನೆ ಸಂಖ್ಯೆ 2232

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಡಿ.ಎಸ್.ಅರುಣ್:-** ಮಾನ್ಯ ಸಭಾಪತಿಯವರೇ, 2020-21 ಮತ್ತು 2021-22ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆ ಹಾನಿಯಿಂದಾಗಿ ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬೇಕಾಗಿತ್ತು ಹಾಗೂ ಕೇಂದ್ರ ಸರ್ಕಾರವು “ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ” ಅನ್ನು ಜಾರಿಯಲ್ಲಿದ್ದು, ಈ ಯೋಜನೆಯಿಂದ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಆ ಸಬ್ಸಿಡಿಯನ್ನು 3ನೇ ಕ್ವಾರ್ಟರ್, 4ನೇ ಕ್ವಾರ್ಟರ್‌ಗೆ ನೀಡುತ್ತಾರೆ. ರೈತರಿಗೆ ಅವಶ್ಯಕವಾಗುವ ಹಾಗೆ ಏಪ್ರಿಲ್ ಮಾಹೆಯಿಂದ ಸಬ್ಸಿಡಿ ಸಿಕ್ಕಿದರೆ, minor irrigation ಹಾಗೂ drip irrigation ಗೆ ಸಹಾಯವಾಗುವ ರೀತಿ ಆ ಸಬ್ಸಿಡಿಯನ್ನು ಉಪಯೋಗ ಮಾಡಿಕೊಂಡು cultivate ಮಾಡುವುದಕ್ಕೆ ಅನುಕೂಲವಾಗುತ್ತದೆ. 1ನೇ ಕ್ವಾರ್ಟರ್ ಮತ್ತು 2ನೇ ಕ್ವಾರ್ಟರ್‌ನಲ್ಲಿ ನೀಡದೇ, 3ನೇ ಕ್ವಾರ್ಟರ್ ಮತ್ತು 4ನೇ ಕ್ವಾರ್ಟರ್‌ನಲ್ಲಿ ಸಬ್ಸಿಡಿ ನೀಡುತ್ತಾರೆ. ಒಂದು ವೇಳೆ ಮೊದಲೇ ರೈತರು ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಿಕೊಂಡು ಉಪಯೋಗ ಮಾಡುತ್ತಿದ್ದರೆ, ಅದಕ್ಕೆ ಸಬ್ಸಿಡಿ ಸಿಗುವುದಿಲ್ಲ. ದಯವಿಟ್ಟು ಮಾನ್ಯ ಸಚಿವರು ಇದರ ಕಡೆ ಬೆಳಕು ಚೆಲ್ಲ ಆದಷ್ಟು ಬೇಗ 1ನೇ ಕ್ವಾರ್ಟರ್, 2ನೇ ಕ್ವಾರ್ಟರ್‌ನಲ್ಲಿ ಸಬ್ಸಿಡಿ ಕೊಡುವಂಥ ಕೆಲಸವಾಗಬೇಕು. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಸಬ್ಸಿಡಿಗೆ ಬರಬೇಕಾಗಿದ್ದ ಅನುದಾನ ಒಟ್ಟು 7 ಕೋಟಿ 21 ಲಕ್ಷ ರೂಪಾಯಿ ಮಾತ್ರ. ಆದರೆ, ಸರ್ಕಾರ ಮಾಹಿತಿ ಪ್ರಕಾರ ಇವತ್ತಿನವರೆಗೂ ಬಂದಿರುವ ಅನುದಾನ 5 ಕೋಟಿ ರೂಪಾಯಿಗಳು ಮಾತ್ರ. ಹಾಗಾಗಿ ಬಾಕಿ ಉಳಿದಿರುವ 2 ಕೋಟಿ 21 ಲಕ್ಷ ರೂಪಾಯಿ ಅನುದಾನವನ್ನು ಪಿ.ಎಂ.ಕೆ.ಎಸ್.ವೈ. ನಿಂದ ಬಂದಿಲ್ಲ. ದಯವಿಟ್ಟು ಸಚಿವರು ಇದರ ಕಡೆ ಗಮನಹರಿಸಬೇಕು.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಈಗಾಗಲೇ ಉತ್ತರವನ್ನು ಒದಗಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಈಗಾಗಲೇ ಸುಮಾರು 23 ಕೋಟಿ 17 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ಅದೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೀತಿ 2021-22ನೇ ಸಾಲನಲ್ಲಿ ಸುಮಾರು 25 ಕೋಟಿ 45 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ನಮ್ಮ ಹತ್ತಿರ ಬಂದ ಅರ್ಜಿಗಳನ್ನು ಸಂಪೂರ್ಣವಾಗಿ ಪರಿಗಣಿಸಿ, ಏನೇನು ಸಹಾಯಧನ ಒದಗಿಸಬೇಕಾಗಿತ್ತು, ಅದೇನು ಒಟ್ಟಾರೆಯಾಗಿ ನೀಡಿದ್ದೇವೆ. ಅದೇ ರೀತಿ ತೋಟಗಾರಿಕೆ ಬೆಳೆಗೆ ರೈತರಿಗೆ ಸರ್ಕಾರದಿಂದ ಸಿಗುವ ಸಹಾಯಧನ, ಸವಲತ್ತು ಹಾಗೂ ವಿವಿಧ ಯೋಜನೆಗಳಾವುವು? ಎಂದು ಮಾನ್ಯ ಸದಸ್ಯರು ಪ್ರಶ್ನೆ ಕೇಳಿದ್ದು, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಕೇಂದ್ರ ಪುರಸ್ಕೃತ ಸುಸ್ಥಿರ ಬೇಸಾಯ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಉತ್ಪಾದನಾ ಸುಧಾರಣಾ ಕಾರ್ಯ ಯೋಜನೆಗೆ ತೆಂಗಿನಲ್ಲಿ ಸಂಯೋಜಿತ ಬೇಸಾಯ, ರಾಷ್ಟ್ರೀಯ ಎಣ್ಣೆಕಾಳು ಮತ್ತು ತಾಳೆ ಎಣ್ಣೆ ಅಭಿಯಾನ ಯೋಜನೆ ಹಾಗೂ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ (CHD) ಇಲಾಖಾ ಪ್ರಯೋಗ ಶಾಲೆಗಳ ಅಭಿವೃದ್ಧಿ, ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ, ಮಧುವನ(ಜೇನು ಸಾಕಾಣೆ) ಅಭಿವೃದ್ಧಿ ಎಲ್ಲದಕ್ಕೂ ಅನುದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಮಾನ್ಯ ಸದಸ್ಯರು ಕೇಳಿರುವ ಮಾಹಿತಿಯನ್ನು ಹೊರತುಪಡಿಸಿ, ಯಂತ್ರೋಪಕರಣಗಳಿಗೂ ಸಹ ಸಹಾಯಧನ ಒದಗಿಸಲಾಗಿದೆ. ಒಟ್ಟಾರೆಯಾಗಿ ಸರ್ಕಾರ ಯಾವುದೇ ಅರ್ಜಿಗಳು ಬಂದಿದ್ದರೂ ಸಹ ಸಂಪೂರ್ಣವಾಗಿ ಅವರಿಗೆ ಸಹಾಯಧನ ನೀಡುವಂಥ ಕೆಲಸ ಮಾಡಲಾಗುತ್ತಿದೆ.

**ಶ್ರೀ ಡಿ.ಎಸ್.ಅರುಣ್:-** ಮಾನ್ಯ ಸಭಾಪತಿಯವರೇ, ರೈತರ ಯಂತ್ರೋಪಕರಣಗಳಿಗೆ ಒದಗಿಸುವಂಥ ಅನುದಾನ ಏನಿದೆ, ಅದನ್ನು 3ನೇ ಕ್ವಾರ್ಟರ್ ಮತ್ತು 4ನೇ ಕ್ವಾರ್ಟರ್‌ನಲ್ಲಿ ನೀಡುತ್ತಿದ್ದಾರೆ. ಹಾಗಾಗಿ ಅದು 1ನೇ ಕ್ವಾರ್ಟರ್ ಮತ್ತು 2ನೇ ಕ್ವಾರ್ಟರ್‌ನಲ್ಲಿಯೇ ಬರುವ ಹಾಗೆ ಮಾನ್ಯ ಸಚಿವರು ಗಮನಹರಿಸಬೇಕು. ಜೊತೆಗೆ ಶಿವಮೊಗ್ಗದಲ್ಲಿ ಸಹ ಬಯೋಲ್ಯಾಬ್‌ಗಳಿದ್ದು, ಅದಕ್ಕೆ ಒಬ್ಬರೂ D.D. ಮಾತ್ರ ಇರುತ್ತಾರೆ. ಅದು ಬಿಟ್ಟರೆ ಬೆಂಗಳೂರಿನಲ್ಲಿರುವ ಕಛೇರಿಯಲ್ಲಿ ಇರುತ್ತಾರೆ. ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಸಿ.ಇ.ಓ. ರವರಿಗೆ ಆ ಅಧಿಕಾರವನ್ನು ನೀಡಿದರೆ, ಸಾಕಷ್ಟು ಸಮಸ್ಯೆಗಳನ್ನು ಆ ಬಯೋಲ್ಯಾಬ್ ಮೂಲಕ ಬಗೆಹರಿಸುವಂಥ ಕೆಲಸವಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದರ ಜೊತೆಗೆ, Farmers' Producer Organisation (FPO) ಬಗ್ಗೆ ಸಹ ಮಾಹಿತಿ ಕೇಳಿದ್ದೆನು. Self-help groups (SHGs) ಮೂರ್ನಾಲ್ಕು ವರ್ಷಗಳಿಂದ ಅವರಿಗೆ ಅನುದಾನ ನೀಡಿ, ಅಲ್ಲಿನ ಕೃಷಿಗೆ ಸಂಬಂಧಪಟ್ಟಂತೆ self-help groups ನವರು ತುಂಬಾ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ self-help groups ನ್ನು ನಿಲ್ಲಿಸಿದ್ದಾರೆ. ಅದರ ಕಡೆ ಸಹ ಮಾನ್ಯ ಸಚಿವರು ಗಮನಹರಿಸಬೇಕಾಗಿ ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಸೂಚಿಸಿರುವ ಸಲಹೆಗಳು ಹಾಗೂ ನೀಡಿರುವ ಸೂಚನೆಗಳು ಉತ್ತಮವಾಗಿದ್ದು, ಅದರ ಕಡೆ ಗಮನಹರಿಸುತ್ತೇನೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2188

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಅರವಿಂದ ಕುಮಾರ್ ಅರಳ:-** ಮಾನ್ಯ ಸಭಾಪತಿಯವರೇ, ದಿನಾಂಕ:03.03.2022 ರಂದು “ಹೊಸ ದಿಗಂತ ದಿನ” ಪತ್ರಿಕೆಯಲ್ಲಿ, “ಕೊಪ್ಪಳ ಘಟಕದ ಬಸ್‌ಗಳಲ್ಲಿ ಅವ್ಯವಹಾರವಾಗಿದೆ” ಎಂದು ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಆ ವಿಷಯವಾಗಿ ಮಾನ್ಯ ಸಚಿವರಿಗೆ ಪ್ರಶ್ನೆಯನ್ನು ಕೇಳಿದ್ದು, ಅಂತಹ ಯಾವುದೇ ಪ್ರಕರಣ ನಡೆದಿಲ್ಲ, ಪತ್ರಿಕೆಯಲ್ಲಿ ಬಂದಿರುವ ವರದಿ ಸುಳ್ಳಾಗಿದೆ ಎಂದು ಉತ್ತರದಲ್ಲಿ ತಿಳಿಸಿರುತ್ತಾರೆ. ಒಂದು ವೇಳೆ ಅದು ಸುಳ್ಳಾಗಿದ್ದರೆ ಅದರ ಬಗ್ಗೆ ಏತಕ್ಕೆ ಸ್ಪಷ್ಟೀಕರಣವನ್ನು ನೀಡಿಲ್ಲ ಹಾಗೂ ಸಂಸ್ಥೆಯ ಹೆಸರು ಕೆಡಿಸುವಂಥ ಕೆಲಸ ಮಾಡಿದ ಆ ಪತ್ರಿಕೆಯವರ ಮೇಲೆ ಏತಕ್ಕೆ ಪ್ರಕರಣ ದಾಖಲಿಸಲಿಲ್ಲ? ಇಂತಹ ಪ್ರಕರಣವು ನಮ್ಮ ಬೀದರ್ ಘಟಕದಲ್ಲಿ ಸಹ ನಡೆದಿದ್ದು, ಬೀದರ್ ಘಟಕದಲ್ಲಿ ಎಷ್ಟು ಅವ್ಯವಹಾರ ಆಗಿದೆ? ಆ ಬಗ್ಗೆ ತನಿಖೆ ನಡೆಸಿ ಎಷ್ಟು ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಪ್ರಶ್ನೆಯನ್ನು ಕೇಳಿದ್ದೆನು. ಬೀದರ್ ಘಟಕದಲ್ಲಿ ರೂ.59,80,237/- ಅವ್ಯವಹಾರವಾಗಿದೆ. ಕೊಪ್ಪಳದಲ್ಲಿ ರೂ.35,76,862/- ಅವ್ಯವಹಾರ ಆಗಿರುತ್ತದೆ. ಕೊಪ್ಪಳದ ಹಣವನ್ನು ವಸೂಲಿ ಮಾಡಿದ್ದಾರೆ. ಆದರೆ, ಬೀದರ್ ಘಟಕದಲ್ಲಿ ಆಗಿರುವಂಥ ಅವ್ಯವಹಾರದ ಹಣವನ್ನು ವಸೂಲಿ ಮಾಡಿಲ್ಲ. ಜೊತೆಗೆ ಆ Clerk ಇವತ್ತಿನವರೆಗೂ absconding ಆಗಿದ್ದಾನೆ ಹಾಗೂ ಅವನ ಮೇಲೆ ದೂರು ಸಹ ದಾಖಲಿಸಿಲ್ಲ. ಒಂದು ವೇಳೆ ಪ್ರಕರಣ ದಾಖಲಿಸಿದರೂ ಸಹ ಸಾಮಾನ್ಯ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ, ಆತನ್ನು cheating ಮಾಡಿ, ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದು, ಆತನ ಮೇಲೆ I.P.C. Section 420 ಮೇರೆಗೆ ಪ್ರಕರಣ ದಾಖಲಿಸಬೇಕಾಗಿತ್ತು.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(447) 18.03.2022/10.30/ಎಸ್ಕೆ-ಕೆಎಸ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಅರವಿಂದ ಕುಮಾರ್ ಅರಳ (ಮುಂದು):-**

ಅದರ ಮೇಲೆ ಪ್ರಕರಣವನ್ನು ದಾಖಲಿಸಿಲ್ಲ. ಅದರಲ್ಲಿ ಸಂಬಂಧಪಟ್ಟ ಅಧಿಕಾರಿಗಳಿದ್ದಾರೆ. ಅದರಲ್ಲಿ ಐದು ಜನರಿಗೆ ಪ್ರಮೋಷನ್ ಕೊಟ್ಟಿದ್ದಾರೆ. ಇದರ ಬಗ್ಗೆ ಕೇಳಿದರೆ, ಪ್ರಮೋಷನ್ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಮಾನ್ಯ ಸಭಾಪತಿಯವರೇ, ಏಕೆ ಸುಳ್ಳು ಮಾಹಿತಿಯನ್ನು ಕೊಡುತ್ತಾರೆಂಬ ಬಗ್ಗೆ ಹೇಳಬೇಕೆಂಬ ಮಾನ್ಯ ಸಚಿವರು ಹೇಳಬೇಕು.

**ಶ್ರೀ ಬಿ. ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಕೊಪ್ಪಳ ಜಿಲ್ಲೆಯಲ್ಲಿ ಅವ್ಯವಹಾರವಾಗಿರುವ ಬಗ್ಗೆ ಪತ್ರಿಕೆಯಲ್ಲಿ ಬಂದಿತ್ತು. ಅವ್ಯವಹಾರ ಸುಧ್ಧಿಯಾಗಿರುವ ಕಾರಣ ಅದರ ಸಾಧಕ-ಬಾಧಕಗಳ ನೋಡಿದಂತಹ ಸಮಯದಲ್ಲಿ, ಪತ್ರಿಕೆಯಲ್ಲಿ ಬಂದಿರುವುದು ಸುಳ್ಳು. ಅದು ಸತ್ಯಕ್ಕೆ ಬಹಳಷ್ಟು ದೂರವಾದಂತಹ ವಿಚಾರ ಎಂದು ಗಮನಿಸಿ. ಅದರ ಸರಿಪಡಿಸುವಂತಹ ಕೆಲಸವನ್ನು ಕೂಡ ಮಾಡಿದ್ದೇವೆ. ಮಾನ್ಯ ಸದಸ್ಯರು ಹೇಳಿರುವಂತೆ, ಬೀದರ್ ವಿಭಾಗದ ಘಟಕ-1ರಲ್ಲಿನ ಇ.ಟಿ.ಎಂ. ಯಂತ್ರದಲ್ಲಿನ ಸಾರಿಗೆ ಆದಾಯ ರೂ. 59,80,237 ಗಳ ವಂಚನೆಯಾಗಿರುವ ಕುರಿತು ಪ್ರಕರಣದಲ್ಲಿನ ಗಂಭೀರತೆಯನ್ನು ಆಧರಿಸಿ, 30 ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕೆ.ರಾ.ರ.ಸಾ. ಸಂಸ್ಥೆಯ (ನಡತೆ ಮತ್ತು ಶಿಸ್ತು) ನಿಯಮಾವಳಿ-1971ರ ನಿಯಮ 23 ರಡಿಯಲ್ಲಿ ಈ ಭ್ರಷ್ಟಾಚಾರದಲ್ಲ ಏನೊಂದು ಭಾಗಿಯಾಗಿದ್ದಾರೋ, ಅವರ ಮೇಲೆ ದೋಷಾರೋಪಣಾ ಪಟ್ಟಿಯಲ್ಲಿ ಸಲ್ಲಿಸಿ, ಈಗಾಗಲೇ ತನಿಖೆಯನ್ನು ನಡೆಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ.

ಇದರ ಜೊತೆಗೆ ಕೊಪ್ಪಳ ವಿಭಾಗದ ಗಂಗಾವತಿ ಘಟಕದ ಹಣಕಾಸು ಶಾಖೆಯಲ್ಲಿ ರೂ.35,76,862/-ಗಳ ಸಾರಿಗೆ ಆದಾಯ ಅವ್ಯವಹಾರದ ವಂಚನೆ ಕುರಿತು ಪ್ರಕರಣದಲ್ಲ ವಂಚನೆ ಎಸಗಿದ ಶ್ರೀ ರಾಘವೇಂದ್ರ ರಾವ್ (ನಿವೃತ್ತ ನೌಕರ) ರವರಿಂದ ಒಟ್ಟು ಎಲ್ಲಾ ಮೊತ್ತವಾದ ರೂ. 35,76,862/-ಗಳನ್ನು ಈಗಾಗಲೇ ವಸೂಲಿ ಮಾಡಲಾಗಿದೆ. ಇವರ ಮೇಲೆ ಕಾನೂನಿನ ಪ್ರಕಾರ ಈಗಾಗಲೇ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೋ, ಆ ಎಲ್ಲಾ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಬೀದರ್ ಜಿಲ್ಲೆಗೆ ಸಂಬಂಧಪಟ್ಟಂತೆ ರೂ.59,80,237/-ಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವ್ಯವಹಾರವಾಗಿತ್ತೋ, ಇದರ ಬಗ್ಗೆ ಗಂಭೀರವಾದ ಕ್ರಮ ತೆಗೆದುಕೊಂಡು, ಅವರಿಂದ ಖಂಡಿತವಾಗಿಯೂ ವಸೂಲಿ ಮಾಡುತ್ತೇವೆ. ಇವರ ಮೇಲೆ ಕಾನೂನಿನ ಪ್ರಕಾರ ಈಗಾಗಲೇ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಿದ್ದೇವೆ.

**ಶ್ರೀ ಅರವಿಂದ ಕುಮಾರ್ ಅರಳ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೇಳಿದ ಮಾತನ್ನು ಒಪ್ಪಬಹುದು. ಇದು 2019-20ರಲ್ಲಿ ನಡೆದಂತಹ ಪ್ರಕರಣವಾಗಿದ್ದು, ಇದು ತನಿಖೆಯಾಗುವುದಕ್ಕೆ ಇನ್ನು ಎಷ್ಟು ವರ್ಷ ಬೇಕು? ತನಿಖೆಯನ್ನು ಇಲಾಖೆಯ ಅಧಿಕಾರಿಗಳೇ ಮಾಡುತ್ತಿರುವುದರಿಂದ, ಇದನ್ನು ಮುಚ್ಚಿ ಹಾಕುತ್ತಿದ್ದಾರೆ. ಈಗ ಅಲ್ಲಿನ DTO ಇದ್ದು. CTM ಇದ್ದವರೆಲ್ಲರೂ ಪ್ರಮೋಷನ್ ತೆಗೆದುಕೊಂಡು ಹೋಗಿದ್ದಾರೆ. ಅವರೆಲ್ಲರೂ ಇದರಲ್ಲಿ ಭಾಗಿದಾರರಾಗಿದ್ದಾರೆ. ಮಾನ್ಯ ಅಮರನಾಥ್ ಎನ್ನುವ ಗುಮಾಸ್ತ fraud ಮಾಡಿದ್ದಾನೆ. ಅವರ ಮೇಲೆ ಯಾವುದೇ ಕೇಸ್ ಹಾಕಿಲ್ಲ. ಅವರು ಇಲ್ಲಿಯವರೆಗೆ ಕರ್ತವ್ಯಕ್ಕೆ ಹಾಜರಾಗಿಲ್ಲ. ಅವರನ್ನು ಕರ್ತವ್ಯದಿಂದ ತೆಗೆದು ಹಾಕಿಲ್ಲ. ಅವರು ತಪ್ಪಿಸಿಕೊಂಡು ಹೋಗಿದ್ದಾರೆ. ಅವರ ಮೇಲೆ ಕೇಸ್ ಏತಕ್ಕೆ ಹಾಕಲಿಲ್ಲ ಎಂದು ನಾನು ಕೇಳುತ್ತೇನೆ. ಅವರ ಕೇಸ್ ಹಾಕಿದ್ದರೂ ಕೂಡ ಸಾಧರಣ ಕೇಸ್ ಹಾಕಿದ್ದಾರೆ. ಅವರ ಮೇಲೆ I.P.C. Section 420 ಮೇರೆಗೆ ಪ್ರಕರಣ ದಾಖಲಿಸಬೇಕಾಗಿತ್ತು, ಏತಕ್ಕೆ ಇದುವರೆಗೂ ಹಾಕಲಿಲ್ಲ? ಎರಡನೆಯದಾಗಿ, ಹೊಸ ದಿಗಂತ ಪತ್ರಿಕೆಯಲ್ಲಿ ಬಂದಿರುವಂತಹ ವಿಷಯವು ಸತ್ಯಕ್ಕೆ ದೂರವಾದದ್ದು ಎಂದು ಮಾನ್ಯ ಸಚಿವರು ಹೇಳುತ್ತಾರೆ. ಸತ್ಯವಾಗಿಲ್ಲದಿರುವಂಥದ್ದನ್ನು ಹೇಗೆ ಪತ್ರಿಕೆಯಲ್ಲಿ ಪ್ರಕಟಿಸಿದರು? ಅವರ ಬಗ್ಗೆ explanation ಕೇಳಿದ್ದಾರೆಯೇ? ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ? ಇಲಾಖೆಯಿಂದ ಹೇಳಿಕೆಯನ್ನು ಕೊಟ್ಟಿದ್ದಾರೆಂಬ ಬಗ್ಗೆ clarification ನ್ನು ಹೇಳಿದ್ದೀರಾ ಎಂದು ಕೇಳಬಯಸುತ್ತೇನೆ.

**ಶ್ರೀ ಬಿ. ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಬೀದರ್ ಜಿಲ್ಲೆಯಲ್ಲಿ ಅವ್ಯವಹಾರವಾಗಿದೆ. ಆ ಅವ್ಯವಹಾರದಲ್ಲಿ ಭಾಗಿಯಾದವರಿಗೆ ಪ್ರಮೋಷನ್ ಕೊಟ್ಟಿದ್ದಾರೆ ಎಂಬ ಬಗ್ಗೆ ಮಾನ್ಯ ಸದಸ್ಯರು ಉಲ್ಲೇಖವನ್ನು ಮಾಡಿದ್ದಾರೆ. ಇದರಲ್ಲಿ ಭಾಗಿಯಾದವರಿಗೆ ಮುಂಬಡ್ತಿ ಕೊಡುವಂತಹದಕ್ಕೆ ಹೋಗಿಲ್ಲ. ಇದರ ಜೊತೆಗೆ ಎರಡು ತಿಂಗಳೊಳಗಡೆ, ಯಾರು ಇದರಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಪ್ಪಿಸ್ತರಿದ್ದಾರೋ, ಅವರ ಮೇಲೆ ಪ್ರಕರಣ ದಾಖಲು ಮಾಡಿ, ಕಠಿಣವಾದ ಶಿಕ್ಷೆಯಾಗಬೇಕು. ಇದರ ಜೊತೆಗೆ ಹಣವನ್ನು ಸರ್ಕಾರಕ್ಕೆ ಮರು ಪಾವತಿ ಮಾಡಿಸುವಂತಹ ಕೆಲಸವನ್ನು ನಾನು ಮಾಡುತ್ತೇನೆ.

**ಶ್ರೀ ಅರವಿಂದ ಕುಮಾರ್ ಅರಳ:-** ಇದು ಇಷ್ಟೊಂದು ವಿಳಂಬವಾಗುವುದಕ್ಕೆ ಕಾರಣವೇನು? ಇದು 2019-20 ರಲ್ಲಿ ಆಗಿರುವಂತಹ ಅವ್ಯವಹಾರ. ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳು ತಪ್ಪಿಸಿಕೊಂಡು ಹೋಗಿದ್ದಾರೆ.

**ಶ್ರೀ ಬಿ. ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಎರಡು ದಿನಗಳೊಳಗಡೆ, ಅವರ ಮೇಲೆ ಪೂರ್ಣ ಕ್ರಮ ಕೈಗೊಂಡು, ಅದನ್ನು ಸರಿಪಡಿಸುವಂತಹ ಕೆಲಸವನ್ನು ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

### ಪ್ರಶ್ನೆ ಸಂಖ್ಯೆ 2230

(ಉತ್ತರವನ್ನು ಲಗತ್ತಿಸಲಾಗಿದೆ)

**ಡಾ. ತಳವಾರ್ ಸಾಬಣ್ಣ :-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕೊನೆಯದಾಗಿ ಸಮಧಾನಕರವಾದ ಉತ್ತರವನ್ನು ಕೊಟ್ಟಿದ್ದಾರೆ. ಇದು ಮಧ್ಯದಲ್ಲ ವಾಸ್ತವಕ್ಕಿಂತ ದೂರ ಸಂಬಂಧಪಟ್ಟಂತೆ ಉತ್ತರವನ್ನು ಕೊಟ್ಟಿದ್ದಾರೆ. ಇದಕ್ಕೆ ಕಾರಣ ಇಷ್ಟೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ 2016 ರಲ್ಲಿ ಪ್ರಾರಂಭವಾಗಿದ್ದು, ಇದು 2019 ರಲ್ಲಿಯೇ ಮುಗಿಯಬೇಕಾಗಿತ್ತು. ಮಾರ್ಚ್ 2022 ರಲ್ಲಿ ಶೇಕಡ 80 ರಷ್ಟು ಮಾತ್ರ ಕಾಮಗಾರಿ ಮುಗಿದಿದೆ ಎಂದು ಅಖತ ರೂಪದಲ್ಲಿ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಇಲ್ಲಿ ಸಮಸ್ಯೆ ಏನೆಂದರೆ, ಬೆಳಗಾವಿ ನಗರ ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಹೋಗುವಂತಹ ಒಂದು ಮುಖ್ಯ ಕೇಂದ್ರ. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾದಿಂದ ಸಾವಿರಾರು ಪ್ರಯಾಣಿಕರು ಬೆಳಗಾವಿಗೆ ಪ್ರಯಾಣಿಸುತ್ತಿರುತ್ತಾರೆ. ಇದರಿಂದ ಸಮಸ್ಯೆ ಏನಾಗಿದೆ ಎಂದರೆ, ಇಲ್ಲಿನ ಮುಖ್ಯ ಕೇಂದ್ರ ಬಸ್ ನಿಲ್ದಾಣವು ಪಕ್ಕದಲ್ಲರುವಂತಹ ಒಂದು ಸಣ್ಣ ಜಾಗದಲ್ಲಿ ವರ್ಗಾವಣೆ ಮಾಡಿರುವುದರಿಂದ, ಅಲ್ಲಿ ಧೂಳು, ಮೂಲಭೂತ ಸೌಕರ್ಯವಿಲ್ಲ ಹಾಗೂ ಸರಿಯಾದ ಮಾಹಿತಿಯಿಲ್ಲದೇ ಜನರ ಪ್ರತಿದಿನ ಪರದಾಡುವಂತಹ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಬಸ್ ನಿಲ್ದಾಣದ ಕಾಮಗಾರಿಯನ್ನು ಯಾವಾಗ ಮುಗಿಸುತ್ತಾರೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಅದರ ಬಗ್ಗೆ ನಿಖರವಾಗಿ ಹೇಳಬೇಕೆಂದು, ಮನವಿ ಮಾಡುತ್ತೇನೆ.

**ಶ್ರೀ ಬಿ. ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಬೆಳಗಾವಿಯಲ್ಲಿ ಪ್ರಮುಖವಾಗಿ ಎರಡು ಬಸ್ ನಿಲ್ದಾಣಗಳು ಬರುತ್ತವೆ. ಇದರಲ್ಲಿ ಮುಖ್ಯ ಬಸ್ ನಿಲ್ದಾಣ ಮತ್ತು ಬೆಳಗಾವಿಯ ಸಿಟಿ ಬಸ್ ನಿಲ್ದಾಣ ಇದೆ. ಆ ಮುಖ್ಯ ಬಸ್ ನಿಲ್ದಾಣದ ಕಾಮಗಾರಿ ಕೆಲಸವು ಮುಗಿಯಬೇಕಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಅಂದರೆ, ಮುಖ್ಯ ಬಸ್ ನಿಲ್ದಾಣದಲ್ಲಿ ಕೆಲವೊಂದು ರಿಪೇರಿ ಕೆಲಸ ನಡೆಯುತ್ತಿದೆ. ಅದು ಪ್ರಗತಿಯಲ್ಲಿದೆ. ಈ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿ ಇವತ್ತು ನಡೆಯುತ್ತಿದೆ. ಹಾಗಾಗಿ ಗುತ್ತಿಗೆದಾರ ವಿಳಂಬ ಮಾಡಿದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

---

ಕಾರಣದಿಂದಾಗಿ, ಸುಮಾರು ಎಂಟು ಲಕ್ಷ ರೂಪಾಯಿಗಳನ್ನು ದಂಡ ಹಾಕಿಸುವಂತಹ ಕೆಲಸವನ್ನು ಮಾಡಿದ್ದೇನೆ. ಎರಡು ಬಸ್ ನಿಲ್ದಾಣಗಳಲ್ಲಿ ಕಾಮಗಾರಿ ಶೇಕಡ 80 ರಷ್ಟು ಕಾಮಗಾರಿಯ ಕೆಲಸ ಮುಗಿದಿದೆ. ಇನ್ನುಳಿದ ಶೇಕಡ 20 ರಷ್ಟು ಮಾತ್ರ ಕಾಮಗಾರಿ ಬಾಕಿ ಇದೆ. ಇವೆರಡು ಬಸ್ ನಿಲ್ದಾಣಗಳನ್ನು ಮೂರು ತಿಂಗಳೊಳಗಾಗಿ ಕಾಮಗಾರಿಯನ್ನು ಕೆಲಸ ಮುಗಿಸುವಂತಹ ಸಂಪೂರ್ಣವಾಗಿ ಮಾಡಿಕೊಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಪ್ರಶ್ನೆ ಸಂಖ್ಯೆ 2225**  
(ಉತ್ತರವನ್ನು ಲಗತ್ತಿಸಲಾಗಿದೆ)

**ಡಾ|| ಕೆ. ಗೋವಿಂದರಾಜ್ :-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಏತಕ್ಕಾಗಿ ಸಂಸ್ಥೆಯಲ್ಲಿ ನಷ್ಟವಾಗುತ್ತದೆ ಮತ್ತು ಯಾವ ಕಾರಣಕ್ಕಾಗಿ ಎಲೆಕ್ಟ್ರಿಕ್ ಬಸ್ಸುಗಳನ್ನು ಕೊಂಡಿದ್ದಾರೆ. ಪರಿಸರ ಸ್ನೇಹಿ ಎಂಬ ದೃಷ್ಟಿಯಿಂದ ಇರಬಹುದು ಮತ್ತೊಂದು ಇರಬಹುದು. ಆದರೆ ಬಸ್ ಕೊಂಡು ಕೊಂಡು ನಷ್ಟವಾಗಿರುವುದೊಂದು. ಆದರೆ ಸುಮಾರು 90 ಬಸ್‌ಗಳನ್ನು ಕೊಂಡುಕೊಂಡಿದ್ದಾರೆ ಎಂದು ಅಖತ ಉತ್ತರದಲ್ಲ ಹೇಳುತ್ತಾರೆ. ಆದರೆ ಮಾನ್ಯ ಸಚಿವರು ನೀಡಿರುವ ಉತ್ತರದಲ್ಲ ಯಾವುದೇ ಸ್ಪಷ್ಟವಾಗಿ ಹೇಳಿಲ್ಲ, ಎಲ್ಲವೂ ಗೊಂದಲಮಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೂರಾರು, ಮುನ್ನೂರು ಕೋಟಿ ರೂಪಾಯಿಗಳನ್ನು ಕೊಟ್ಟಿದೆ ಎಂದು ಹೇಳುತ್ತಾರೆ. ಒಂದು ಬಸ್‌ಗೆ ಸುಮಾರು ಎಂಭತ್ತು ಲಕ್ಷ ರೂಪಾಯಿಗಳು ಎಂದು ಹೇಳುತ್ತಾರೆ. ಆದರೆ ಒಂದು ಕಡೆ ಒಪ್ಪಂದದ ಮೇರೆಗೆ ತೆಗೆದುಕೊಂಡಿದ್ದೇವೆಂದು ಹೇಳುತ್ತಾರೆ. ಆದರೆ ಉತ್ತರದಲ್ಲ ಸ್ಪಷ್ಟವಾಗಿಲ್ಲ. ಎರಡನೆಯದಾಗಿ, ಸುಮಾರು 90 ಬಸ್‌ಗಳನ್ನು ಖರೀದಿಸಲಾಗಿದೆ. ಆದರೆ ಚಾರ್ಜಿಂಗ್ ಮಾಡಲು ನಗರದಲ್ಲ ಸೂಕ್ತ ಸೌಲಭ್ಯಗಳಿಲ್ಲದ ಪರಿಣಾಮ ಬಸ್‌ಗಳನ್ನು ಸಂಚಾರಿಸದಿದ್ದರೂ ಕೂಡ ಒಪ್ಪಂದದ ನಿಗದಿತ ಮೊತ್ತವನ್ನು ಕೊಡಬೇಕಾಗುತ್ತದೆ. ಸುಮಾರು 90 ಬಸ್‌ಗಳಲ್ಲ 24 ಬಸ್‌ಗಳು ಮಾತ್ರ ಓಡಾಡುತ್ತಿವೆ. ಇವರ ಒಪ್ಪಂದ ಇರುವುದು ಒಂದು ದಿನಕ್ಕೆ ಸುಮಾರು 180 ಕಿಲೋ ಮೀಟರ್‌ಗೆ ಮಾತ್ರ ಓಡಿಸಬೇಕೆಂದು ಇರುವುದು ಆದರೆ ಬಸ್ ಮಾತ್ರ ಸುಮಾರು 80 ಕಿಲೋ ಮೀಟರ್ ಮಾತ್ರ ಓಡಾಡುತ್ತಿರುವುದು. ಆದರೆ ಸುಮಾರು 90 ಬಸ್‌ಗಳು ಇದ್ದು, ಇದರಲ್ಲ 24 ಬಸ್‌ಗಳನ್ನು ಓಡಿಸುತ್ತಿದ್ದರೂ 90 ಬಸ್‌ಗಳಿಗೆ 180 ಕಿಲೋ ಮೀಟರ್‌ಗಳಂತೆ ಹಣವನ್ನು ಏಕೆ ಕೊಡಬೇಕೆಂದು ನಾನು ಕೇಳುತ್ತಿದ್ದೇನೆ. ಮೊದಲನೆಯದಾಗಿ, “ಕೂಸು ಹುಟ್ಟುವ ಮುನ್ನ ಕುಲಾಯಿ ಹೋಲಿಸಿದಂತೆ” ಎಂದು ಇದೆ. ಇಲ್ಲಿ ಚಾರ್ಜಿಂಗ್ ಪಾಯಿಂಟ್ ಇಲ್ಲ. ಬಸ್‌ಗಳನ್ನು ಖರೀದಿ ಮಾಡಿದ್ದಾರೆ. ಬಸ್‌ಗಳು ಓಡಾಡುತ್ತೇವೆಂದು ಹೇಳುತ್ತಾರೆ. ಆದರೆ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಇಲ್ಲ. ನಾನು ತಮ್ಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೂಲಕ ಮಾನ್ಯ ಸಚಿವರಿಂದ ಉತ್ತರವನ್ನು ಬಯಸುತ್ತೇನೆ. ಇದರಲ್ಲಿ ಅವ್ಯವಹಾರವಿದೆ ಎಂಬ ಬಗ್ಗೆ ನಾನು ಹೇಳುತ್ತಿದ್ದೇನೆ.

**ಶ್ರೀ ಬಿ. ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡಿದ್ದಾರೆ. ಅದನ್ನು ಖರೀದಿ ಮಾಡಿದಂತಹ ವಿಚಾರದಲ್ಲಿ, ಕೇಂದ್ರ ಸರ್ಕಾರ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಕೊಟ್ಟಿದೆ. ಆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸುಮಾರು 90 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡಿದ್ದೇವೆ. ಆ 90 ಎಲೆಕ್ಟ್ರಿಕ್ ಬಸ್‌ಗಳು ಆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬಂದಂತಹ ಹಣ ಸುಮಾರು ಐವತ್ತು ಕೋಟಿ ರೂಪಾಯಿಗಳು. ಒಂದೊಂದು ಬಸ್‌ಗೆ ಸುಮಾರು ಐವತ್ತು ಲಕ್ಷ ರೂಪಾಯಿಗಳ ಹಣ ಖರ್ಚಾಗುತ್ತಿದೆ. ಐವತ್ತು ಲಕ್ಷ ರೂಪಾಯಿಗಳಿಗೆ ಸುಮಾರು 90 ಬಸ್‌ಗಳನ್ನು ತೆಗೆದುಕೊಂಡರೆ, ಸುಮಾರು ನಲವತ್ತೈದು ಕೋಟಿ ರೂಪಾಯಿಗಳಾಗುತ್ತಿದೆ. ಈಗಾಗಲೇ 90 ಬಸ್‌ಗಳಿಗೆ ಸುಮಾರು ನಲವತ್ತೈದು ಕೋಟಿ ರೂಪಾಯಿಗಳ ಮೊತ್ತವನ್ನು ಮೇ|| ಎನ್.ಟಿ.ಪಿ.ಸಿ.ಗೆ ಗುತ್ತಿಗೆಯನ್ನು ಕೊಟ್ಟಿದ್ದೇವೆ. ಇದರಲ್ಲಿ ಸುಮಾರು ಐದು ಕೋಟಿ ರೂಪಾಯಿಗಳು ಉಳಿದಿವೆ. ನಲವತ್ತೈದು ಕೋಟಿ ರೂಪಾಯಿಗಳಿಗೆ ಸುಮಾರು 90 ಬಸ್‌ಗಳಾಗಾದರೆ, ಬಸ್‌ಗಳು ಓಡಾಡಿದಾಗ ಬ್ಯಾಟರಿ ಚಾರ್ಜ್ ಮಾಡಬೇಕಾಗಿರುವುದಿರಂದ 5 ಕೋಟಿ ರೂಪಾಯಿಗಳನ್ನು ಇಟ್ಟುಕೊಂಡಿದ್ದೇವೆ. ಬಿ.ಎಂ.ಟಿ.ಸಿ.ಯಿಂದ ಅದನ್ನು ಒಳಪಡಿಸಿಕೊಡಬೇಕು. ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಹಾಕಿಕೊಡಬೇಕೆಂದು ಹೇಳಿ ಒಂದು ತೀರ್ಮಾನವನ್ನು ತೆಗೆದುಕೊಂಡಿದ್ದೇವೆ.

**ಡಾ|| ಕೆ. ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಅಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಇಲ್ಲ ಎಲೆಕ್ಟ್ರಿಕ್ ಬಸ್‌ಗಳನ್ನು ಕೊಂಡುಕೊಂಡು ಏನು ಮಾಡುತ್ತಾರೆ? ಇದರಲ್ಲಿ ಲಾಭ-ನಷ್ಟ ಎಂಬ ಬಗ್ಗೆ ನಾನು ಕೇಳಿದ್ದೇನೆ. ಮಾನ್ಯ ಸಚಿವರು ನಿರ್ದಿಷ್ಟವಾಗಿ ಉತ್ತರವನ್ನು ಕೊಟ್ಟಿಲ್ಲ.

(ಮುಂದು)



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(448) 18-03-2022 10.40 ಟಿಸಿಹೆಚ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಶ್ರೀರಾಮುಲು:-** ಇತ್ತೀಚೆಗೆ ನಾವು ಪರಿಸರವನ್ನು ಉಳಿಸಬೇಕು ಎನ್ನುವ ಕಾರಣದಿಂದ ಎಲೆಕ್ಟ್ರಿಕ್ ಬಸ್‌ಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದ್ದೇವೆ. ಇವತ್ತಿನ ದಿವಸ ಸ್ಮಾರ್ಟ್ ಸಿಟಿ ಅಮಿಟೆಡ್ ವತಿಯಿಂದ ಸುಮಾರು ರೂ.50 ಕೋಟಿಗಳ ಅನುದಾನ ದೊರೆಯಲಿದೆ. ಆ ಎಲೆಕ್ಟ್ರಿಕ್ ಬಸ್‌ನ ಉದ್ದ ಸುಮಾರು 9 ಮೀಟರ್ ಆಗಿತ್ತು, ಆದರೆ ಈಗ ಖರೀದಿ ಮಾಡುತ್ತಿರುವ 300 ಎಲೆಕ್ಟ್ರಿಕ್ ಬಸ್‌ಗಳು ಸುಮಾರು 12 ಮೀಟರ್ ಉದ್ದ ಇವೆ. ಒಟ್ಟು 300 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡುತ್ತಿದ್ದೇವೆ. ಇದು FAME-II scheme. FAME -II scheme ಅಡಿಯಲ್ಲಿ ಕೇಂದ್ರ ಸರ್ಕಾರ ನಮಗೆ ಒಂದೊಂದು ಬಸ್‌ಗೆ 55 ಲಕ್ಷ ರೂಪಾಯಿಗಳಷ್ಟು ಸಬ್ಸಿಡಿ ಕೊಟ್ಟಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಕೂಡ ಒಂದು ಬಸ್‌ಗೆ 33 ಲಕ್ಷಗಳನ್ನು ಕೊಡುತ್ತಿದೆ. ಒಟ್ಟಾರೆಯಾಗಿ ಒಂದು ಬಸ್ ಖರೀದಿಗೆ ಒಟ್ಟು ರೂ.88 ಲಕ್ಷ ರೂಪಾಯಿಗಳು ಖರ್ಚಾಗುತ್ತಿದೆ.

**ಡಾ.ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು confusion ಆಗಿದ್ದಾರೆ, ಅವರಿಗೆ ಏನೂ ಅರ್ಥ ಆಗುತ್ತಿಲ್ಲ ಎನಿಸುತ್ತಿದೆ. ಅಧಿಕಾರಿಗಳು ಬರೆದುಕೊಟ್ಟಿರತಕ್ಕಂಥದ್ದನ್ನು ಓದುತ್ತಿದ್ದಾರೆ.

**ಸಭಾಪತಿಯವರು:-** ಡಾ.ಕೆ.ಗೋವಿಂದರಾಜ್ ರವರೇ, ಒಂದು ನಿಮಿಷ.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ನಾನು ಇನ್ನೂ ಪೂರ್ಣವಾಗಿ ಹೇಳಿಲ್ಲ, ಅವರು ಒಬ್ಬರು ಹಿರಿಯ ಸದಸ್ಯರಾಗಿದ್ದು, ಅಷ್ಟು ಅವಸರ ಮಾಡಿದರೆ ಹೇಗೆ? ನಾನು ಉತ್ತರ ಹೇಳುವವರೆಗೆ ತಾಳ್ಮೆ ಇಲ್ಲವೆಂದರೆ ಹೇಗೆ? ನಾನು ಹೇಳಬೇಕೆಂದರೆ ಹೇಳುತ್ತೇನೆ. ಒಂದು ವೇಳೆ ಆ ರೀತಿ ಏನಾದರೂ ಆಗಿದ್ದರೆ, ಹೇಳೋಣ. ನಾನೇನು ಬೇಡ ಎಂದು ಹೇಳುವುದಿಲ್ಲ.

**ಸಭಾಪತಿಯವರು:-** ಡಾ.ಕೆ.ಗೋವಿಂದರಾಜ್ ರವರೇ, ಮಾನ್ಯ ಸಚಿವರು ಇನ್ನೂ ಹೇಳುತ್ತಿದ್ದಾರೆ, ಅವರು ಹೇಳುವುದನ್ನು ಕೇಳ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಸ್ಕಾರ್ಟ್ ಸಿಟಿ ಅಮಿಟೆಡ್ ವತಿಯಿಂದ ಎಷ್ಟು ಹಣ ಬಂದಿದೆ. ಕೇಂದ್ರ ಸರ್ಕಾರದ FAME-II scheme ರಲ್ಲಿ ಎಷ್ಟು ಹಣ ಕೊಡುತ್ತಿದೆ. ಅದು ಗೊತ್ತಾದ ನಂತರ ನೀವು ಏನು ಮಾಡಬೇಕೆಂದು ಡಿಸಿಷನ್ ತೆಗೆದುಕೊಳ್ಳಿ. ಹಾಗಾಗಿ, ಅಶೋಕ್ ಲೇಲ್ಯಾಂಡ್ ಸ್ಟಿಜ್ ಮೊಬಿಲಿಟಿ ಆಟೋಮೊಟಿವ್ ಅಮಿಟೆಡ್ ರವರಿಂದ ಸುಮಾರು 300 ಎಲೆಕ್ಟ್ರಿಕ್ ಬಸ್‌ಗಳನ್ನು ಕಾಂಟ್ರಾಕ್ಟ್ ಬೇಸಿಸ್ ಮೇಲೆ ಪಡೆಯಲಾಗುವುದು. ಇನ್ನೂ ಏನು ಬಸ್‌ಗಳನ್ನು ಖರೀದಿ ಮಾಡಬೇಕಾಗಿದೆಯೋ ಅದು ಹಂತ ಹಂತವಾಗಿ ಬರುತ್ತಿವೆ. ಅವು ಯಾವುದೇ ರೀತಿ ಬರುತ್ತವೋ ಅದೇ ರೀತಿ implementation ಮಾಡಿಕೊಡತಕ್ಕಂಥ ಕೆಲಸ ಮಾಡುತ್ತೇನೆ. ಇದರ ಜೊತೆಗೆ ಮಾನ್ಯ ಸದಸ್ಯರು ಲಾಭ ಎಷ್ಟು ಬರುತ್ತದೆ, ಎಷ್ಟು ನಷ್ಟವಾಗುತ್ತಿದೆ ಎಂದು ಕೇಳಿದ್ದಾರೆ. ನಾವು ಇತ್ತೀಚೆಗೆ ಸುಮಾರು ಎಂಟು ತಿಂಗಳಿಂದ ಆ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಪ್ರಾರಂಭ ಮಾಡಿರುವುದರಿಂದ ಇದರಲ್ಲಿ ಲಾಭ ಮತ್ತು ನಷ್ಟ ಎಷ್ಟೆಂದು ಕೌಂಟ್ ಮಾಡುವುದಕ್ಕೆ ಬರುವುದಿಲ್ಲ.

**ಡಾ.ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, monthly average ಇರುತ್ತದೆ ಅಲ್ಲವೇ?

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ನಾವು ಯಾವುದೂ ಕೌಂಟ್ ಮಾಡುವುದಕ್ಕೆ ಬರುವುದಿಲ್ಲ. ಇವತ್ತಿನ ದಿವಸ ಸಡನ್ ಆಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ಯಾಂಡಮಿಕ್ ಡಿಸೀಜ್ ಇದ್ದಂತಹ ಸಂದರ್ಭದಲ್ಲಿ ಸ್ಕಾರ್ಟ್ ಸಿಟಿ ಯೋಜನೆಯಿಂದ ಹಣ ಕೊಟ್ಟಿದ್ದಕ್ಕೆ ಆ ಬಸ್‌ಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಹತ್ತಿರ ಒಂದು ರೂಪಾಯಿ ಕೂಡ ಇರಲಿಲ್ಲ. ಸರ್ಕಾರ ನೌಕರರ ಸಂಬಳದ ಸಲುವಾಗಿ ರೂ.3,000 ಕೋಟಿಗಳನ್ನು ಕೊಟ್ಟಿದೆ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ಸಬ್ಸಿಡಿ ಇದೆಯೆಂದು ಸನ್ಮಾನ್ಯ ಮುಖ್ಯಮಂತ್ರಿಗಳನ್ನು ವಿನಂತಿ ಮಾಡಿಕೊಂಡಾಗ ಅವರು ಸುಮಾರು ರೂ.100 ಕೋಟಿಗಳ ಅನುದಾನವನ್ನು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಕೂಡ ಸುಮಾರು ರೂ.165 ಕೋಟಿಗಳನ್ನು ಕೊಟ್ಟಿದೆ. ಅಲ್ಲದ ನಾವು ಹಣವನ್ನು ತೆಗೆದುಕೊಳ್ಳುತ್ತಿರುವುದರಿಂದ ಇದರಲ್ಲಿ ಲಾಭ ಎಷ್ಟು, ನಷ್ಟ ಎಷ್ಟು ಎಂದು ಇವತ್ತೇ ನಾವು ಹೇಳುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗುವುದಿಲ್ಲ. ಇದರ ಜೊತೆಗೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವುದಕ್ಕೆ ಅಭ್ಯಾಸ ಮಾಡಿಸೋಣ. ತಾವು ಉತ್ತರ ಕರ್ನಾಟಕ ಭಾಗದಿಂದ ಬಂದಂಥವರು. ಈಗಾಗಲೇ ಸುಮಾರು 10 ಲಕ್ಷ ಹಳೆಯ ಬಸ್‌ಗಳು ಸಂಚರಿಸುತ್ತಿವೆ. ಇನ್ನು ಮುಂದಿನ ದಿನಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಇವತ್ತಿನ ದಿವಸ ಉಕ್ರೇನ್ ಮತ್ತು ರಷ್ಯಾ ದೇಶಗಳಲ್ಲಿ ಯುದ್ಧಗಳು ನಡೆಯುತ್ತಿವೆ. ಹಾಗಾಗಿ, ನಾವು ಎಲೆಕ್ಟ್ರಿಕ್ ವಾಹನಗಳನ್ನು ಓಡಿಸುವುದನ್ನು ಅಭ್ಯಾಸ ಮಾಡಿಕೊಂಡರೆ, ಒಂದು ಕಡೆ ಪರಿಸರ ಉಳಿಯುತ್ತದೆ, ಜನರಿಗೆ ಅನುಕೂಲವಾಗುತ್ತದೆ. ನಮ್ಮ ಸಾರಿಗೆ ಇಲಾಖೆಯಲ್ಲಿ ಲಾಭ ಮಾಡಬೇಕೆಂದು ಕೆಲಸ ಮಾಡುತ್ತಿಲ್ಲ. ನಾವು ಸೇವಾ ಮನೋಭಾವದಿಂದ ಸಾರಿಗೆ ಇಲಾಖೆಯನ್ನು ರನ್ ಮಾಡುತ್ತಿದ್ದೇವೆ. ಇದರಲ್ಲಿ ಲಾಭ ಪಡೆದುಕೊಳ್ಳಬೇಕು ಎನ್ನುವಂಥದ್ದು ಇಲ್ಲ. ನಷ್ಟವೇ ಜಾಸ್ತಿ ಇದೆ. ಎಷ್ಟೇ ನಷ್ಟವಾದರೂ ಕೂಡ ಸರ್ಕಾರ ಹಣ ಕೊಡುತ್ತಿರುವುದರಿಂದ, ಇವತ್ತಿನ ದಿವಸ ಸಾರಿಗೆ ಇಲಾಖೆ ನಡೆಯುತ್ತಿದೆ.

**ಡಾ.ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಈಗಾಗಲೇ 90 ಎಲೆಕ್ಟ್ರಿಕ್ ಬಸ್‌ಗಳು ಸಂಚಾರಿಸುತ್ತಿವೆ. ಇನ್ನೂ ಸುಮಾರು 300 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆಗೆ ತೆಗೆದುಕೊಳ್ಳುತ್ತೇವೆಂದು ಹೇಳುತ್ತಿದ್ದಾರೆ, ಅವುಗಳನ್ನೂ ತೆಗೆದುಕೊಂಡು ಏನು ಮಾಡುತ್ತಾರೆ? ಈಗ ರಸ್ತೆ ಮೇಲೆ 90 ಎಲೆಕ್ಟ್ರಿಕ್ ಬಸ್‌ಗಳಲ್ಲಿ, 24 ಬಸ್‌ಗಳು ಮಾತ್ರ ಓಡಾಡುತ್ತಿವೆ. ಅದು ಒಂದು ದಿನಕ್ಕೆ ಸುಮಾರು 80 ಕಿಲೋಮೀಟರ್ ಓಡಾಡುತ್ತವೆ. ಆದರೆ ನೀವು ಒಂದು ದಿನಕ್ಕೆ 180 ಕಿ.ಮೀ ಓಡಿಸಬೇಕೆಂದು ಅಗ್ರಿಮೆಂಟ್ ಮಾಡಿದ್ದೀರಿ. ಬೇಕಾದರೆ ನೀವು ಅಗ್ರಿಮೆಂಟ್ ತರಿಸಿಕೊಂಡು ಪರಿಶೀಲನೆ ಮಾಡಿ ನೋಡಿ.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ನಮಗೆ ಪ್ರತಿ ಕಿಲೋ ಮೀಟರ್‌ಗೆ 51.67 ರೂಪಾಯಿಗಳನ್ನು ಕೊಟ್ಟಿದ್ದರು. It is very clear. ಆಕಸ್ಮಿಕವಾಗಿ ಅದು ಏನಾದರು. . .

**ಡಾ.ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪ್ರತಿ ಕಿಲೋ ಮೀಟರ್‌ಗೆ 51.67 ಪೈಸೆ ಕೊಟ್ಟಿದ್ದಾರೆಂದು confuse ಮಾಡುತ್ತಿದ್ದಾರೆ. ನನ್ನ ಪ್ರಶ್ನೆ ಇಷ್ಟೆ, It is very simple.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಈ 24 ಬಸ್‌ಗಳು ಮಾತ್ರ. . .

**ಡಾ. ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಒಂದು ದಿನಕ್ಕೆ 80 ಕಿ.ಮೀ. ಮಾತ್ರ ಈ ಬಸ್‌ಗಳು ಸಂಚರಿಸುತ್ತಿವೆ. ಆದರೆ ಒಪ್ಪಂದದ ಅನ್ವಯ 180 ಕಿ.ಮೀ ಸಂಚರಿಸಬೇಕಲ್ಲವೇ?

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಇನ್ನು ಯಾವ್ಯಾವು ಯಾವ ರೀತಿ ಬೇಕೋ ಅದರ ಪ್ರಕಾರ ನಾವು ರೇಟ್ ಮಾಡಿಕೊಟ್ಟಿರುವುದು. ಆದರೆ ಅವು ಸಂಚರಿಸಬೇಕಲ್ಲವೇ?

**ಡಾ.ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಮತ್ತೆ ಒಂದು ದಿನಕ್ಕೆ 80 ಕಿ.ಮೀ. ಮಾತ್ರ ಓಡುತ್ತಿವೆ. ಅದಕ್ಕೆ ನಾನು ನಷ್ಟ ಎಷ್ಟು ಎಂದು ಬಹಳ ಸ್ಪಷ್ಟವಾಗಿ ಪ್ರಶ್ನೆ ಕೇಳಿದ್ದೇನೆ.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಎಲ್ಲೆಲ್ಲ ಅವಕಾಶ ಇದೆಯೋ ಅಲ್ಲೆಲ್ಲಾ ಓಡಿಸುತ್ತಿದ್ದೇವೆ.

**ಡಾ. ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ನಾನು ನಷ್ಟ ಎಷ್ಟೆಂದು ಏಕೆ ಪ್ರಶ್ನೆ ಕೇಳಿದ್ದೇನೆಂದರೆ, ಆ ಎಲೆಕ್ಟ್ರಿಕ್ ಬಸ್‌ಗಳು ಪ್ರತಿ ದಿನ ಬರೀ 80 ಕಿ.ಮೀ ಓಡುತ್ತಿವೆ. ಅದರೆ ನೀವು ಪ್ರತಿ ದಿನ 180 ಕಿ.ಮೀ ಓಡಿಸಬೇಕೆಂದು ಅಗ್ರಿಮೆಂಟ್ ಮಾಡಿದ್ದೀರಿ. 90 ಬಸ್‌ಗಳಿಗೆ ಪೇಮೆಂಟ್ ಕೊಡುತ್ತಿದ್ದೀರಿ. ಆದರೆ ಈಗ ಬರೀ 24 ಬಸ್‌ಗಳು ಸಂಚರಿಸುತ್ತಿವೆ.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ನಾವು 90 ಬಸ್‌ಗಳಿಗೆ ಪೇಮೆಂಟ್ ಮಾಡುತ್ತಿಲ್ಲ. ಅಲ್ಲಂದ ಯಾವ ರೀತಿ ಬರುತ್ತದೋ ಅವುಗಳಿಗೆ ಮಾತ್ರ ಪೇಮೆಂಟ್ ಮಾಡುತ್ತಿದ್ದೇವೆ.

**ಡಾ. ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಅದಕ್ಕಾಗಿ ನೀವು ನಿರ್ದಿಷ್ಟವಾದ ಮಾಹಿತಿ ಕೊಟ್ಟರೆ, ನಾನು ಅದಕ್ಕೆ ಸಂಬಂಧಿಸಿದಂತೆ ಉತ್ತರ ಹೇಳುತ್ತೇನೆ.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ನಾನು ಅವರಿಗೆ ಅದನ್ನೆಲ್ಲಾ ವಿವರಿಸುತ್ತೇನೆ. ಅವರು ಮಾತನಾಡುವಂಥ ಸಮಯದಲ್ಲ ಇಲ್ಲ ಅವ್ಯವಹಾರವಾಗಿದ್ದು, ಭ್ರಷ್ಟಾಚಾರವಾಗಿದೆ ಎಂದು ಸುಮ್ಮನೆ ಆರೋಪ ಮಾಡಿದರೆ ಹೇಗೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಡಾ. ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಇದರಲ್ಲಿ ಗೊತ್ತಾಗುತ್ತದೆ ನೋಡಿ.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಈಗ ಕೆಲವು ಬಸ್‌ಗಳು ಒಂದು ದಿನಕ್ಕೆ 180 ಕಿ.ಮೀ ಸಂಚರಿಸುತ್ತವೆ. ಇನ್ನೂ ಕೆಲವು ಬಸ್‌ಗಳು ಒಂದು ದಿನಕ್ಕೆ 90 ಕಿ.ಮೀ ಸಂಚರಿಸುತ್ತವೆ; ಆದರೆ ಕೆಲವು ಬಸ್‌ಗಳು ಪೂರ್ಣವಾಗಿ 180 ಕಿ.ಮೀ ಸಂಚರಿಸುತ್ತಿಲ್ಲ.

**ಡಾ.ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಅದರ ಮಾಹಿತಿಯನ್ನು ನೀವು ಕೊಟ್ಟಿಲ್ಲ. ಆ ಮಾಹಿತಿಯನ್ನು ಮಾನ್ಯ ಸಚಿವರು ಅಖತ ರೂಪದ ಉತ್ತರದಲ್ಲಿ ಕೊಟ್ಟಿದ್ದರೆ ನಾನು ಅದರ ಬಗ್ಗೆ ಕೇಳುತ್ತಿರಲಿಲ್ಲ.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಅವರು ಅದರ ಬಗ್ಗೆ ಕೇಳಿಲ್ಲ. ಒಂದು ವೇಳೆ ಅವರು ಪೂರ್ಣವಾಗಿ ಪ್ರಶ್ನೆ ಕೇಳಿದ್ದರೆ, ನಾನು ಆ ಎಲ್ಲಾ ಮಾಹಿತಿಯನ್ನೂ ಕೊಡುತ್ತಿದ್ದೆನು.

**ಡಾ.ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ನಾನು ಪ್ರಶ್ನೆ ಕೇಳಿದ್ದೇನೆ, ದಯವಿಟ್ಟು ತಾವು ನೋಡಿ.

**ಸಭಾಪತಿಯವರು:-** ಆಯಿತು. ಮಾನ್ಯ ಸಚಿವರೇ ಆಮೇಲೆ ಮಾಹಿತಿ ಕೊಡಿ.

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಬಿಎಂಟಿಸಿ ನೌಕರರಿಗೆ ಹಲವಾರು ವರ್ಷಗಳಿಂದ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಈ ರೀತಿ ಸಂಬಳ ಸಿಗದೇ ಇರತಕ್ಕಂಥ ಸಂದರ್ಭದಲ್ಲಿ ಈ ರೀತಿ ಮಾಡಿಕೊಂಡು ಹೋದರೆ, ಅದು ಏನು ಆಗಬೇಕು ಹೇಳಿ. ಈ ಮುಂಚೆ ಕೋವಿಡ್-19 ಬಂದಿದ್ದರಿಂದ ಸಿಬ್ಬಂದಿಯವರ ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಯಿತು. ಕೋವಿಡ್-19 ಸಮಯದಲ್ಲಿ ಕೆಲಸ ಮಾಡಿರುವಂತಹ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಅದರ ಬಗ್ಗೆ ಏನು ಮಾಡುತ್ತೀರಿ ಎಂದು ದಯವಿಟ್ಟು ಹೇಳಬೇಕಾಗುತ್ತದೆ. ಈಗ ಮತ್ತೆ ಹೊಸದಾಗಿ 300 ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಓಡಿಸುತ್ತೇವೆಂದು ಹೇಳಿದ್ದಾರೆ. ಈಗ ಇರುವ ನೌಕರರಿಗೆ ಸಂಬಳ ಕೊಡುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದುಡ್ಡು ಇಲ್ಲ. ಎಷ್ಟು ವರ್ಷಗಳಿಂದ ಸಿಬ್ಬಂದಿಗಳಿಗೆ ಸಂಬಳ ಕೊಡುತ್ತಿಲ್ಲವೆಂದು ಮಾನ್ಯ ಸಚಿವರು ದಯವಿಟ್ಟು ಹೇಳಬೇಕು.

**ಶ್ರೀ ಬಿ.ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿಪ್ರಸಾದ್‌ರವರು ನನಗಿಂತಲೂ ಹಿರಿಯ ಸದಸ್ಯರು ಎಂದು ತಿಳಿದುಕೊಂಡಿದ್ದೇನೆ. ಇವತ್ತಿನ ದಿವಸ ಸಾರಿಗೆ ಇಲಾಖೆ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ನಾವು ಜನರಿಗೆ ಸೇವಾ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಮ್ಮ ನಿಕಟಪೂರ್ವ ಮಾನ್ಯ ಮುಖ್ಯಮಂತ್ರಿಯವರಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ರವರು ಆಗಿರಬಹುದು ಮತ್ತು ಈಗಿನ ಮುಖ್ಯಮಂತ್ರಿಯವರಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿಯವರು ಆಗಿರಬಹುದು ಅವರು ಸುಮಾರು ರೂ.3,000 ಕೋಟಿಗಳನ್ನು ಕೊಟ್ಟಿದ್ದಾರೆ. ಈಗ ನಮ್ಮ ನಾಲ್ಕು ನಿಗಮಗಳಲ್ಲಿ ಈ ಮುಂಚೆ 6 ತಿಂಗಳ ಕಾಲ ನೌಕರರಿಗೆ ಸಂಬಳ ಕೊಡುವುದನ್ನು ಬಾಕಿ ಉಳಿಸಿಕೊಳ್ಳುತ್ತಿದ್ದರು. ಈ ಹಿಂದೆ ಸುಮಾರು 6 ರಿಂದ 8 ತಿಂಗಳು ಸಂಬಳ ಕೊಡುವುದನ್ನು ಬಾಕಿ ಉಳಿಸಿಕೊಂಡು ಬಂದಿದ್ದರು; ಆದರೆ, ನಾನು ಅಧಿಕಾರ ವಹಿಸಿಕೊಂಡ ನಂತರ, ಸುಮಾರು ಒಂದೂವರೆ ಅಥವಾ ಎರಡು ತಿಂಗಳು ಮಾತ್ರ ಸಂಬಳ ಕೊಡುವುದಕ್ಕೆ ಬಾಕಿ ಇದೆ. ನಾನು ಈ ವಿಳಂಬವನ್ನು ಈಗ ಒಂದೂವರೆ ಅಥವಾ ಎರಡು ತಿಂಗಳಿಗೆ ತಂದಿದ್ದೇನೆ. ಆ ಒಂದೂವರೆ ಅಥವಾ ಎರಡು ತಿಂಗಳು ಬಾಕಿ ಕೊಡುವುದು ಕೂಡ ಆದಷ್ಟು ಶೀಘ್ರವಾಗಿ ಕೊಡುತ್ತೇವೆ. ಈ ಬಗ್ಗೆ ಈಗಾಗಲೇ ಆರ್ಥಿಕ ಇಲಾಖೆಯಲ್ಲಿ ಪ್ರಸ್ತಾವನೆ ಇದೆ. ಆ ಒಂದೂವರೆ ಅಥವಾ ಎರಡು ತಿಂಗಳು ಬಾಕಿ ಕೊಟ್ಟ ನಂತರ, ನಾವು ಸಾರಿಗೆ ನಿಗಮಗಳಲ್ಲಿನ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸಂಬಳ ಕೊಡುವಂಥ ಕೆಲಸವನ್ನು ಮಾಡುತ್ತೇನೆ.

**ಪ್ರಶ್ನೆ ಸಂಖ್ಯೆ.2158**

(ಮಾನ್ಯ ಸದಸ್ಯರಾದ ಶ್ರೀ ಸುನೀಲ್ ವಲ್ಯಾಪುರ್‌ರವರು ಸದನದಲ್ಲಿ ಉಪಸ್ಥಿತರಿರುವುದಿಲ್ಲ)

**ಪ್ರಶ್ನೆ ಸಂಖ್ಯೆ.2196**

(ಮಾನ್ಯ ಸದಸ್ಯರಾದ ಶ್ರೀ ಸುನೀಲ್ ಗೌಡ ಪಾಟೀಲ್‌ರವರು ಸದನದಲ್ಲಿ ಉಪಸ್ಥಿತರಿರುವುದಿಲ್ಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ.2134

(ಉತ್ತರ ಲಗತ್ತಿಸಿದೆ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ಕೇಳಿದ್ದ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಕೆ.ಎಸ್.ಆರ್.ಐ.ಸಿ.,ಯಾಗಲಿ, ಬಿ.ಎಂ.ಐ.ಸಿ.,ಯಾಗಲಿ, NEKRTC ಹಾಗೂ NWKRTC ಈ ಎಲ್ಲಾ ಸಿಬ್ಬಂದಿಗಳು 6ನೇ ವೇತನ ಆಯೋಗದ ಪ್ರಕಾರ ನಮಗೆ ಸಂಬಳವನ್ನು ಕೊಡಿ ಎಂದು ಮುಷ್ಕರ ಮಾಡಿ ಪೆಟ್ರೋಲ್ ಮಾಡಿದ್ದರು. ಆ ಸಮಯದಲ್ಲಿ ಸರ್ಕಾರ ಸಾಕಷ್ಟು ನೌಕರರನ್ನು ವಜಾ ಮಾಡಿ, ಸಾಕಷ್ಟು ನೌಕರರನ್ನು ಅಮಾನತ್ತು ಮಾಡಿತ್ತು. ನಾನು ಕೇಳಿರತಕ್ಕಂಥ ಪ್ರಶ್ನೆಗೆ ತಾವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 281 ನೌಕರರನ್ನು ಅಮಾನತ್ತು ಮಾಡಿ, 74 ನೌಕರರನ್ನು ವಜಾಗೊಳಿಸಲಾಗಿದೆ ಎಂದು ಹೇಳಿದ್ದೀರಿ. ಮುಂದಿನ ಪ್ರಶ್ನೆಯಲ್ಲಿ ಅಮಾನತ್ತುಗೊಂಡ ಎಲ್ಲಾ 281 ಸಿಬ್ಬಂದಿಗಳನ್ನು ಹಿಂಪಡೆದಿದ್ದೀರಿ. ವಜಾಗೊಂಡ 74 ಸಿಬ್ಬಂದಿಗಳ ಪೈಕಿ, 05 ಸಿಬ್ಬಂದಿಗಳನ್ನು ಪುನರ್ ನೇಮಕ ಮಾಡಲಾಗಿದೆ ಎಂದು ಹೇಳಿದ್ದೀರಿ. ಉಳಿದ ಪ್ರಕರಣಗಳನ್ನು ಸರ್ಕಾರದ ನಿರ್ದೇಶನದಂತೆ ಲೋಕ್ ಅದಾಲತ್ ಮೂಲಕ ಬಗೆಹರಿಸಲು ನ್ಯಾಯಾಲಯದ ಆದೇಶದಂತೆ ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ. ಅದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಮಾನತ್ತುಗೊಂಡ 281 ಸಿಬ್ಬಂದಿಗಳನ್ನು ತಾವು ಈಗಾಗಲೇ ವಾಪಸ್ಸು ತೆಗೆದುಕೊಂಡಿದ್ದೀರಿ. ಆದರೆ ಉಳಿದ ನಿಗಮಗಳಾದ NEKRTC ಆಗಲಿ or NWKRTC ಆಗಲಿ ಮತ್ತು ಬಿ.ಮ.ಸಾ.ಸಂಸ್ಥೆಯಲ್ಲಿ 2441 ನೌಕರರನ್ನು ಅಮಾನತ್ತು ಮಾಡಿ, 1353 ಸಿಬ್ಬಂದಿಗಳನ್ನು ವಜಾಗೊಳಿಸಿದ್ದೀರಿ. ತಾವು ಇಷ್ಟು ದೊಡ್ಡ ಪ್ರಮಾಣದಲ್ಲಿ ಅವರನ್ನೆಲ್ಲಾ ವಜಾ ಮಾಡಿ, ಅವರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿಕ್ಷೆ ಕೊಟ್ಟರೆ ಹೇಗೆ? ಮಾನ್ಯ ಲಕ್ಷ್ಮಣ ಸವದಿಯವರು ಕೂಡ ಇಲ್ಲೇ ಇದ್ದಾರೆ. ಅವರೂ ಕೂಡ ಈ ಹಿಂದೆ ಸಾರಿಗೆ ಸಚಿವರಾಗಿದ್ದರು. ಅವರು ಸಚಿವರಾಗಿದ್ದಾಗ ಸಹ ಈ ರೀತಿಯ ಮುಷ್ಕರಗಳು ನಡೆದಿವೆ. ಆ ಸಂದರ್ಭದಲ್ಲಿ 6ನೇ ವೇತನ ಆಯೋಗದ ಪ್ರಕಾರ ಅವರಿಗೆ ಸೌಲಭ್ಯಗಳನ್ನು ಕೊಡುತ್ತೇವೆಂದು ವಾಗ್ದಾನ ಕೊಟ್ಟಿದ್ದರು. ಆದರೆ ಅದನ್ನು ಪಾಲನೆ ಮಾಡಲಿಲ್ಲ. ಮುಷ್ಕರ ಆಯಿತು, ಆ ಮುಷ್ಕರ ಆದ ನಂತರ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲವು ಸಿಬ್ಬಂದಿಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಜಾಗೊಳಿಸಿ, ಬಹಳ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ಅಮಾನತ್ತಿನಲ್ಲಿ ಇಟ್ಟಿದ್ದೀರಿ. ಈಗ ಅವರನ್ನೆಲ್ಲಾ ವಾಪಸ್ಸು ಕೆಲಸಕ್ಕೆ ತೆಗೆದುಕೊಳ್ಳಬೇಕು. ತಾವು ಅವರೆಲ್ಲರನ್ನೂ ಸಮಾನವಾಗಿ ವಾಪಸ್ಸು ತೆಗೆದುಕೊಳ್ಳದೇ, ಕೆಲವರನ್ನು ವಜಾ ಮಾಡಿದ್ದೀರಿ, ಇನ್ನೂ ಕೆಲವರನ್ನು ಅಮಾನತ್ತಿನಲ್ಲಿ ಇಟ್ಟಿದ್ದೀರಿ. ಇನ್ನೂ ಕೆಲವು ಸಿಬ್ಬಂದಿಗಳ ತರಬೇತಿ ಅವಧಿ ಮುಗಿದ ನಂತರವೂ ಕೂಡ; ಮತ್ತೆ ಅವರನ್ನು ಮೊದಲಿನಿಂದ ತರಬೇತಿ ಪಡೆದುಕೊಳ್ಳಬೇಕೆಂದು ಶಿಕ್ಷೆ ಕೊಡುತ್ತಿದ್ದಾರೆ. ಆಮೇಲೆ ಅವರ ಮೇಲೆ ಕೇಸ್‌ಗಳನ್ನು ದಾಖಲಿಸಿ, ಕೆಲವು ಸಿಬ್ಬಂದಿಗಳ ಕುಟುಂಬದವರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದೀರಿ. ತಾವು ಈ ಸಿಬ್ಬಂದಿಗಳಿಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಮುಷ್ಕರದಲ್ಲಿ ಭಾಗವಹಿಸಿದ್ದವರಲ್ಲಿ ಕೆಲವರನ್ನು ವಾಪಸ್ಸು ಕೆಲಸಕ್ಕೆ ತೆಗೆದುಕೊಂಡಿದ್ದೀರಿ, ಅದೇ ರೀತಿ ಎಲ್ಲಾ ಸಿಬ್ಬಂದಿಗಳನ್ನೂ ಕೆಲಸಕ್ಕೆ ವಾಪಸ್ಸು ತೆಗೆದುಕೊಳ್ಳಿ. ಈ ರೀತಿ ತಾರತಮ್ಯ ಏಕೆ ಮಾಡುತ್ತಿದ್ದೀರಿ ಎಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಬಯಸುತ್ತಿದ್ದೇನೆ.

(ಮುಂದು)

(449)18.3.2022/10.50/ಎಂ.ಎಂ-ಜಿ.ಆರ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಜಿ. ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಪ್ರಕಾಶ್ ರಾಥೋಡ್‌ರವರ ಪ್ರಶ್ನೆಗೆ ಸಂಬಂಧಿಸಿದಂತೆ, ನಮ್ಮೆಲ್ಲ ನಾಲ್ಕು ಸಾರಿಗೆ ನಿಗಮ ಇದೆ. ಅದರಲ್ಲಿ ಯಾವುದು ಎಷ್ಟು ಎಂದು ಮಾಹಿತಿ ಕೊಟ್ಟಿದ್ದೇನೆ. ಸಾರಿಗೆ ಇಲಾಖೆಯಲ್ಲಿ ಮುಷ್ಕರ ನಡೆದ ಸಂದರ್ಭದಲ್ಲಿ ನಾಲ್ಕು ನಿಗಮಗಳಲ್ಲಿ ಸುಮಾರು 2846 ಜನರು ಅಮಾನತುಗೊಂಡಿದ್ದರು including trainee staff ಕೂಡ ಅಮಾನತುಗೊಂಡಿದ್ದರು. ಏಕೆಂದರೆ ಕಾನೂನು ಪ್ರಕಾರ ಟ್ರೈನಿ ಸ್ಟಾಫನ್ನು ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಆದರೂ ಮಾನವೀಯತೆ ದೃಷ್ಟಿಯಿಂದ ಅವರನ್ನೂ ತೆಗೆದುಕೊಳ್ಳಬೇಕೆಂದು ಅಮಾನತ್ತು ಮಾಡಿದ ಎಲ್ಲರನ್ನೂ ಸೇವೆಗೆ ತೆಗೆದುಕೊಂಡಿದ್ದೇವೆ. ಇದರ ಬಗ್ಗೆ ನಾನು ಮತ್ತು ಹಿಂದಿನ ಸಾರಿಗೆ ಸಚಿವರಾದ ಮಾನ್ಯ ಲಕ್ಷ್ಮಣ ಸವದಿಯವರು ಕೂಡ ಮಾತನಾಡಿದ್ದೇವೆ. ಯಾರಿಗೂ ತೊಂದರೆ ಮಾಡಿಲ್ಲ. ಸೇವೆಯಿಂದ ವಜಾಗೊಂಡವರು ಸುಮಾರು 1505 ಜನರಿದ್ದಾರೆ. ಯಾರ್ಯಾರೂ ವಜಾಗೊಂಡಿದ್ದಾರೋ ಅವರನ್ನು ಮಾನವೀಯತೆ ದೃಷ್ಟಿಯಿಂದ ಕಾನೂನು ಪ್ರಕಾರ ಲೋಕ ಅದಾಲತ್‌ಗೆ ಹೋಗಬೇಕೆಂದು ಹೇಳಿದ್ದೇನೆ. 1505 ಜನರು ಯಾರು ವಜಾಗೊಂಡಿದ್ದಾರೋ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರೆಲ್ಲರೂ ಕಾನೂನು ಪ್ರಕಾರ ಲೋಕ ಅದಾಲತ್‌ಗೆ ಹೋಗಲೇಬೇಕು. ಯಾರ್ಯಾರೂ ಲೋಕ ಅದಾಲತ್‌ಗೆ ಹೋಗಿದ್ದಾರೋ ಅವರಲ್ಲಿ ಸುಮಾರು 444 ಜನರನ್ನು ಪುನರ್ ನೇಮಕಾತಿ ಮಾಡಿಕೊಳ್ಳಲು ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗಿದೆ. ಬಾಕಿ ಉಳಿದವರು ಅಲ್ಲಿಗೆ ಹೋಗುತ್ತಿದ್ದಾರೆ. ಖಂಡಿತವಾಗಿ ನಾವು ಮತ್ತು ಸರ್ಕಾರ ಅವರ ಪರವಾಗಿದ್ದೇವೆ. ಜೊತೆಗೆ ನಾವು ಕೂಡ ಲೋಕ ಅದಾಲತ್‌ನಿಂದ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರದಿಂದ ಕಾನೂನು ಇಲಾಖೆಗೆ ಸಂಬಂಧಪಟ್ಟ ಕೆಲವು ಜನರು ಲೋಕ ಅದಾಲತ್‌ಗೆ ಹೋಗಿ ಅಲ್ಲಿಂದ ಇತ್ಯರ್ಥ ಮಾಡಿಕೊಳ್ಳುವ ಕೆಲಸ ಮಾಡುತ್ತಾರೆ. This is my commitment. ಎಂತಹ ಪರಿಸ್ಥಿತಿಯಲ್ಲೂ ಕೂಡ ಮುಷ್ಕರ ಸಂದರ್ಭದಲ್ಲಿ ವಜಾಗೊಂಡಂತಹ ಎಲ್ಲಾ ನೌಕರರನ್ನು ಮಾನವೀಯತೆಯ ದೃಷ್ಟಿಯಿಂದ ಒಂದು ಅವಕಾಶ ಕೊಟ್ಟು ಪುನಃ ನೇಮಕಾತಿ ಮಾಡಿಕೊಳ್ಳುವ ಕೆಲಸ ಮಾಡುತ್ತೇವೆ.

**ಶ್ರೀ ಪ್ರಕಾಶ್ ಕೆ. ರಾಥೋಡ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಧನ್ಯವಾದಗಳು. ತಾವು ವಜಾಗೊಂಡವರೆಲ್ಲರನ್ನೂ ಮತ್ತೆ ಮರು ನೇಮಕಾತಿ ಮಾಡುತ್ತೇವೆ ಎಂದು ಹೇಳಿದ್ದೀರಿ ಅದಕ್ಕೆ ಧನ್ಯವಾದಗಳು. ಆದರೆ ಕೆಲವರನ್ನು ತಾವು ಶಿಕ್ಷೆ ಕೊಟ್ಟು ವರ್ಗಾವಣೆ ಮಾಡಿದ್ದೀರಿ. ವರ್ಗಾವಣೆಗೊಂಡಿದ್ದರಿಂದಲೂ ಅವರಿಗೆ ತೊಂದರೆಯಾಗಿದೆ. ಅವರು ಎಲ್ಲಿದ್ದರು ಅಲ್ಲಿಯೇ ಅವರಿಗೆ ಕೆಲಸ ಕೊಟ್ಟರೆ ಮುಷ್ಕರವೆಲ್ಲವೂ ಸರಿಯಾಗುತ್ತದೆ.

**ಡಾ: ತೇಜಸ್ವಿನಿಗೌಡ:-** ಮಾನ್ಯ ಸಭಾಪತಿಯವರೇ, . . .

**ಸಭಾಪತಿಯವರು:-** ಕುಳಿತುಕೊಳ್ಳಿ. ಮಾನ್ಯ ಸಚಿವರೇ ಹೇಳಿ.

**ಶ್ರೀ ಬಿ. ಶ್ರೀರಾಮುಲು:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ವರ್ಗಾವಣೆ ಮಾಡಿದಂತಹ ವಿಚಾರವನ್ನು ಸಭೆಯ ಗಮನಕ್ಕೆ ತಂದಿದ್ದಾರೆ. ಮುಷ್ಕರ ಸಂದರ್ಭದಲ್ಲಿ ಸ್ವಲ್ಪ ಪರಸ್ಪರ ತೊಂದರೆಯಾದ ಕಾರಣದಿಂದ ಕೆಲವು ಜನರನ್ನು ವರ್ಗಾವಣೆ ಮಾಡಿದ್ದು ಸತ್ಯ. ಬೇರೆ ಕ್ರಿಮಿನಲ್ ಕೇಸ್ ಆದವರನ್ನು ಅವರ ಕುಟುಂಬಸ್ಥರಿಗೆ ತೊಂದರೆಯಾಗಬಾರದೆಂದು ಪುನಃ ಅದೇ ಡಿವಿಜನ್‌ನಲ್ಲಿ ಎಲ್ಲ ಡಿಪೋ ಇದೆಯೋ ಒಂದನೇ ಡಿಪೋದವರನ್ನು ಎರಡನೇ ಡಿಪೋಗೆ ಹಾಕಿದ್ದೇವೆ, ಎರಡನೇ

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

---

ಡಿಪೋದಲ್ಲಿದ್ದವರನ್ನು ಒಂದನೇ ಡಿಪೋಗೆ ಹಾಕಿದ್ದೇವೆ. ಆಕಸ್ಮಿಕವಾಗಿ ಬೇರೆ ಜಿಲ್ಲೆಗೆ ಯಾರನ್ನಾದರೂ ಹಾಕಿದ್ದರೆ ಅವರನ್ನು ಪುನಃ ಆ ಜಿಲ್ಲೆಗೆ ಕಳುಹಿಸಿಕೊಡುವಂತಹ ವ್ಯವಸ್ಥೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚುಕ್ಕೆ ಪ್ರಶ್ನೆ ಸಂಖ್ಯೆ: 2219

(ಉತ್ತರವನ್ನು ಲಗತ್ತಿಸಿದೆ)

**ಶ್ರೀ ಪಿ.ಆರ್. ರಮೇಶ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರಿಸಿದ್ದಾರೆ. ಇಲ್ಲ ಬಹಳ ಪ್ರಮುಖವಾದ ಅಂಶಗಳೆಂದರೆ, ಹಲವಾರು ವರ್ಷಗಳಿಂದ ಹಿಂದುಳಿದ ವರ್ಗದವರಿಗೆ ಏನು ಹಣ ಒದಗಿಸಿಕೊಡುತ್ತಿದ್ದೀರಿ ಆ ಎಲ್ಲಾ ಯೋಜನೆಗಳ ವಿವರವನ್ನು ಅನುಬಂಧ-1ರಲ್ಲಿ ಕೊಟ್ಟಿದ್ದೀರಿ. ಅದರಲ್ಲಿ ಯಾವ ಕಾರ್ಯಕ್ರಮಗಳು ಮೂರು ವರ್ಷದಿಂದ ಆಗಿಲ್ಲ ಮತ್ತು ಈಗ ಹೊಸದಾಗಿ ಮಾಡುವುದಕ್ಕೆ “ಅಮೃತ ಮುನ್ನಡೆ” ಎಂಬ ಯೋಜನೆಯನ್ನು ಹೇಳಿದ್ದೀರಿ. ಇದರ ಜೊತೆಗೆ ಏನು ನೀವು ಅನುಬಂಧ-1ರಲ್ಲಿ ಹೇಳಿದ್ದೀರಿ ಅವೆಲ್ಲವೂ ಇರುತ್ತದೆಯೋ, ಇಲ್ಲವೋ ಎಂಬುದು ಒಂದನೆಯ ಪ್ರಶ್ನೆ. ಎರಡನೆಯದಾಗಿ 3-4 ವರ್ಷದ ಹಿಂದೆ ಉನ್ನತ ವ್ಯಾಸಂಗ ಮಾಡಲು ಹಿಂದುಳಿದ ವರ್ಗಗಳ ಮಕ್ಕಳು ವಿದೇಶಕ್ಕೆ ಹೋಗುವುದಕ್ಕೆ ತಾವು ಹಣದ ಮತ್ತು ಸಾಲದ ವ್ಯವಸ್ಥೆಯನ್ನು ಸಜ್ಜಿಡಿ ರೂಪದಲ್ಲಿ ಕೊಡುತ್ತಿದ್ದೀರಿ ಅದನ್ನು ಮುಂದುವರೆಸುತ್ತೀರಾ ಎಂಬುದರ ಬಗ್ಗೆ ನೀವು ನನಗೆ ಉತ್ತರ ಕೊಡಬೇಕು. ಮೂರನೆಯದಾಗಿ, ತಮ್ಮ ಇಲಾಖೆಯ ದಾಖಲೆಗಳ ಪ್ರಕಾರ ಇವತ್ತು ರಾಜ್ಯದಲ್ಲಿ ಶೇ.53ರಷ್ಟು ಹಿಂದುಳಿದ ವರ್ಗಕ್ಕೆ ಸೇರಿದ ಸುಮಾರು 300 ಜಾತಿಗಳು ಇವೆ. ಈ ಎಲ್ಲಾ ಜಾತಿಗಳನ್ನೂ ತಾವು ತಮ್ಮ ಕಾರ್ಯಕ್ರಮಗಳಲ್ಲಿ ಸಮನಾಗಿ ನೋಡುತ್ತಿದ್ದೀರಾ? ಈ ಮಾತನ್ನು ಏತಕ್ಕೆ ಹೇಳುತ್ತಿದ್ದೇನೆಂದರೆ, ವಿಧಾನಸಭೆಯ ಸದಸ್ಯರುಗಳ ಕ್ಷೇತ್ರಕ್ಕೆ ಒಬ್ಬರೇ ಒಬ್ಬ ಫಲಾನುಭವಿಗೆ ಬರುತ್ತದೆ. ಹಿಂದುಳಿದ ವರ್ಗದವರು 100 ಜನ ಇರುತ್ತಾರೆ. 100 ಜನರಲ್ಲಿ ಒಬ್ಬರಿಗೇ ಕೊಡುವುದಕ್ಕೆ ಆಗುವುದಿಲ್ಲ. ಈ ರೀತಿ ಮೂರು ವರ್ಷಗಳ ಕಾಲ ಕಾಲಹರಣ ಮಾಡಿಕೊಂಡು ಬಂದಿದ್ದೀರಿ. ಚುನಾವಣೆ ಇದೆ. ಈಗಲಾದರೂ ತಮಗೆ ಲಾಭದಾಯಕವಾಗಿ ಏನಾದರೂ ಆಗಬೇಕೆಂದರೆ ಹಿಂದುಳಿದ ವರ್ಗದವರಿಗೆ ಏನು ಕೊಡಬೇಕೆಂದುಕೊಂಡಿದ್ದೀರಿ ಅದನ್ನು ನೀವು ಕೊಡುತ್ತೀರಾ? ದಯವಿಟ್ಟು ಈ ಮೂರು ಪ್ರಶ್ನೆಗಳಿಗೂ ಉತ್ತರ ಕೊಡಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹಿಂದುಳಿದ ವರ್ಗಗಳ ಬಗ್ಗೆ ತುಂಬಾ ಅಧ್ಯಯನ ಮಾಡಿದವರು. ಹಿಂದುಳಿದ ವರ್ಗಗಳ ಕಲ್ಯಾಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖೆಯಲ್ಲಿ ಬರುವಂತಹ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಅದನ್ನೆಲ್ಲಾ ಅನುಬಂಧ-1ರಲ್ಲಿ ಕೊಟ್ಟಿದ್ದೇವೆ. ಐದು ವರ್ಷಗಳಿಂದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಯಲ್ಲಿರುವ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಯ ಮಾನದಂಡಗಳನ್ನು ಕೇಳಿದ್ದಾರೆ ಅದನ್ನು ಕೂಡ ಒದಗಿಸಿದ್ದೇವೆ. ಹಾಗೂ ಮುಂಬರುವ ವರ್ಷಗಳಲ್ಲಿ ದಿ: ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಮುಂಬರುವ ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ಧಿಗೆ ಜಾರಿಗೆ ತರುವ ಯೋಜನೆಗಳಾವುವು ಎಂದು ಕೇಳಿದ್ದಾರೆ ಅದಕ್ಕೆ “ಅಮೃತ ಮುನ್ನಡೆ” ಎಂಬ ಯೋಜನೆಯ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಲಾಗಿದೆ. ಇನ್ನು ವಿದೇಶಿ ವ್ಯಾಸಂಗವು ಸೇರಿದಂತೆ 2-3 ವರ್ಷಗಳಿಂದ ಯೋಜನೆಗಳು ಕುಂಠಿತವಾಗಿವೆ ಎಂದು ಕೇಳಿದ್ದಾರೆ. ಅದು ಸತ್ಯವಿದೆ. ಕೋವಿಡ್ ಕಾರಣಗಳಿಗೋಸ್ಕರ ಆರ್ಥಿಕವಾಗಿ ತೊಂದರೆ ಬಂದ ಹಿನ್ನೆಲೆಯಲ್ಲಿ ವಿದೇಶಿ ವ್ಯಾಸಂಗ ಸೇರಿದಂತೆ ಕೆಲವು ಯೋಜನೆಗಳು ಕಡಿತಗೊಂಡಿದ್ದು ಹೌದು. ಆದರೆ ಈ ವರ್ಷದ ಅನುದಾನದಲ್ಲ ಹೆಚ್ಚುವರಿಯಾಗಿ ಕೊಟ್ಟಿರುವ ವಿಶ್ವಾಸದ ಹಿನ್ನೆಲೆಯಲ್ಲಿ ಅದನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಪುನರ್ ಉರ್ಜಿತ ಮಾಡಬೇಕೆಂದು ಯೋಜನೆ ಮಾಡುತ್ತಿದ್ದೇವೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೂ ಸೇರಿದಂತೆ ನಮ್ಮ ಇಲಾಖೆಯಲ್ಲಿರುವ ಎಲ್ಲಾ ಯೋಜನೆಗಳನ್ನು ಕೂಡ ಹಾಲ ವರ್ಷದಲ್ಲೆಯೇ ಅನುಷ್ಠಾನ ಮಾಡಬೇಕೆಂದು ಯೋಜನೆ ಮಾಡುತ್ತೇವೆ. ಮಾನ್ಯ ಸದಸ್ಯರು ಹೇಳಿದಂತೆ ಜಾತಿವಾರು ಲೆಕ್ಕದಲ್ಲಿ ಯಾವ ರೀತಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಯೋಜನೆಗಳು ಬಂದರೆ ಇರುವ ಎಲ್ಲಾ ಜಾತಿಗಳನ್ನು ಯಾವ ರೀತಿ ಹಂಚುತ್ತೀರಿ ಎಂದು ಕೇಳಿದ್ದಾರೆ. ಅವರಿಗೆ ಒಂದು ಮಾಹಿತಿಯನ್ನು ಒದಗಿಸಿದ್ದೇವೆ. ಪ್ರವರ್ಗ-1 ಮತ್ತು 2ಎ ಗೆ ಶೇ.70ರಷ್ಟು, ಪ್ರವರ್ಗ 3ಎ ಮತ್ತು 3ಬಿ ಅವರಿಗೆ ಶೇ.30ರಷ್ಟು ಫಲಾನುಭವಿಗಳಿಗೆ ವಿಂಗಡಿಸಿ ಕೊಡಲಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಆರ್ಥಿಕವಾದ ಸಮಸ್ಯೆಗಳು ಕೊರೋನಾ ಕಾರಣಗಳಿಗೋಸ್ಕರ ಯೋಜನೆಗಳು ಕಡಿಮೆ ಮತ್ತು ಕುಂಠಿತವಾಗಿವೆ. ಆದರೆ ಈ ವರ್ಷದಿಂದ ಅದನ್ನು ವಿಸ್ತೃತ ಮಾಡಿ ಎಲ್ಲರಿಗೂ ಕೊಡುವಂತಹ ಕೆಲಸ ಮಾಡುತ್ತೇವೆ. ವಿದೇಶಿ ವ್ಯಾಸಂಗದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯೋಜನೆಯು ನಮ್ಮ ಬಹಳ ಮಹತ್ವವಾದ ಯೋಜನೆಯಾಗಿದೆ. ಅದನ್ನು ಕೂಡ ಪುನರ್ ಪ್ರಾರಂಭ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ.

**ಶ್ರೀ ಪಿ.ಆರ್. ರಮೇಶ್:-** ಮಾನ್ಯ ಸಭಾಪತಿಯವರೇ, ಇವತ್ತು ಬಜೆಟ್‌ನಲ್ಲಿ 2022-23ಕ್ಕೆ ನನಗೆ ಒಂದು clarify ಮಾಡಬೇಕು. ಮಾನ್ಯ ಮುಖ್ಯಮಂತ್ರಿಗಳು ಓದಿದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ನಿಗಮಗಳ ಮೂಲಕ 400 ಕೋಟಿ ರೂ.ಗಳ ಮೊತ್ತದಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಇತರೆ ಜನಾಂಗದ ಅಭಿವೃದ್ಧಿಗೆ 400 ಕೋಟಿ ರೂ.ಗಳ ಮೊತ್ತದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ. ಯಾವ ನಿಗಮವನ್ನು ಸ್ಥಾಪನೆ ಮಾಡಿದ್ದಾರೆ ಅದಕ್ಕೆ ರೂ. 400 ಕೋಟಿನಾ ಅಥವಾ ಅದರಲ್ಲಿ ಇಲ್ಲದೇ ಇರುವ ಜಾತಿಗಳಿಗೆಲ್ಲಾ ರೂ. 400 ಕೋಟಿನಾ? ಒಟ್ಟು 800 ಕೋಟಿ ರೂಪಾಯಿಗಳು ಎಂದು ಓದಿದ್ದಾರೆ. ಅದರ ಪ್ರಕಾರ ನಿಗಮಗಳಿಗೆ ಎಷ್ಟು ಹಣ ಕೊಡುತ್ತಿದ್ದಾರೆ ಮತ್ತು ನಿಗಮದ ಆಚೆ ಇರುವ ಜಾತಿಗಳು ಅಂದರೆ ನಿಗಮ ಆಗದಿರುವ ಜಾತಿಗಳಿಗೆ ಎಷ್ಟು ಕೊಡುತ್ತಾರೆ? ದಯವಿಟ್ಟು ಇದನ್ನು ಸ್ಪಷ್ಟನೆ ಮಾಡಬೇಕು ಇದು ಮೊದಲನೆಯದು. ಎರಡನೆಯದಾಗಿ ಫಲಾನುಭವಿಗಳ ಆಯ್ಕೆಯಾದ ಮೇಲೆ ನಿಮ್ಮ ಇಲಾಖೆಯಲ್ಲಿ ಒಬ್ಬ ಫಲಾನುಭವಿಯಿಂದ ರೂ. 5-10 ಲಕ್ಷ ಲಂಚ ಕೇಳುತ್ತಾರೆ. ಅದು ಜಿಲ್ಲಾ ಹಂತದಲ್ಲರಬಹುದು ಅಥವಾ ಕೇಂದ್ರ ಕಛೇರಿಯಲ್ಲರಬಹುದು. ಈ ಫಲಾನುಭವಿಗಳೆಲ್ಲರೂ ಬಹಳ ಬಡವರು. ಹಿಂದುಳಿದವರು ಎಂದರೆ ನಿಮಗೆ ಗೊತ್ತಿದೆ. ಅವರು ಬಹಳಷ್ಟು ಕ್ಷೀಣವಾಗಿ ಜೀವನ ಮಾಡುವಂತಹ ಜನ. ಅವರು ಬಂದಾಗ ಅವರಿಗೆ ಸರಿಯಾದ ರೀತಿಯಲ್ಲಿ treatment ಮಾಡುವುದು ಸರ್ಕಾರದ ಆದ್ಯ ಕರ್ತವ್ಯ. ಆದ್ದರಿಂದ ಅವರಿಗೆ ಯಾವುದೇ ರೀತಿಯ ಕಿರುಕುಳ ಇಲ್ಲದೇ ಫಲಾನುಭವಿಗಳಿಗೆ ಏನು ಸಲ್ಲಬೇಕು ಅದು ಸಲ್ಲುವಂತಹ ರೀತಿಯಲ್ಲಿ ತಾವು ಆಡಳಿತ ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, 11ಕ್ಕೂ ಹೆಚ್ಚು ಕಲ್ಯಾಣ ನಿಗಮಗಳ ಮೂಲಕ ಈ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತೇವೆಂದು ಉತ್ತರದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಿದ್ದೇವೆ. ಅವರು ಎರಡು ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ಮೊದಲನೆಯದಾಗಿ ಹಿಂದುಳಿದ ವರ್ಗ ಇಲಾಖೆಯಲ್ಲಿ ಸ್ಥಾಪಿತವಾಗಿರುವ ನಿಗಮದ ಮೂಲಕ ಅಭಿವೃದ್ಧಿ ಮಾಡುವ ರೂ. 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತೇವೆಂದು ಹೇಳಿದ್ದೇವೆ ಮುಂದುವರೆದು ಇತರೆ ಜನಾಂಗದ ಅಭಿವೃದ್ಧಿಗೋಸ್ಕರ 400 ಕೋಟಿ ರೂ.ಗಳನ್ನು ಖರ್ಚು ಮಾಡುತ್ತೇವೆಂದು ಹೇಳಿದ್ದೇವೆ. ನಾನು ಅರ್ಥ ಮಾಡಿಕೊಂಡಂತೆ, ನನಗೆ ಮನವರಿಕೆಯಾಗಿರುವಂತೆ ರೂ. 800 ಕೋಟಿ ಹಣವನ್ನು ಖರ್ಚು ಮಾಡುತ್ತೇವೆ. ನಿಗಮಗಳು ಇಲ್ಲದಿರುವಂತಹ ಸಣ್ಣ ಸಣ್ಣ ಜಾತಿಗಳಿಗೆ ರೂ. 400 ಕೋಟಿ ಹಣವನ್ನು ವಿಂಗಡಿಸಿ ಇಡಲಾಗಿದೆ. ಅದನ್ನು ಪ್ರತ್ಯೇಕವಾಗಿ ನಿಗಮದ ವ್ಯಾಪ್ತಿಯಲ್ಲಿ ಬರದಿರುವಂತಹ ಜಾತಿಗಳಿಗೆ ಖರ್ಚು ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸುತ್ತೇನೆ. ಮಾನ್ಯ ಸದಸ್ಯರು ನಮ್ಮ ಕೆಲವು ಯೋಜನೆಗಳನ್ನು ತೆಗೆದುಕೊಳ್ಳಬೇಕಾದರೆ ಲಂಚ ಕೊಡಬೇಕೆಂದು ಹೇಳಿದ್ದಾರೆ. ಇಲ್ಲಿ ಒಂದು ಸ್ಪಷ್ಟನೆ ಇದೆ, ಈ ಇಲಾಖೆ ಪಾರದರ್ಶಕವಾಗಿರಬೇಕೆಂದು ನಾವು ಪ್ರಯತ್ನ ಮಾಡುತ್ತಿದ್ದೇವೆ. ಆಯಕಟ್ಟಿನ ಜಾಗಗಳಲ್ಲಿ ಅತ್ಯಂತ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳುತ್ತಿದ್ದೇನೆ.

(ಮುಂದು)

(450) 18-03-2022 KH/MD 11-00

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಮುಂದು):-**

ಭ್ರಷ್ಟಾಚಾರರಹಿತವಾಗಿ ಇಲಾಖೆ ನಡೆಯಬೇಕೆನ್ನುವುದು ನಮ್ಮ ಆಶಯ. ಇಷ್ಟಾಗಿಯೂ ಕೂಡ ಯಾವುದಾದರೂ ಅಧಿಕಾರಿಗಳ ಮೇಲೆ ನಿರ್ದಿಷ್ಟ ಆರೋಪಗಳು ಇದ್ದರೆ, ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂಬ ನಿಯಮ ಇದೆ. ಇವರು ಹಿರಿಯರಿದ್ದಾರೆ, ಜವಾಬ್ದಾರಿಯುತ ಶಾಸಕರಾಗಿದ್ದಾರೆ, ಇಂತಹ ಜಿಲ್ಲೆಯಲ್ಲಿ, ಇಂತಹ ಅಧಿಕಾರಿ, ಇಂತಹ ತಪ್ಪು ಮಾಡಿದ್ದಾನೆ ಎಂದು ಮೇಲ್ನೋಟಕ್ಕೆ ಹೇಳಿದರೂ ಕೂಡ ಅವರನ್ನು ಅಮಾನತು ಮಾಡಿ ತನಿಖೆ ನಡೆಸುತ್ತೇವೆ ಎನ್ನುವಂತಹ ಜವಾಬ್ದಾರಿಯನ್ನು ತಮ್ಮ ಮೂಲಕ ಹೇಳುವುದಕ್ಕೆ ಇಷ್ಟಪಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

---

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಅಂಕ್ ಡಾಕ್ಯುಮೆಂಟ್‌ನಲ್ಲಿ 800 ಕೋಟಿ ರೂಪಾಯಿಗಳನ್ನು ತೋರಿಸಿಲ್ಲ. ಅದನ್ನು ಏನು ಮಾಡುತ್ತಾರೆ ಎಂಬುದನ್ನು ತಿಳಿಸಬೇಕು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಪಿ.ಆರ್.ರಮೇಶ್‌ರವರು ಅಂಕ್ ಡಾಕ್ಯುಮೆಂಟ್ ನಲ್ಲಿ ಸೇರಿಸಿಲ್ಲ ಎಂದು ಹೇಳಿದ್ದಾರೆ. ಅದನ್ನು ಸರಿಪಡಿಸುವಂತಹ ಕೆಲಸ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2149

(ಉತ್ತರವನ್ನು ಒದಗಿಸಲಾಗಿದೆ)

ಶ್ರೀ ಮರಿತಿಬ್ಬೇಗೌಡ (ಶ್ರೀ ಹೆಚ್.ಎಂ.ರಮೇಶ್‌ಗೌಡರವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ರೈತರಿಗೆ “ಹನಿ ನೀರಾವರಿ ಬೇಸಾಯ ಪದ್ಧತಿಯ ಯೋಜನೆ”ಯನ್ನು ಜಾರಿಗೆ ತಂದ ಮೇಲೆ ಕಡಿಮೆ ನೀರು ಬಳಕೆ ಮಾಡಿ, ವಾಣಿಜ್ಯ ಬೆಳೆಗಳಾದ ತರಕಾರಿ, ಹಣ್ಣು ಮತ್ತು ಅತಿ ಹೆಚ್ಚು ಇಳುವರಿ ಪಡೆಯುವುದಕ್ಕೋಸ್ಕರ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತೆಗೆದುಕೊಂಡು ಬಂದಿದೆ. ಕಳೆದ 2 ವರ್ಷಗಳಲ್ಲಿ 2019-20 ಮತ್ತು 2020-21ನೇ ಸಾಲಿನಲ್ಲಿ 23,551 ಅರ್ಜಿಗಳು ಬಾಕಿ ಇವೆ. ನಾನು ಜಿಲ್ಲಾವಾರು ಪಟ್ಟಿಯನ್ನು ಓದುವುದಕ್ಕೆ ಹೋಗುವುದಿಲ್ಲ. ದಯಮಾಡಿ, 23,551 ಅರ್ಜಿಗಳು ಎರಡು ವರ್ಷಗಳಿಂದ ಬಾಕಿ ಏನಿವೆ, ಇವರಿಗೆ ಕೊಡಬೇಕಾದ ಸಬ್ಸಿಡಿ ಹಣ ಎಷ್ಟು ಮೊತ್ತ ಆಗುತ್ತದೆ? ಇದನ್ನು ಎಷ್ಟು ಅವಧಿಯೊಳಗೆ ಬಿಡುಗಡೆ ಮಾಡುತ್ತಾರೆ? ಏಕೆಂದರೆ, ಎರಡು ವರ್ಷಗಳಿಂದ ಇದಕ್ಕೋಸ್ಕರ ರೈತರು ಕಾಯುತ್ತಿದ್ದಾರೆ ಎಂದರೆ, ಬಹಳ ಸಂಕಷ್ಟ ಪರಿಸ್ಥಿತಿ ಇದೆ ಎಂದು ಇವರೇ ಅರ್ಥ ಮಾಡಿಕೊಳ್ಳಬೇಕು. 23,551 ಫಲಾನುಭವಿಗಳಿಗೆ ಯಾವಾಗ ಹಣ ಬಿಡುಗಡೆ ಮಾಡುತ್ತಾರೆ? ಎರಡನೆಯದು, ದಯಮಾಡಿ, 2.00 ಹೆಕ್ಟೇರ್ ವರೆಗೆ ಶೇಕಡಾ 90 ರಷ್ಟು ಸಬ್ಸಿಡಿ ಕೊಡುತ್ತಿದ್ದಾರೆ. 2 ಹೆಕ್ಟೇರ್ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಶೇಕಡಾ 45 ರಷ್ಟು ಸಬ್ಸಿಡಿ ಕೊಡುತ್ತೇವೆ ಎಂದು ಮಾಡಿದ್ದಾರೆ. ದಯಮಾಡಿ, ಇದು ಸರಿಯಾದ ಪ್ರಮಾಣ ಅಲ್ಲ. 2 ಹೆಕ್ಟೇರ್ ವರೆಗೆ ಶೇಕಡಾ 90 ರಷ್ಟು ಸಬ್ಸಿಡಿ ಕೊಡುತ್ತಿರುವುದನ್ನು ನಾನು ಬಹಳವಾಗಿ ಸ್ವಾಗತಿಸುತ್ತೇನೆ ಹಾಗೂ ಸರ್ಕಾರವನ್ನು ಅಭಿನಂದಿಸುತ್ತೇನೆ. 2 ಹೆಕ್ಟೇರ್ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಶೇಕಡಾ 45 ರಷ್ಟು ಸಬ್ಸಿಡಿ ಕೊಡುತ್ತೇವೆ ಎಂದು ಹೇಳಿದ್ದು, ಸುಮಾರು ಶೇಕಡಾ 50 ರಷ್ಟು ಸಬ್ಸಿಡಿಯನ್ನು ಕಡಿಮೆ ಮಾಡಿದ್ದಾರೆ. ದಯವಿಟ್ಟು, 2 ಹೆಕ್ಟೇರ್ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಶೇಕಡಾ 45 ರಷ್ಟು ಕೊಟ್ಟಿರುವ ಸಬ್ಸಿಡಿಯನ್ನು ಶೇಕಡಾ 75 ರಷ್ಟು ಕೊಡಬೇಕೆಂದು ನನ್ನ ಕೋರಿಕೆಯಾಗಿದೆ. ಇದರ ಬಗ್ಗೆ ಮಾನ್ಯ ಸಚಿವರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಬೇಕು. ನಂತರ ಮತ್ತೊಂದು ಪ್ರಶ್ನೆಯನ್ನು ಕೇಳುತ್ತೇನೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು “ರಾಜ್ಯ ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಯೋಜನೆಗೆ ಸಬ್ಸಿಡಿ ಹಣ ಬಿಡುಗಡೆ ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ” ಎಂದು ಕೇಳಿದ್ದಾರೆ. 23,551 ಅರ್ಜಿಗಳು ಬಂದಿತ್ತು. ಅದಕ್ಕೆ ಸಂಪೂರ್ಣವಾಗಿ 173 ಕೋಟಿ ರೂಪಾಯಿಗಳ ಸಬ್ಸಿಡಿ ಹಣವನ್ನು ಪಾವತಿಸಿದ್ದೇವೆ. ಎರಡು ವರ್ಷಗಳಿಂದ ನಮಗೆ ಬಂದಿರುವಂತಹ 23,551 ಅರ್ಜಿಗಳಿಗೆ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದ್ದೇವೆ. “2020-21ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಸಾಮಾನ್ಯ ವರ್ಗದ ರೈತರಿಗೆ ಸಬ್ಸಿಡಿ ಹಣ ನೀಡಲು ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆಯೇ” ಎಂದು ಕೇಳಿದ್ದಾರೆ. 2020-21ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವಂತಹ ಎಲ್ಲಾ ರೈತರಿಗೂ ಸಹ ಶೇಕಡಾ 45 ರಿಂದ ಶೇಕಡಾ 90 ರಷ್ಟು ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದ್ದೇವೆ. “ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡ ರೈತರಿಗೆ ನೀಡಬೇಕಾದ ಸಬ್ಸಿಡಿ ಮೊತ್ತದಲ್ಲ ಇಲಾಖೆಯ ಅಧಿಕಾರಿಗಳು ನಕಲ ದಾಖಲೆ ಸೃಷ್ಟಿಸಿ, ಅಕ್ರಮ ಎಸಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳೇನು?” ಎಂದು ಕೇಳಿದ್ದಾರೆ. ಈ ವರ್ಷ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಸದಸ್ಯರು ಸೂಚಿಸಿರುವ ಹಾಗೆ ಶೇಕಡಾ 75 ರಷ್ಟು ಸಬ್ಸಿಡಿ ಹಣ ಏನು ಕೋರಿದ್ದಾರೆ, ಅದನ್ನು ಈ ಬಾರಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ. ಸರಾಸರಿ ಶೇಕಡಾ 75 ರಷ್ಟು ಸಬ್ಸಿಡಿ ಹಣವನ್ನು ಕೊಡುವುದಕ್ಕೆ ಕ್ರಮ ಕೈಗೊಂಡಿದ್ದೇವೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಇವರು ಸಬ್ಸಿಡಿ ಹಣ ಕೊಡಬೇಕಾಗಿರುವುದಕ್ಕೆ “ಕಳೆದ ಎರಡು ವರ್ಷಗಳಿಂದ 23,551 ಅರ್ಜಿಗಳು ಬಾಕಿ ಇವೆ” ಎಂದು ಅಖತ ಉತ್ತರದಲ್ಲ ಕೊಟ್ಟಿದ್ದಾರೆ. ಈಗಾಗಲೇ 23,551 ಫಲಾನುಭವಿಗಳಿಗೆ ಹಣವನ್ನು ನೀಡಲಾಗಿದೆ ಎಂದು ಮಾನ್ಯ ಸಚಿವರು ಹೇಳಿದರು.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಚಿವರೇ, ತಾವೇ ಉತ್ತರವನ್ನು ಓದಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರವರೇ, ಮೊದಲು ಮಾನ್ಯ ಸಚಿವರು ಉತ್ತರವನ್ನು ಹೇಳಲಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, “ಕಳೆದ ಎರಡು ವರ್ಷಗಳಿಂದ 23,551 ಅರ್ಜಿಗಳು ಬಾಕಿ ಇವೆ” ಎಂದು ಅಖತ ಉತ್ತರದಲ್ಲಿ ಕೊಟ್ಟಿದ್ದಾರೆ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ನಾನು ಜಿಲ್ಲಾವಾರು ಉತ್ತರವನ್ನು ಸಹ ಕೊಟ್ಟಿದ್ದೇನೆ. ಯಾವ ಯಾವ ಜಿಲ್ಲೆಗಳಿಗೆ ಎಷ್ಟೇಷ್ಟು ಕೊಟ್ಟಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. 23,551 ಅರ್ಜಿಗಳಿಗೆ ಈಗಾಗಲೇ ಹಣವನ್ನು ಕೊಟ್ಟಿದ್ದೇವೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬಾಕಿ ಇರುವುದಕ್ಕೆ ಹಣವನ್ನು ಕೊಟ್ಟಿದ್ದಾರೆ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಬಾಕಿ ಇದ್ದಂತಹ ಅರ್ಜಿಗಳಿಗೆ ಹಣವನ್ನು ಪಾವತಿ ಮಾಡಿದ್ದೇವೆ.

**ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರವರೇ, ಈಗ ಹಣವನ್ನು ಪಾವತಿ ಮಾಡಿರಬಹುದು.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹಣವನ್ನು ಯಾವಾಗ ಪಾವತಿ ಮಾಡಿದ್ದಾರೆ ಎನ್ನುವ ಬಗ್ಗೆ ಅವರು ಕೊಟ್ಟಿರುವಂತಹ ಉತ್ತರವನ್ನು ನೋಡಲಿ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಯಾವ ಜಿಲ್ಲೆಗಳಿಗೆ ಹಣ ಪಾವತಿ ಮಾಡಿದ್ದೇವೆ. ಅದರ ಮಾಹಿತಿಯನ್ನು ಕೊಟ್ಟಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪಾವತಿ ಮಾಡಿರುವುದಲ್ಲ. ಬಾಕಿ ಇರುವುದನ್ನು ಕೊಟ್ಟಿದ್ದಾರೆ. ತಾವು ಕೊಟ್ಟಿರುವಂತಹ ಅಖತ ಉತ್ತರವನ್ನು ನೋಡಿ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪೂರ್ತಿಯಾಗಿ ನಾನು ಹೇಳುವುದನ್ನು ಕೇಳಲಿ. ಒಟ್ಟಾರೆಯಾಗಿ ಬೆಂಗಳೂರು ನಗರದಲ್ಲ 93 ಅರ್ಜಿಗಳು ಬಂದಿತ್ತು. ವಿಜಯಪುರ ಜಿಲ್ಲೆಗೆ 1825 ಅರ್ಜಿಗಳು ಬಂದಿತ್ತು. ಒಂದೊಂದು ಜಿಲ್ಲಾವಾರು ಮಾಹಿತಿಯ ಪಟ್ಟಿಯನ್ನು ಕೊಟ್ಟಿದ್ದೇವೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬಾಕಿ ಇರುವುದಕ್ಕೆ ಹಣವನ್ನು ಕೊಟ್ಟಿರುವುದು. ಮಾನ್ಯ ಸಚಿವರೇ ತಾವು ದಯಮಾಡಿ ಉತ್ತರವನ್ನು ನೋಡಿ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು 30 ಜಿಲ್ಲೆಗಳಿಂದ 23,551 ಅರ್ಜಿಗಳು ಬಾಕಿ ಇವೆ ಎಂದು ಅವರು ಕೊಟ್ಟಿರುವಂತಹ ಸ್ಟೇಟ್‌ಮೆಂಟ್‌ನಲ್ಲಿ ಹೇಳಿದ್ದಾರೆ.

**ಸಭಾಪತಿಯವರು:-** ಮಾನ್ಯ ಸಚಿವರೇ, ತಮ್ಮ ಉತ್ತರವನ್ನು ಕೊಟ್ಟಿಲ್ಲ. ಅವರಿಗೆ ಕೊಟ್ಟಿರುವಂತಹ ಉತ್ತರಕ್ಕೆ ಮತ್ತು ತಾವು ಹೇಳುವುದಕ್ಕೆ ತುಂಬಾ ಅಂತರ ಇದೆ. ಇತ್ತೀಚೆಗೆ ತಾವು ಉತ್ತರವನ್ನು ಕೊಟ್ಟಿದ್ದೀರಾ ಎಂದು ಕೇಳುತ್ತಿದ್ದಾರೆ.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ನಾನು ಇನ್ನೊಂದು ಅರ್ಧ ಗಂಟೆಯಲ್ಲಿ ಮಾಹಿತಿಯನ್ನು ತೆಗೆದುಕೊಂಡು ಚರ್ಚೆ ಮಾಡುತ್ತೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ದಯವಿಟ್ಟು, ಮಾನ್ಯ ಸಚಿವರು ಇದರ ಬಗ್ಗೆ ಅರ್ಧ ಗಂಟೆಯಲ್ಲಿ ಚರ್ಚೆ ಮಾಡಿ ಉತ್ತರ ಕೊಡಲಿ.

**ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರವರೇ, ಈ ಪ್ರಶ್ನೆಯನ್ನು ಹಾಗೆಯೇ ಇಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇನ್ನೊಂದು ಪ್ರಶ್ನೆಗೆ ಉತ್ತರವನ್ನು ಹೇಳುತ್ತೇನೆಂದು ಹೇಳಿದ್ದಾರೆ. ಈ ಸಬ್ಜಿಡಿ ಹಣವನ್ನು ರಿಲೀಸ್ ಮಾಡುವಂತಹ ಸಂದರ್ಭದಲ್ಲಿ ಕಳೆದ 2 ವರ್ಷದಲ್ಲಯೇ ಒಬ್ಬ ರೈತನ ಹೆಸರಿನಲ್ಲಿ ನಕಲ ದಾಖಲೆಗಳನ್ನು ಸೃಷ್ಟಿ ಮಾಡಿ, ಸಂಸ್ಥೆಯವರು ಮತ್ತು ಇಲಾಖಾಧಿಕಾರಿಗಳು ಸೇರಿಕೊಂಡು ಎರಡೆರಡು ಬಾರಿ ನಕಲ ದಾಖಲೆಗಳನ್ನು ಸೃಷ್ಟಿಸಿ, ಹಣವನ್ನು ಒಡೆಯುತ್ತಿದ್ದಾರೆ ಎನ್ನುವಂತಹ ದೂರು ಇದೆ. ಇದು ಪತ್ರಿಕೆಯಲ್ಲಯೂ ಕೂಡ ವರದಿಯಾಗಿದೆ. ನನ್ನ ಹೆಸರಿನಲ್ಲಿ 2 ರಿಂದ 3 ವರ್ಷದಲ್ಲ ಸಬ್ಜಿಡಿ ಹಣವನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿದುಕೊಳ್ಳು. ನಂತರ ನನ್ನ ಹೆಸರಿನಲ್ಲಯೇ ನಕಲ ದಾಖಲೆಗಳನ್ನು ಸೃಷ್ಟಿಮಾಡಿ ಮತ್ತೆ ಸಬ್ಜಿಡಿ ಹಣವನ್ನು ಕ್ಲೈಮ್ ಮಾಡುವಂತಹ ವ್ಯವಸ್ಥೆ ಇಲಾಖೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಪತ್ರಿಕೆಯಲ್ಲಯೂ ಕೂಡ ವರದಿಯಾಗಿದೆ. ಆದರೆ, ನಮ್ಮ ಪ್ರಶ್ನೆಗೆ ಇಲಾಖಾಧಿಕಾರಿಗಳಿಂದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಈ ರೀತಿಯ ದೂರು ಬಂದಿದೆ ಎಂದು ಸಬ್ಜಿಡಿ ಹಣವನ್ನು ತಿನ್ನುವಂತಹ ಅಧಿಕಾರಿಗಳು ಮಾಹಿತಿಯನ್ನು ಕೊಡುತ್ತಾರೆಯೇ, ಇದರ ಬಗ್ಗೆ ಮಾನ್ಯ ಸಚಿವರು ತನಿಖೆ ಮಾಡಿಸುತ್ತಾರೆಯೇ, ಕಳೆದ 2 ವರ್ಷಗಳಿಂದ ಕೊಟ್ಟಿರುವಂತಹ ಸಬ್ಜಿಡಿ ಹಣದ ಸಂಬಂಧ ಎಲ್ಲಯಾದರೂ ಲೋಪದೋಷಗಳು ಆಗಿದೆಯೇ ಎನ್ನುವ ಬಗ್ಗೆ ಮಾನ್ಯ ಸಚಿವರು ತನಿಖೆ ಮಾಡಿಸುತ್ತಾರೆಯೇ? ಎನ್ನುವ ಬಗ್ಗೆ ತಿಳಿಸಬೇಕು.

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಇದರಲ್ಲಿ ಅಧಿಕಾರಿಗಳಿಂದ ಏನು ಭ್ರಷ್ಟಾಚಾರ ನಡೆದಿದೆ ಎನ್ನುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಇದಕ್ಕೆ ಸರಿಯಾದ ದಾಖಲೆಗಳು ಇಲ್ಲ. ಎಲ್ಲಾ ಊಹಾಪೋಹ. ಇದರ ಬಗ್ಗೆ ಕೆಲವು ಬಾರಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಈ ಬಾರಿ ಏನು ಮಾಡಿದ್ದೇವೆ ಎಂದರೆ, ಯಾರೇ ರೈತರು ಇರಲಿ, ಒಂದು ತಿಂಗಳು ಆ ರೈತನ ಮೂಲ ದಾಖಲೆಗಳಲ್ಲಿ ಒಂದು ಪಹಣಿ ಪಡೆದು, ಕೇವಲ ಒಂದು ತಿಂಗಳು ಮಾತ್ರ. ಒಂದು ಇ.ಸಿ., ಪಡೆದು ನಂತರ ಸ್ಥಳಕ್ಕೆ ಹೋಗಿ ರೈತರ ಭೂಮಿಯಲ್ಲಿ ನಿಂತು ಅಲ್ಲಿನ ನೀರಿನ ಮೂಲ ಯಾವುದಿದೆ, ನಾವು ಅವರಿಗೆ ಎಲ್ಲ ಕೊಡುತ್ತಿದ್ದೇವೆ. ಯಾರು ಪಡೆಯುತ್ತಿದ್ದಾರೆ, ಅರ್ಜಿ ಸಲ್ಲಿಸಿರುವಂತಹ ವ್ಯಕ್ತಿ ಯಾರು? ಅರ್ಜಿ ಸಲ್ಲಿಸಿರುವಂತಹವರ ಭಾವಚಿತ್ರವನ್ನು ತಹಸೀಲ್ದಾರ್‌ರವರು ದೃಢೀಕರಿಸಿ, ಅದನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮಗೆ ಕೊಟ್ಟ ನಂತರ ನಾವು ಕೊಡುವಂತಹ ಕಾರ್ಯಕ್ರಮಗಳಿಗೆ ಚಾಲನೆ ಕೊಡುತ್ತಿದ್ದೇವೆ. ನಮ್ಮ ಸರ್ಕಾರ ಈಗ ಈ ಕಾರ್ಯಕ್ರಮವನ್ನು ಮಾಡುತ್ತಿದೆ. ಪ್ರತಿಯೊಬ್ಬ ರೈತನ ಮನೆ ಬಾಗಿಲಿಗೂ ನಾವು ಕಂದಾಯ ದಾಖಲೆಗಳನ್ನು ಕೊಡುತ್ತಿದ್ದೇವೆ. ಅಧಿಕಾರಿಗಳು ಕಂದಾಯ ದಾಖಲೆಗೂ ಸರಿಯಾದ ಸಮಯಕ್ಕೆ ಲಭ್ಯತೆ ಇಲ್ಲ. ಹಾಗಾಗಿ ನಾವು ಕೊಡುತ್ತಿಲ್ಲ. ಈ ರೀತಿಯ ಕಾರಣಗಳನ್ನು ಕೊಡುವುದಕ್ಕೆ ಆಗದೇ ಇರುವ ರೀತಿ ಇದೆ. ಏಕೆಂದರೆ, ಮನೆ ಮನೆಗೂ ನಾವೇ ದಾಖಲೆ ಕೊಡುತ್ತಿದ್ದೇವೆ. ಹಾಗಾಗಿ, ಇನ್ನು ಮುಂದೆ ಈ ರೀತಿಯ ಊಹಾಪೋಹ ಮಾತುಗಳು ಏನಿತ್ತೋ, ಅದಕ್ಕೆ ಅವಕಾಶ ಇಲ್ಲದ ಹಾಗೆ ಖಂಡಿತವಾಗಿಯೂ ಗಮನಹರಿಸುತ್ತೇವೆ. ಆ ರೀತಿ ಏನಾದರೂ ಇದ್ದರೆ ನಾವು ಶಿಸ್ತು ಕ್ರಮ ಕೈಗೊಳ್ಳುತ್ತೇವೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

**ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರವರೇ, ಮಾನ್ಯ ಸಚಿವರು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ. ತಾವು ಎಷ್ಟು ಸಾರಿ ಕೇಳುತ್ತೀರಿ?

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಸರ್ಕಾರದ ಹಣ ದುರುಪಯೋಗವಾಗುತ್ತಿದೆ. ಆದ್ದರಿಂದ, ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುವುದೇನೆಂದರೆ, ತಾವು ಹೇಳುವಂತಹ ದಾಖಲೆಗಳನ್ನು ಈ ಹನಿ ನೀರಾವರಿ ಯೋಜನೆ ಬಂದಾಗಿನಿಂದಲೂ ಸಹ ಈ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಹಣ ಮಂಜೂರಾತಿ ಮಾಡುವುದು, ಆದರೆ, ಇವತ್ತು ಕೆಲವು ಸಂಸ್ಥೆಗಳು ಮತ್ತು ಇಲಾಖಾಧಿಕಾರಿಗಳು ಶಾಮೀಲಾಗಿ ಒಬ್ಬೊಬ್ಬ ರೈತನ ಹೆಸರಿನಲ್ಲಿ 2-3 ಬಾರಿ ಹಣ ಒಡೆಯುತ್ತಿದ್ದಾರೆ. ಅದರ ಬಗ್ಗೆ ಒಂದು ತನಿಖೆ ಮಾಡಿಸಿ, ಇದನ್ನು streamline ಮಾಡಿಸಿ.

**ಸಭಾಪತಿಯವರು:-** ಮಾನ್ಯ ಸಚಿವರೇ, ತಾವು ಮೊದಲು ತನಿಖೆಯನ್ನು ಮಾಡಿಸಿ. ಮಾನ್ಯ ಮರಿತಿಬ್ಬೇಗೌಡರವರೇ, ತಾವು ಕುಳಿತುಕೊಳ್ಳಿ. ಮಾನ್ಯ ಸಚಿವರು ಉತ್ತರವನ್ನು ಹೇಳುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

---

**ಶ್ರೀ ಮುನಿರತ್ನ:-** ಮಾನ್ಯ ಸಭಾಪತಿಯವರೇ, ಈ ಬಾರಿ ಹೊಸದಾಗಿ ಅವರ ಇ.ಸಿ.,ಯಲ್ಲಿ ಎಂಟ್ರಿ ಮಾಡಿಸುತ್ತಿದ್ದೇವೆ. ಕಂದಾಯ ದಾಖಲೆಗಳಲ್ಲಿ ಸಬ್ಸಿಡಿ ಹಣ ಪಡೆಯುವುದನ್ನು ಸಹ ನೋಂದಾಯಿಸುತ್ತಿದ್ದೇವೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(451)/18-3-2022/11-10/ಎಲ್‌ಎಂ/ಎಂಡಿ

### ಪ್ರಶ್ನೆ ಸಂಖ್ಯೆ: 2181

(ಉತ್ತರವನ್ನು ಒದಗಿಸಲಾಗಿದೆ)

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೆ, ಉತ್ತರವನ್ನು ಕೊಟ್ಟಿದ್ದಾರೆ, ತೃಪ್ತಿಯಾಗುವಂತಹ ಉತ್ತರ ಕೊಟ್ಟಿದ್ದಾರೆ. ಏಕೆಂದರೆ ಹಾಸ್ಟೆಲ್‌ಗಳಿಗೆ ಆಹಾರ ಪದಾರ್ಥಗಳನ್ನು ಒದಗಿಸಲು ಟೆಂಡರ್ ಕರೆಯುತ್ತಾರೆ. ಟೆಂಡರ್‌ನಲ್ಲಿ ನಮೂದಿಸಿರುವ ದರಗಳು ಹೇಗೆ ಇವೆ ಎಂದರೆ, ಒಂದು ಕೆ.ಜಿ.ಗೋಡಂಬಿ 50 ರೂ.ಗಳು, ಏಲಕ್ಕಿ ಕೆ.ಜಿ.ಗೆ 20 ರೂ.ಗಳು, ಕಾಳುಮೆಣಸು ಕೆ.ಜಿ.ಗೆ 30 ರೂ.ಗಳು, ಒಣದ್ರಾಕ್ಷಿ ಕೆ.ಜಿ.ಗೆ 40 ರೂ.ಗಳು, ಗಸಗಸೆ ಕೆ.ಜಿ.ಗೆ 30 ರೂ.ಗಳು, ಮೆಂತ್ಯು ಕೆ.ಜಿ.ಗೆ 10 ರೂ.ಗಳು. ಈ ರೀತಿ ನಾಮಕಾವಸ್ತೆ ದರಗಳನ್ನು ನಮೂದಿಸುವುದು, ಟೆಂಡರ್‌ನ್ನು ತಮಗೆ ಯಾರು ಬೇಕು ಅವರಿಗೆ ಕೊಡುತ್ತಾರೆ. ಬರಿ ಕಮೀಶನ್ ಹೊಡೆಯುತ್ತಾರೆ. ಬರೆದಿರುವ ಯಾವ ಪದಾರ್ಥವು ಬರುವುದಲ್ಲ, ಬೆಲೆ ಜಾಸ್ತಿ ಇರುವಂತಹ ಬರಿ ತೊಗರಿ ಬೇಕೆ, ಉದ್ದಿನ ಬೇಕೆ ಅದರಲ್ಲಿ ಇರುತ್ತದೆ. ಅದನ್ನು ಮಾತ್ರ ಸರಬರಾಜು ಮಾಡಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಇವರ ಟೆಂಡರ್‌ನಲ್ಲಿ ಕಡ್ಡೆಕಾಳು 10 ರೂ.ಗೆ, ಉಂಡೆ ಬೆಲ್ಲ 10 ರೂ.ಗೆ, ಅರಿಶಿನಕೊಬು 1 ರೂ.ಗೆ ಸಿಗುತ್ತದೆ. ಇಂತಹ ಅಧಿಕಾರಿಗಳನ್ನು ನೋಡಿಯೂ ನಮ್ಮ ಸಚಿವರು ಕಣ್ಣಿದ್ದೂ ಕುರುಡರಾಗಿದ್ದಾರೆಯೇ? ಅಥವಾ ಈ ದರದಲ್ಲಿ ಪದಾರ್ಥಗಳು ಸಿಗುತ್ತವೆ ಎನ್ನುವುದಾದರೆ ರಾಮರಾಜ್ಯವಾಗಿಬಿಡುತ್ತದೆ. ಇದೇ ದರದಲ್ಲಿ ಸಿಗುತ್ತದೆ ಎಂದು ನಮ್ಮ ಹೆಣ್ಣುಮಕ್ಕಳಿಗೆ ಹೇಳಿದರೆ ಮಂತ್ರಿಗಳ ಮನೆ ಮುಂದೆ ಸಾಲು ನಿಂತುಬಿಡುತ್ತಾರೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಗಳೆ, ಆ ಸರ್ಕಾರ, ಈ ಸರ್ಕಾರ ಎಂದು ಇಲ್ಲ. ಇವರ ಸರ್ಕಾರ ಇರುವಾಗ ಯಾವ ಅಧಿಕಾರಿಗಳು ಈ ರೀತಿ ದರಗಳನ್ನು ಹಾಕಿ ಟೆಂಡರ್‌ಗಳನ್ನು ಕರೆದು ವ್ಯವಹಾರ ಮಾಡುತ್ತಿದ್ದರು, ಅವರಲ್ಲಿ ಇನ್ನು 50% ಜನರು ಈಗಲೂ ಇದ್ದಾರೆ. ಆ ಸರ್ಕಾರ, ಈ ಸರ್ಕಾರ ಎನ್ನುವುದಕ್ಕೆ ನಾನು ಆಕ್ಷೇಪ ಮಾಡುತ್ತಿದ್ದೇನೆ ಎಂದು ತಿಳಿದುಕೊಳ್ಳದೆ ಇರುವ ವಿಷಯವನ್ನು ಅರ್ಥಮಾಡಿಕೊಳ್ಳಬೇಕು ಎನ್ನುವುದು ನನ್ನ ವಿನಂತಿ. ಟೆಂಡರ್ ತಯಾರು ಮಾಡುವವರ ಒಂದು ತಂಡವೇ ಇದೆ. ಒಬ್ಬರು ಟೆಂಡರ್ ತೆಗೆದುಕೊಳ್ಳುತ್ತಾರೆ, ಅವರು ಸಬ್‌ಟೆಂಡರ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ಇನ್ನೊಬ್ಬರಿಗೆ ಕೊಡುತ್ತಾರೆ. ಅವರು ಇನ್ನೊಬ್ಬರಿಗೆ ಕೊಟ್ಟು, ವಾರ್ಡನ್‌ಗಳೇ ಹೋಗಿ ಆಹಾರ ಪದಾರ್ಥಗಳನ್ನು ಖರೀದಿ ಮಾಡುವಂತಹ ಪ್ರಕರಣಗಳು ನಮಗೆ ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನೇ ಬದಲಾವಣೆ ಮಾಡಿದ್ದೇವೆ. ಗೋಡಂಬಿ ಕೆ.ಜಿ.ಗೆ 20 ರೂಪಾಯಿಗಳನ್ನು ಹಾಕುತ್ತಾರೆ, ಜಾಸ್ತಿ ಬೇಕಾಗಿರುವುದು ಅಕ್ಕಿ, ಅದಕ್ಕೆ ಹೆಚ್ಚಿನ ದರವನ್ನು ಹಾಕುತ್ತಾರೆ. ಏಲಕ್ಕಿ ಕೆ.ಜಿ. ಗೆ 50 ರೂಪಾಯಿಗಳನ್ನು ಹಾಕಿರುತ್ತಾರೆ. ಅದಕ್ಕಾಗಿ ನಾವು ಈ ಟೆಂಡರ್ ಪ್ರಕ್ರಿಯೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದೇವೆ. ಒಂದನೇ ವಿಭಾಗದಲ್ಲಿ ಅಕ್ಕಿ, ರಾಗಿ, ಜೋಳ, ಗೋಧಿ, ಬೇಳೆ ಕಾಳುಗಳು, ಸಕ್ಕರೆ ಇತರೆ ಧಾನ್ಯಗಳು. ಈ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ ಅದಕ್ಕಿಂತ 10 ಅಥವಾ 20% ಜಾಸ್ತಿ ಬೆಲೆ ಹಾಕಲು ಮಾತ್ರ ಅವಕಾಶವಿರುತ್ತದೆ. ಎರಡನೇ ವಿಭಾಗದಲ್ಲಿ ವಿಶೇಷ ಆಹಾರ ಪದಾರ್ಥಗಳು ಬರುತ್ತವೆ, ಇವರು ಹೇಳಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಬಾದಾಮಿ ಇತ್ಯಾದಿಗಳು ಬರುತ್ತವೆ, ಇವುಗಳಿಗೆ ಅದೇ ದರವನ್ನು ಹಾಕಬೇಕು. ಏಲಕ್ಕಿ ಕೆ.ಜಿ.ಗೆ 20 ರೂಪಾಯಿಗಳನ್ನು ಹಾಕಿ, ಅಕ್ಕಿ ಜಾಸ್ತಿ ಬೇಕು, ಅದಕ್ಕೆ ಅಕ್ಕಿಗೆ ಜಾಸ್ತಿ ದರವನ್ನು ಹಾಕಿ, ಕಡಿಮೆ ದರವನ್ನು ಹಾಕಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳಬಾರದು ಎಂದು ಈ ರೀತಿ ಮಾಡಲಾಗಿದೆ. ಮೂರನೇ ವಿಭಾಗದಲ್ಲಿ ತರಕಾರಿ, ಸೊಪ್ಪು, ತೆಂಗಿನಕಾಯಿ, ಮೊಟ್ಟೆ, ಹಾಲು ಇತ್ಯಾದಿಗಳು ಬರುತ್ತವೆ. ನಾಲ್ಕನೇ ವಿಭಾಗದಲ್ಲಿ ಬಲ್ಬ್ ಇತ್ಯಾದಿಗಳು ಬರುತ್ತವೆ. ಇದರ ಬಗ್ಗೆ ನಾನು ಸಮಗ್ರವಾದ ಮಾಹಿತಿಯನ್ನು ಒದಗಿಸಿದೆ. ತುಮಕೂರು ಜಿಲ್ಲೆಯಲ್ಲಿ ಒಬ್ಬ ಅಧಿಕಾರಿ ಮತ್ತು ಕೆಳಹಂತದ ನೌಕರರು ಶಾಮೀಲಾಗಿ ಅತ್ಯಂತ ಕಡಿಮೆ ಟೆಂಡರ್ ಕೊಟ್ಟು ಆ ಗುತ್ತಿಗೆದಾರರ ಜೊತೆಯಲ್ಲಿ ಶಾಮೀಲಾಗಿರುವ ದೂರುಗಳು ಬಂದವು. ಇದರ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯು ಬಂತು. ಇದರ ಆಧಾರದ ಮೇಲೆ ತನಿಖೆ ಮಾಡಿಸಿ, ಆ ಅಧಿಕಾರಿಯನ್ನು ಮತ್ತು ಅವರಿಗೆ ಸಹಾಯ ಮಾಡಿದ ನೌಕರರನ್ನು ಅಮಾನತ್ತು ಮಾಡಲಾಯಿತು. ಅಮಾನತ್ತು ಮಾಡಿದ ಮೇಲೆ ಅವರು ಕೆ.ಇ.ಟಿ. ಗೆ ಹೋಗಿ ಸ್ವೇ ತೆಗೆದುಕೊಂಡು ಬಂದಿರುವುದರಿಂದ ಅವರನ್ನು ಅಲ್ಲಂದ ನೇರವಾಗಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. ಇವತ್ತಿವರೆಗೆ ಅವರಿಗೆ ಕೆಲಸವನ್ನು ಕೊಟ್ಟಿರುವುದಿಲ್ಲ. ಈ ರೀತಿ ತನಿಖೆ ಮಾಡಿಸಿ, ಅಮಾನತ್ತು ಮಾಡುವಂತಹ ಕೆಲಸವನ್ನು ನಾವು ಮಾಡಿದ್ದೇವೆ. ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ತಂದಿದ್ದೇವೆ. ಬಹಳ ಕುತಂತ್ರವಾಗಿ ಮೋಸ ಮಾಡಲು ನೋಡುತ್ತಾರೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖೆಯಲ್ಲಿ ಅತ್ಯಂತ ದಕ್ಷ ಅಧಿಕಾರಿಗಳನ್ನು ನೇಮಿಸಿ ತನಿಖೆ ಮಾಡುವಂತಹ ಕೆಲಸವನ್ನು ಮಾಡಿದ್ದೇವೆ. ಇಷ್ಟರ ಮೇಲೆಯೂ ಇನ್ನು ಏನಾದರೂ ಬದಲಾವಣೆ ಮಾಡುವುದಿದ್ದರೆ, ಆ ಬಗ್ಗೆ ಮಾನ್ಯ ಸದಸ್ಯರು ಸಲಹೆ ಕೊಟ್ಟರೆ ಅದನ್ನು ಅಂಗೀಕರಿಸುತ್ತೇವೆ. ಏಲಕ್ಕಿ 20 ರೂ.ಗಳನ್ನು, ಗೋಡಂಬಿಗೆ 40 ರೂ.ಗಳನ್ನು ಹಾಕಿದ್ದಾರೆ ಎಂದು ಮಾನ್ಯ ಸದಸ್ಯರು ಹೇಳುತ್ತಿರುವುದು ನಿಜ. ಅದನ್ನು ವಿಂಗಡಣೆ ಮಾಡಿ ನಾಲ್ಕು ಭಾಗ ಮಾಡಿದ ಮೇಲೆ ಏಲಕ್ಕಿ ಕೆ.ಜಿ.ಗೆ 20 ರೂಪಾಯಿಗಳನ್ನು ಹಾಕಲು ಸಾಧ್ಯವಾಗುವುದಿಲ್ಲ. ಇದಕ್ಕಿಂತ ಬದಲಾವಣೆಯಾಗಬೇಕಾಗಿರುವುದು ಏನಾದರೂ ಇದ್ದರೆ ಮಾನ್ಯ ಸದಸ್ಯರು ಹೇಳಲಿ, ಇಲ್ಲ ಯಾರ ಜೊತೆಯಲ್ಲಿಯೂ ಶಾಮೀಲಾಗುವ ಅಥವಾ ರಕ್ಷಣೆ ಕೊಡುವಂತಹ ಪರಿಸ್ಥಿತಿ ಇಲ್ಲ. ಯಾರ ಮೇಲಾದರೂ ಕ್ರಮ ತೆಗೆದುಕೊಳ್ಳಬೇಕಾದರೆ ಹೇಳಲಿ, ಮಂತ್ರಿಗಳು ಸೇರಿದಂತೆ ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ.

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೆ, ನಾವು ಪ್ರಶ್ನೆ ಕೇಳಿದಾಗ ಮಂತ್ರಿಗಳು ಈ ರೀತಿ ಹೇಳುತ್ತಾರೆ. ಆದರೆ ನಾವು ಕೇಳುವುದರಲ್ಲಿ ಏನು ತಪ್ಪು ಇದೆ? ಆ ಸರ್ಕಾರ, ಈ ಸರ್ಕಾರ ಎನ್ನುವುದು ಏನು ಇದೆ? ಯಾವಾಗ ಮಾತನಾಡಿದರೂ ನಮ್ಮ ಸರ್ಕಾರ, ನಿಮ್ಮ ಸರ್ಕಾರ ಎಂದು ಮಾತನಾಡುತ್ತಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಕೊಡಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಗಳೆ, ಬುದ್ಧಿವಂತರಲ್ಲ ಮಾನ್ಯ ಯು.ಬಿ.ವೆಂಕಟೇಶ್‌ರವರು ಒಬ್ಬರು. ಹೀಗಾಗಿ ಬುದ್ಧಿವಂತಿಕೆಯಿಂದ ಪ್ರಶ್ನೆ ಕೇಳಿದಾರೆ ಅಂದುಕೊಂಡಿದೆ. ಅವರು ಮಾತನಾಡುವಾಗ ನಿಮ್ಮ ಸರ್ಕಾರದಲ್ಲ ಎಂದು ಹೇಳಿದರು. ಅದಕ್ಕೆ ನಾನು ನಿಮ್ಮ ಸರ್ಕಾರದಲ್ಲ ಆಗಿರುವುದಲ್ಲ, ನಿಮ್ಮ ಸರ್ಕಾರವಿದ್ದಾಗ ಆಗಿರುವುದು ಎಂದು ನಾನು ಹೇಳಿದ್ದೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಗಳೆ, ಕಾಂಗ್ರೆಸ್‌ನಲ್ಲಿ ಅಪರೂಪಕ್ಕೆ ಒಬ್ಬರು ಇದ್ದಾರೆ. ನಿಮ್ಮ ಕಡೆಯಲ್ಲಿ ಅಂತಹವರು ನೂರಾರು ಸದಸ್ಯರು ಇದ್ದಾರೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಗಳೆ, ಮಾನ್ಯ ಯು.ಬಿ.ವೆಂಕಟೇಶ್‌ರವರು ಮೊದಲು ಅಷ್ಟೊಂದು ಬುದ್ಧಿವಂತರಿರಲಿಲ್ಲ. ಈಗ ಮಾನ್ಯ ಮರಿತಿಬ್ಬೇಗೌಡರ ಸಹವಾಸವಾದ ಮೇಲೆ ಹೆಚ್ಚು ಬುದ್ಧಿವಂತರಾಗಿದ್ದಾರೆ ಎಂದು ನನಗನ್ನಿಸುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೆ, ನನಗೆ ಜಾಸ್ತಿ ಬುದ್ಧಿ ಬಂದಿರುವುದು ಮಾನ್ಯ ಸಭಾನಾಯಕರ ಸಹವಾಸದಿಂದ. ಇಷ್ಟೊಂದು ಕಡಿಮೆ ದರ ಹಾಕಿ ಮೋಸ ಮಾಡಿದ ಅಧಿಕಾರಿಗಳನ್ನು ಸೆಸ್ಟೆಂಡ್ ಮಾಡುವುದು, ಅವರು ಸ್ಟೇ ತಂದಿದ್ದಾರೆ ಎಂದು ಹೇಳುವುದು ಏಕೆ? ಅವರ ಮೇಲೆ ನಿರ್ಧಾರಕ್ಷೀಣವಾಗಿ ಏಕೆ ಕ್ರಮ ತೆಗೆದುಕೊಳ್ಳಬಾರದು?

**ಸಭಾಪತಿಯವರು:-** ಮಾನ್ಯ ಸಮಾಜ ಕಲ್ಯಾಣ ಸಚಿವರೆ ಅದನ್ನು ಸರಿಪಡಿಸಿ.

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೆ, ಇದನ್ನು ಯಾವಾಗ ಸರಿಪಡಿಸುತ್ತಾರೆ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಗಳೆ, ಇವರು ಹೇಳದಂತಹ ಜಿಲ್ಲೆಯ ಅಧಿಕಾರಿಗಳ ಮೇಲೆ... ಅವರ ಹೆಸರನ್ನು ಹೇಳುತ್ತೇನೆ, ನಮಗೆ ಯಾವುದೇ ಸಂಕೋಚವಿಲ್ಲ. ತುಮಕೂರು ಜಿಲ್ಲೆ, ಅಂದಿನ ಕಛೇರಿ ಮೇಲ್ವಿಚಾರಕರು ಮತ್ತು ಸುಬ್ಬಯ್ಯ ನಾಯಕ್ ಎನ್ನುವ ಈ ಇಬ್ಬರನ್ನು ಅಮಾನತ್ತು ಮಾಡಲಾಗಿದೆ. ಅವರು ಕಾನೂನಿನ ರಕ್ಷಣೆಯನ್ನು ಪಡೆದು ಕೆಇಟಿ ಯಿಂದ ತಡೆಯಾಜ್ಞೆಯನ್ನು ತಂದಿದ್ದಾರೆ. ಅಲ್ಲಯ ಸಿಎಸ್ ರವರು ತನಿಖೆ ಮಾಡಿ 500 ಪುಟಗಳ ವರದಿಯನ್ನು ನಮಗೆ ಕಳುಹಿಸಿ ಕೊಟ್ಟಿದ್ದಾರೆ. ಈ ವರದಿ ಮೇಲೆ ನಿಶ್ಚಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಅವಶ್ಯಕತೆ ಇಲ್ಲ. ಸದರಿ ಅಧಿಕಾರಿಗೆ ಆ ಜಿಲ್ಲೆಯಲ್ಲಿ ಇರಲು ಬಿಟ್ಟಿರುವುದಿಲ್ಲ ಮತ್ತು ಬೇರೆ ಜಿಲ್ಲೆಯಲ್ಲಿ ಹುದ್ದೆಯನ್ನು ಕೊಟ್ಟಿರುವುದಿಲ್ಲ. ಅನೇಕ ನಮ್ಮ ಶಾಸಕರು ನನಗೆ ಪತ್ರವನ್ನು ಬರೆದು, ಇವರು ಒಳ್ಳೆಯರು, ಏನೂ ಆಗಿದೆ ಇವರನ್ನು ಬೇರೆ ಕಡೆಗೆ ಹಾಕಿ ಎಂದು ಹೇಳಿದ್ದಾರೆ. ಶಾಸಕರಿಗೆ ನಾನು ಫೋನ್ ಮಾಡಿ ಅಧಿಕಾರಿ ಮೇಲೆ ದೂರು ಇದೆ, ಯಾವ ಕಾರಣಕ್ಕೂ ಅದೇ ಹುದ್ದೆಯಲ್ಲಿ ಮತ್ತು ಅದೇ ಜಿಲ್ಲೆಯಲ್ಲಿ ಮುಂದುವರೆಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟವಾದ ಉತ್ತರವನ್ನು ಅವರಿಗೆ ಕೊಟ್ಟಿದ್ದೇನೆ. ಉಳಿಕೆ ಉಪನಿರ್ದೇಶಕರು ಪ್ರಜಾಪ್ರಭುತ್ವದಲ್ಲ ಸಾಮಾನ್ಯ, ಅದಕ್ಕಾಗಿ ನಾನು ಮಾನ್ಯ ವೆಂಕಟೇಶ್‌ರವರಿಗೆ ಏನು ಬದಲಾವಣೆ ಮಾಡಬೇಕು; ಹೆಚ್ಚು ಮಾಡುವುದು, ಕಡಿಮೆ ಮಾಡುವುದು, ಟೆಂಡರ್ ಹೇಗೆ ಕ್ಲಿಯರ್ ಮಾಡಬೇಕು ಎನ್ನುವ ಬಗ್ಗೆ ಸಲಹೆಗಳನ್ನು ಕೊಡಿ. ಏನೇ ಸಲಹೆಗಳಿದ್ದರೂ ನಾವು ಸ್ವೀಕಾರ ಮಾಡುತ್ತೇವೆ.

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೆ, ಡಿಸಿ ಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇರುತ್ತದೆ. ಡಿಸಿ ಯವರನ್ನು ಹೊಣೆಗಾರರನ್ನಾಗಿ ಮಾಡಿ, ಡಿಸಿ ಯವರ ಮೇಲೆ ಏಕೆ ಕ್ರಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೆಗೆದುಕೊಳ್ಳುವುದಿಲ್ಲ? ಅವರಿಗೆ ಒಂದು ನೋಟಸ್ ಇಶ್ಯೂ ಮಾಡಬೇಕು. ಡಿಸಿ ಎಂದರೆ ಏನು ಮಾಡಿದರೂ ಸರಿಯೇ? ಮಕ್ಕಳಿಗೆ ಕೊಡುವ ಊಟದ ವಿಚಾರದಲ್ಲಿ ಈ ರೀತಿ ಮಾಡಿದರೆ ಬೇರೆ ಕಡೆ ಹೇಗೆ? ಇದರ ಮೇಲೆ ಮಾನ್ಯ ಸಭಾನಾಯಕರ ವಿವೇಚನೆಗೆ ಬಿಡುತ್ತೇನೆ. ಇನ್ನು ಏನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ. ಈಗೇನು ಅವರು ಕಡಿಮೆ ಮಾತನಾಡಿರುವುದಿಲ್ಲ. ಎಲ್ಲವನ್ನೂ ಹೇಳಿದ್ದಾರೆ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ಡಿಸಿ ಯವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಮಾನ್ಯ ಸದಸ್ಯರು ಕೇಳಿದ್ದಾರೆ. ಅದರ ಬಗ್ಗೆ ಹೇಳಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಗಳೇ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿ ಇದೆ. ಜಿಲ್ಲಾಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ತನಿಖೆಯಲ್ಲಿ ಮೇಲ್ನೋಟಕ್ಕೆ ನಮಗೆ ಅನ್ನಿಸಿರುವುದಿಲ್ಲ. ಅದು ವೇಳೆ ಹಾಗೆ ಅನ್ನಿಸಿದ್ದರೆ ಅವರಿಗೂ ನೋಟಸ್ ಕೊಟ್ಟು, ಅವರ ಮೇಲೂ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

### ತಡೆ ಹಿಡಿಯಲಾದ ಪ್ರಶ್ನೆಗಳು

ಪ್ರಶ್ನೆ ಸಂಖ್ಯೆ: 1693

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಎಂ.ಎಲ್.ಅನಿಲ್ ಕುಮಾರ್:-** ಮಾನ್ಯ ಸಭಾಪತಿಗಳೆ, ಅವಕಾಶಕ್ಕಾಗಿ ಧನ್ಯವಾದಗಳು, ಉತ್ತರವನ್ನು ಒದಗಿಸಿದ್ದಾರೆ. ಈಗ ಜಾರಿಯಲ್ಲಿರುವ ವಿದ್ಯಾರ್ಥಿ ವೇತನದ ಜೊತೆಗೆ, ರೈತರ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿಯಲ್ಲಿ ದಿನಾಂಕ: 9-3-2022ರವರೆಗೆ 6.05,514 ರೈತ ಮಕ್ಕಳು ವಿದ್ಯಾರ್ಥಿವೇತನ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದು ತುಂಬಾ ಒಳ್ಳೆಯ ಯೋಜನೆಯಾಗಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಲ್ಲಿ ರೈತ ಮಕ್ಕಳು apply ಮಾಡಿಕೊಳ್ಳಲು *Raitha Vidya Nidhi portal* ಗೆ ಹೋದಾಗ ಅದು ಯಶಸ್ವಿನಿಗೆ ವರ್ಗಾವಣೆಯಾಗುತ್ತಿದೆ. ಎಲ್ಲಾ ಪ್ರಕರಣಗಳಲ್ಲಿ ಹೀಗೆ ಆಗುತ್ತದೆ ಎಂದು ಹೇಳುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಹೀಗೆ ಆಗುತ್ತಿದೆ. ಯಶಸ್ವಿನಿಗೆ ವರ್ಗಾವಣೆಯಾಗಿರುವುದು ಈಗಾಗಲೇ apply ಮಾಡಿಕೊಂಡಿದ್ದೀರಿ ಎಂದು display ಬರುತ್ತಿದೆ. ದಯಮಾಡಿ ಅದನ್ನು ಸರಿಪಡಿಸಬೇಕು. ಈ ಯೋಜನೆಯಲ್ಲಿ ರೈತ ಮಕ್ಕಳು apply ಮಾಡಿಕೊಳ್ಳಬೇಕಾದರೆ ಪಹಣಿ compulsory ಮಾಡಿದ್ದಾರೆ. ವಿದ್ಯಾರ್ಥಿಗಳ ತಂದೆ-ತಾಯಿ, ಪೋಷಕರ ಹೆಸರಿನಲ್ಲಿ ಪಹಣಿ ಇರಬೇಕು ಎಂದು ಹೇಳುತ್ತಾರೆ. ಆದರೆ ಕೂಡು ಕುಟುಂಬ ಇದ್ದಾಗ ಮನೆಯ ಹಿರಿಯರ ಹೆಸರಿನಲ್ಲಿ ಪಹಣಿ ಇರುತ್ತದೆ. ಹೀಗಾಗಿ ಅಣ್ಣ-ತಮ್ಮಂದಿರ ಮಕ್ಕಳು ಈ ಯೋಜನೆಯಲ್ಲಿ apply ಮಾಡಿಕೊಳ್ಳಲು ಅವಕಾಶ ಸಿಗುವುದಿಲ್ಲ. ಸರ್ಕಾರ ಇದರ ಕಡೆಗೆ ಗಮನಹರಿಸಬೇಕು. ಇದನ್ನು ಪಿಯುಸಿ. ಬಿಕಾಂ, ಎಂಐಐಎಸ್, ಇಂಜಿನಿಯರಿಂಗ್ ಹೀಗೆ ಬೇರೆ-ಬೇರೆ ಕೋರ್ಸ್‌ಗಳಿಗೆ ಬೇರೆ-ಬೇರೆ ರೀತಿಯ slab ಮಾಡಿದ್ದಾರೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(452)18-03-2022(11-20)bsd-ak

**ಶ್ರೀ ಎಂ.ಎಲ್. ಅನಿಲ್‌ಕುಮಾರ್ (ಮುಂದು)**

ಸ್ನಾತಕೋತ್ತರ ಪದವಿ ಎಂದರೆ Master's Degree ಗೆ ಪ್ರೋತ್ಸಾಹ ಮಾಡಲು ಇನ್ನೂ ಹೆಚ್ಚು ಮೊತ್ತ ನೀಡಬೇಕಾಗುತ್ತದೆ. ಹಾಗಾಗಿ separate slab ಮಾಡಿದರೆ ರೈತರ ಮಕ್ಕಳಿಗೆ ಬಹಳ ಅನುಕೂಲವಾಗುತ್ತದೆ. ಬಹಳ ಒಳ್ಳೆಯ ಕಾರ್ಯಕ್ರಮವನ್ನು ಮಾಡಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿದರೆ ಇನ್ನಷ್ಟು ಒಳ್ಳೆಯ ಕೆಲಸಗಳು ಆಗುತ್ತವೆ ಎಂದು ಹೇಳಬಯಸುತ್ತೇನೆ.

**ಶ್ರೀ ಬಿ.ಸಿ. ಪಾಟೀಲ್ :-** ಮಾನ್ಯ ಸಭಾಪತಿಯವರೇ, ಭಾರತ ದೇಶದಲ್ಲ ಕರ್ನಾಟಕ ರಾಜ್ಯವು ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಮಾನ್ಯ ಸದಸ್ಯರು State Scholarship Portal (S.S.P) ನಲ್ಲಿ ಬಂದು ವ್ಯತ್ಯಾಸ ಆಗುತ್ತದೆ ಎಂದು ಹೇಳಿದರು. ಪ್ರೌಢ ಅಥವಾ ಪದವಿ ಪೂರ್ವ ಶಿಕ್ಷಣ ಇರಬಹುದು, ವಿದ್ಯಾರ್ಥಿಗಳ ಪಟ್ಟಿಯನ್ನು S.S.P ನಿಂದ ಪಡೆದುಕೊಂಡು, ಅಲ್ಲಂದ ಬಂದ ಮಾಹಿತಿ ಹಾಗೂ government ನಿಂದ ನಿರ್ವಹಿಸುವ e-ಆಡಳಿತ ಇಲಾಖೆಯಿಂದ ಕುಟುಂಬ ತಂತ್ರಾಂಶದಲ್ಲ ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ರೈತರ ದಾಖಲಾತಿಗಳನ್ನು e-ಆಡಳಿತ ಇಲಾಖೆ ನಿರ್ವಹಿಸುವ FRUITS (Farmer Registration and Unified Beneficiary Information System) ತಂತ್ರಾಂಶದಲ್ಲ ಮತ್ತೆ ಪರಿಶೀಲನೆ ಮಾಡುತ್ತೇವೆ. ಈ ಎಲ್ಲಾ ಪರಿಶೀಲನೆ ಆದ ನಂತರ S.S.P ನಲ್ಲಿ ಕೃಷಿ ಇಲಾಖೆಯಿಂದ ವಿದ್ಯಾರ್ಥಿ ವೇತನವನ್ನು ಪಾಲನೆ ಮಾಡುತ್ತೇವೆ. ಮಾನ್ಯ ಸದಸ್ಯರು ಹೇಳಿದಂತೆ ಇದಕ್ಕೆ ಪಹಣಿಯ ಅವಶ್ಯಕತೆ ಇರುವುದಿಲ್ಲ. Even ರೈತರು ಅಲ್ಲದಿದ್ದರೂ ಭೂಮಿಯನ್ನು ವ್ಯವಸಾಯ ಮಾಡುತ್ತಿದ್ದರೆ, ಅವರ ಮಕ್ಕಳನ್ನು ಗುರುತಿಸಿ ಕೊಡುವ ಕೆಲಸ ಮಾಡುತ್ತಿದ್ದೇವೆ.

**Sri M.L. ANILKUMAR:** Post Graduation ಗೆ separate slab ಮಾಡಬೇಕೆಂದು ವಿನಂತಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಬಿ.ಸಿ. ಪಾಟೀಲ್:-** ಪ್ರಪ್ರಥಮವಾಗಿ ಈಗ ಇಷ್ಟು ಕೊಟ್ಟಿರುವುದಕ್ಕೆ ಅವರು ಅಭಿನಂದನೆ ಸಲ್ಲಿಸಬೇಕು. ಇದರಲ್ಲಿ ಯಾವುದೇ ಜಾತಿ, ಧರ್ಮ ಎಂದು ಇರುವುದಿಲ್ಲ. ಇದಲ್ಲದೇ ಬೇರೆ scholarship ಗಳನ್ನು ತೆಗೆದುಕೊಂಡರೂ ವಿದ್ಯಾನಿಧಿ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. SC/ST ಮಕ್ಕಳು ಬೇರೆ SC/ST scholarship ಗಳನ್ನು ತೆಗೆದುಕೊಂಡರೂ ಈ scholarship ತೆಗೆದುಕೊಳ್ಳಲು ಯಾವುದೇ ನಿಬಂಧನೆ ಇರುವುದಿಲ್ಲ.

**ಶ್ರೀ ಎಂ.ಎಲ್. ಅನಿಲ್‌ಕುಮಾರ್:-** ಅಭಿನಂದನೆ ಸಲ್ಲಿಸಿದ್ದೇನೆ. ನಾನು ಮಾತನಾಡುವ ಮೊದಲೇ ಬೇರೆ scholarship ಗಳ ಜೊತೆಗೆ ಮುಖ್ಯಮಂತ್ರಿಯವರು ರೈತರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದೇನೆ. ಹಾಗಾಗಿ Post Graduation ಗೆ separate slab ಮಾಡಬೇಕೆಂದು ವಿನಂತಿಸುತ್ತೇನೆ.

**Sri B.C. PATIL:** Post Graduation MBBS ಎಂದೇ shift ಮಾಡಿದ್ದೇವೆ.

**ಶ್ರೀ ಎಂ.ಎಲ್. ಅನಿಲ್‌ಕುಮಾರ್:-** ಇದರ ಬಗ್ಗೆ ಇಲಾಖೆ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿ, ಏಕೆಂದರೆ ಪಹಣಿ ಇರುವುದನ್ನು ಮಾತ್ರ accept ಮಾಡಿಕೊಳ್ಳುವ ರೀತಿ ಇದೆ.

**ಶ್ರೀ ಬಿ.ಸಿ. ಪಾಟೀಲ್:-** ಇಲ್ಲ, change ಆಗಿದೆ. ಅದು beginning ಆಯಿತು, ಈಗ ಪಹಣಿ ಅವಶ್ಯಕತೆ ಇಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1965

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಓದಿದ್ದು, KRIDL (Karnataka Rural Infrastructure Development Limited) ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ದಿನಂಪ್ರತಿ ದೂರುಗಳು ಬರುತ್ತಿವೆ. ಅವರು ಏನೇನು ಮಾಡುತ್ತಿದ್ದೇವೆ ಎಂದು ಒಂದಷ್ಟು ಉಲ್ಲೇಖಗಳನ್ನು ಉತ್ತರದಲ್ಲಿ ಕೊಟ್ಟಿದ್ದಾರೆ. ಆದರೆ ಈ ಸಂಸ್ಥೆಯನ್ನು local ಹುಡುಗರಿಗೆ ಏನಾದರೂ ಕೆಲಸ ಕೊಡಬೇಕು ಎಂದು ಪ್ರಾರಂಭ ಮಾಡಲಾಯಿತು. ಅಲ್ಲಿ ಕೆಲಸ ನಡೆಯದೇ ಕೇವಲ bill ಮಾಡುವುದೇ ಒಂದು system ಆಗಿಬಿಟ್ಟಿದೆ ಎಂದು ಜನ ಪ್ರತೀತಿಯಾಗಿದೆ. ಈ ಸಂಸ್ಥೆಗೆ ಗುಣಮಟ್ಟ check ಮಾಡಲು ಏನೂ ಇಲ್ಲ, ಬರೀ 40% commission ಕೊಟ್ಟರೆ ಏನು ಕೆಲಸ ಬೇಕಾದರೂ ಮಾಡಿಕೊಡುತ್ತಾರೆ. ಅಲ್ಲಿ ಕೆಲಸವನ್ನು ಮಾಡಬೇಕಾಗಿಲ್ಲ. ಬರೀ bill ಕೊಟ್ಟರೆ ಹಣ ಕೊಡುತ್ತಾರೆ. ಇದರ ಬಗ್ಗೆ ಬೇಕಾದಷ್ಟು ಬಾರಿ ಚರ್ಚೆಯಾಗಿದೆ. Even ಅಲ್ಲಿನ ಅಧಿಕಾರಿಗಳ ಮೇಲೆ ACB raid ಆಗಿದ್ದರೂ ಇನ್ನೂವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬೇಕಾದಷ್ಟು ಜನರ ವಿರುದ್ಧ ಕ್ರಮ ಕೈಗೊಳ್ಳದೇ ಇನ್ನೂ ಅವರುಗಳು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ರೂ.1,000 ಕೋಟಿಗಳಿಗಿಂತ ಅಧಿಕವಾಗಿ ಬೆಂಗಳೂರು ಒಂದೇ ಕಡೆ ಕೆಲಸ ನಡೆಯುತ್ತಿದೆ. ಅವರ ಹೆಸರಿಗೆ ಕೆಲಸ ಮಾಡಿಸಿಕೊಂಡು ಅವರಿಗೆ ಬೇಕಾಗಿರುವ contractor ಗಳಿಗೆ ಕೆಲಸಗಳನ್ನು ಕೊಟ್ಟು, ಕೆಲಸಗಳು ಸರಿಯಾಗಿ ಆಗುವುದಿಲ್ಲ. ನಮ್ಮಲ್ಲಿ ಜಲಸಂಪನ್ಮೂಲ ಇಲಾಖೆ, PWD, ಗ್ರಾಮೀಣಾಭಿವೃದ್ಧಿ ಎಲ್ಲಾ ಇಲಾಖೆಗಳು ಇದ್ದು, ಈ KRIDL ಅಗತ್ಯತೆಯಿದೆಯೇ ಎಂದು ಮಾನ್ಯ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಯವರು ತೀರ್ಮಾನ ಮಾಡಬೇಕು. ಏಕೆಂದರೆ ಇದನ್ನು ಮುಚ್ಚುವುದೇ ಲೇಸು. ಏಕೆಂದರೆ PWD ಇದೆ, ಗ್ರಾಮೀಣಾಭಿವೃದ್ಧಿ ಇಲಾಖೆ ಇದೆ, ಆರೋಗ್ಯ engineering ಇಲಾಖೆಗಳು ಇದ್ದು ಅಲ್ಲಿಗೆ shift ಮಾಡಬಹುದಾಗಿದೆ. ಕೇವಲ commission ತೆಗೆದುಕೊಳ್ಳುವುದಕ್ಕೋಸ್ಕರ ಈ ಸಂಸ್ಥೆ ಇದೆ ಎನ್ನುವುದು ನನ್ನ ಭಾವನೆಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಕೆ.ಎಸ್. ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ತುಂಬಾ ಸ್ಪಷ್ಟವಾದ ಉತ್ತರಗಳನ್ನು ಮಾನ್ಯ ಸದಸ್ಯರಿಗೆ ಕೊಡಲಾಗಿದೆ. ಮೊದಲನೆಯದಾಗಿ ಈ ಇಲಾಖೆಯಿಂದ ಬೆಂಗಳೂರಿನಲ್ಲಿ 2 ವರ್ಷಗಳಿಂದ ಒಂದು ಕೆಲಸವನ್ನು ನಿರ್ವಹಿಸಿಲ್ಲ. ಎರಡನೆಯದಾಗಿ, ಯಾವ್ಯಾವ ಅವ್ಯವಹಾರಗಳಾಗಿವೆ, ಅವುಗಳಿಗೆ ಏನೇನು ಕ್ರಮ ತೆಗೆದುಕೊಂಡಿದ್ದೇವೆ ಎಂಬ ಬಗ್ಗೆ ಬಹಳ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೇನೆ. ಉದಾಹರಣೆಗೆ ಮೊದಲನೆಯದ್ದರಲ್ಲಿ 2017 ರಲ್ಲಿ ಮಾನ್ಯ ಹೆಚ್.ಕೆ. ಪಾಟೀಲರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಎನ್ನುವ M.D (Managing Director) ಯವರು ರೂ.55 ಕೋಟಿ ಹಣವನ್ನು ಸಿಬ್ಬಂದಿಗಳ ಹೆಸರಿನಲ್ಲಿ bank ನಲ್ಲಿಟ್ಟಿದ್ದರು. ಸರ್ಕಾರಿ ಹಣವನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಇಟ್ಟಿದ್ದರು. ಪ್ರತಿ ಬಾರಿಯೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿ ಇದರ ಬಗ್ಗೆ ಚರ್ಚೆ ನಡೆದು, ಈ ಹಣವನ್ನು ತರಬೇಕು ಎನ್ನುತ್ತಿದ್ದರು. ಹಣವನ್ನು ತರಬೇಕು ಎಂದು ಚರ್ಚೆಯಾಗುತ್ತಿತ್ತೇ ವಿನಃ ಹಣವನ್ನು ತರಲಿಲ್ಲ, ನಮ್ಮ ಅಧಿಕಾರಿ ಒಬ್ಬರು ಅವರ ಹೆಸರನ್ನು ಮಾನ್ಯ ಮುಖ್ಯಮಂತ್ರಿಯವರ ಎದುರಿನಲ್ಲಿ ಹೇಳಬಯಸುತ್ತೇನೆ. ಈಗಿನ M.D ಶ್ರೀ ಗಂಗಾಧರಸ್ವಾಮಿ ರವರು ಕೈತೊಳೆದುಕೊಂಡು, ಬೆನ್ನತ್ತಿ ರೂ.55 ಕೋಟಿಗಳನ್ನು bank ನಿಂದ ವಸೂಲ ಮಾಡಿಕೊಂಡು ಬಂದಿದ್ದಾರೆ. ನಾನು ಏಕೆ ಹೇಳಬಯಸುತ್ತೇನೆ ಎಂದರೆ ಆ ಸಂಸ್ಥೆಯಿಂದ ಕೆಲಸ ಆಗಿರುವ ಬಗ್ಗೆ ನಿಜಕ್ಕೂ ಅಭಿನಂದನೆ ಸಲ್ಲಿಸಬೇಕು. ಆದರೆ ಭ್ರಷ್ಟ ಅಧಿಕಾರಿಗಳಿಗೆ ಬಲ ಹಾಕಬೇಕು. ಆ ಕೆಲಸ ಮಾಡದೇ ಎಲ್ಲವನ್ನು ಒಂದೇ ತಕ್ಕಡಿಯಲ್ಲಿ ತೂಗಿದರೆ ಅರ್ಥ ಇರುವುದಿಲ್ಲ. ನಾವು ಉತ್ತರದಲ್ಲಿ ಎಲ್ಲಾ ಉದಾಹರಣೆಗಳನ್ನು ಕೊಟ್ಟಿದ್ದೇನೆ.

**ಶ್ರೀ ಯು.ಬಿ. ವೆಂಕಟೇಶ್:-** ಉತ್ತರದ ಕ್ರಮಸಂಖ್ಯೆಯಲ್ಲಿನ ಆರೋಪ 3 ಮತ್ತು 4 ಗಳಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ?

**ಶ್ರೀ ಕೆ.ಎಸ್. ಈಶ್ವರಪ್ಪ:-** ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ. ಉದಾಹರಣೆಗೆ ಆನೇಕಲ್‌ನಲ್ಲಿ ನಡೆದ ವಿಚಾರದ ಬಗ್ಗೆ ಹೇಳುವುದಾದರೆ ಹಿಂದಿನ ನಮ್ಮ ಮಂತ್ರಿಯಾಗಿದ್ದ ಮಾನ್ಯ ನಾರಾಯಣಸ್ವಾಮಿ ರವರು ಅವ್ಯವಹಾರ ನಡೆಯುತ್ತಿದೆ ಎಂದು ಅವರು ಹೇಳುತ್ತಿದ್ದಾರೆ, ಆದರೆ ಈಗಿನ ಕಾಂಗ್ರೆಸ್ ಶಾಸಕರು ಅವ್ಯವಹಾರ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಇದು ನನಗೆ ಸಂಬಂಧ ಇಲ್ಲ. ಅದಕ್ಕೋಸ್ಕರ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಿನಾಂಕ 15-12-2021 ರಲ್ಲಿ ಒಂದು ವಿಶೇಷ ಸಮಿತಿಯನ್ನು ನೇಮಕ ಮಾಡಿದ್ದೇವೆ. ಮಂತ್ರಿಯವರು ಹೇಳಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಹಿಂದೆ ಮುಂದೆ ನೋಡುತ್ತಿಲ್ಲ. ತಪ್ಪು ಮಾಡಿರುವಂತಹ ಅಧಿಕಾರಿಗಳು ಯಾರೇ ಇದ್ದರೂ ಸಹ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕ್ಷಿಗಾಗಿ ಈ ರೀತಿಯ ಸಮಿತಿ ರಚನೆ ಮಾಡಿದ್ದೇವೆ. ಪ್ರತಿ case ಅನ್ನು mention ಮಾಡಿದ್ದೇವೆ. ಅದರಲ್ಲಿ ಯಾವ ಯಾವ ರೂಪದಲ್ಲಿ ಏನೇನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದೇನೆ. ಅದಕ್ಕಾಗಿ ಉದಾಹರಣೆಗೆ 8 ರಲ್ಲಿ ಲೋಕಾಯುಕ್ತ ಪ್ರಾಧಿಕಾರ.....

**ಶ್ರೀ ಯು.ಬಿ. ವೆಂಕಟೇಶ್:-** ಕ್ರಮ ಸಂಖ್ಯೆ 3 ಮತ್ತು 4 ರ ಬಗ್ಗೆ ಹೇಳಿ. ಕ್ರಮ ಸಂಖ್ಯೆ 8 ಬೇಡ.

**ಶ್ರೀ ಕೆ.ಎಸ್. ಈಶ್ವರಪ್ಪ:-** ಕ್ರಮಸಂಖ್ಯೆ 3 ರಲ್ಲಿ ಕಲಬುರಗಿ ನಗರದಲ್ಲಿರುವ ಅಬ್ದುಲ್ ನಜೀರ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಕಟ್ಟಡ ಹಾಗೂ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡಗಳ ಕಳಪೆ ಕಾಮಗಾರಿಗಳ ಕುರಿತು ವರದಿ ಬಂದಿದ್ದು, ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಕ್ರಮ ವಹಿಸಲಾಗಿರುತ್ತದೆ.

**ಶ್ರೀ ಯು.ಬಿ. ವೆಂಕಟೇಶ್:-** ನನಗೆ ಬಂದಿರುವ ಉತ್ತರದಲ್ಲಿ “ ಕ್ರಮ ವಹಿಸಲಾಗುವುದು” ಎಂದು ಇದೆ.

**ಶ್ರೀ ಕೆ.ಎಸ್. ಈಶ್ವರಪ್ಪ:-** ಕ್ರಮ ವಹಿಸಲಾಗಿರುತ್ತದೆ ಎಂದು ಇದೆ. ಇಬ್ಬರದೂ ಒಂದೇ ಉತ್ತರವಾಗಿರುತ್ತದೆಯೇ ಹೊರತು ಬೇರೆ ಬೇರೆ ಉತ್ತರವಾಗಿರುವುದಿಲ್ಲ.

**ಶ್ರೀ ಯು.ಬಿ. ವೆಂಕಟೇಶ್:-** ಇಲ್ಲ ಸಾರ್, ಕ್ರಮ ವಹಿಸಲಾಗುವುದು ಎಂದು ಇದೆ, ಮಾನ್ಯ ಸಭಾಪತಿಯವರ ಮೂಲಕ ತಮಗೆ ಕಳುಹಿಸಿಕೊಡುತ್ತೇನೆ. ನನಗೆ ಈ ರೀತಿ ಉತ್ತರ ಬಂದಿದೆ.

**ಶ್ರೀ ಕೆ.ಎಸ್. ಈಶ್ವರಪ್ಪ:-** ಈ ರೀತಿ ಉತ್ತರವನ್ನು ನಾನು ಕೊಡುವವನಲ್ಲ, ತೇಲಕೆ ಉತ್ತರ ಕೊಟ್ಟರೆ ಯಾವ ಲಾಭವೂ ನನಗಿಲ್ಲ. ಮುಂದುವರೆದು, ಕಳಪೆ ಕಾಮಗಾರಿಗಳನ್ನು ಸರಿಪಡಿಸಲು ಕ್ರಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಹಿಸುತ್ತಿದ್ದು, ಇದಕ್ಕಾಗುವ ವೆಚ್ಚವನ್ನು ಕೂಡಾ ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿ ಮಾಡಲು ಕ್ರಮ ವಹಿಸಲಾಗುವುದು.

**ಶ್ರೀ ಯು.ಬಿ. ವೆಂಕಟೇಶ್:-** ಎಷ್ಟು ದಿನ ಆಗಿದೆ? ಯಾವಾಗ ವಸೂಲಿ ಮಾಡಲಾಗುವುದು?

**Sri K.S. ESHWARAPPA:** Report ಬರುತ್ತಿದ್ದಂತೆ ಕ್ರಮ ವಹಿಸಲಾಗುವುದು. ಇದು 2-3 ತಿಂಗಳು ಅಥವಾ 2-3 ವರ್ಷಗಳದ್ದಾಗಿರದೇ ಯಾವ ಕಾಲದಿಂದ ಎಂಬುದನ್ನು ಲೆಕ್ಕ ಹಾಕಲಿ.

**ಶ್ರೀ ಯು.ಬಿ. ವೆಂಕಟೇಶ್:-** ಅಷ್ಟರಲ್ಲ ಅವರು retire ಆಗಿಬಿಡುತ್ತಾರೆ. ಆಗ ಯಾವ ನಿಯಂತ್ರಣ ಬರುವುದಿಲ್ಲವಲ್ಲಾ!

**ಶ್ರೀ ಕೆ.ಎಸ್. ಈಶ್ವರಪ್ಪ:-** ನಡೆಯುತ್ತಿರುವುದನ್ನು ಅವರ ಗಮನಕ್ಕೆ ತರುತ್ತಿದ್ದೇನೆ. Retire ಆದ ತಕ್ಷಣ ನಾವು ಸುಮ್ಮನಿರಬೇಕೆ? ಅವರ ಮನೆ ಜಪ್ತಿ ಮಾಡುತ್ತೇವೆ, ಅವರಿಗೆ ಬರುವ pension ನಲ್ಲ ವಸೂಲಿ ಮಾಡುತ್ತೇವೆ. ಯಾವುದನ್ನೂ ಬಿಡುವುದಿಲ್ಲ. ಇದು ಸರ್ಕಾರದ ದುಡ್ಡು. ಅದರಲ್ಲ ಎಲ್ಲಾ detail ಗಳನ್ನು ನಾನು ಕೊಟ್ಟಿದ್ದೇನೆ. ನಾನು 15 ಉದಾಹರಣೆಗಳನ್ನು ಕೊಟ್ಟಿದ್ದು, ಮಾನ್ಯ ಸದಸ್ಯರ ಕಳಕಳಿ ನನಗೆ ಅರ್ಥವಾಗಿದೆ. ಈ ರೀತಿ ಭ್ರಷ್ಟಾಚಾರ ನಡೆಯುತ್ತಿರುವಾಗ ಯಾವ ಕಾರಣಕ್ಕೂ ಬಿಡುವುದಿಲ್ಲ. ನಾನು ಏಕೆ ಹೇಳಿದ್ದೇನೆಂದರೆ, bank ಅಧಿಕಾರಿಗಳು ರೂ.55 ಕೋಟಿಗಳನ್ನು ನುಂಗಿ ನೀರು ಕುಡಿಯುವುದಕ್ಕೆ ಹೊರಟು ಬಿಟ್ಟಿದ್ದರು. ಅಲ್ಲಗೆ ಹೋಗಿ ಕುಳಿತುಕೊಂಡು, ಗಲಾಟೆ ಮಾಡಿಕೊಂಡು ವಸೂಲಿ ಮಾಡಲಾಗಿದೆ. ನಾನು ಯಾವುದೇ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಮಾನ್ಯ ಸದಸ್ಯರ ಗಮನಕ್ಕೆ ಇಂತಹ case ನಲ್ಲ, ಇಂತಹ ಅಧಿಕಾರಿ ಅವ್ಯವಹಾರ ಮಾಡಿದ್ದಾನೆ ಎಂದು ಗಮನಕ್ಕೆ ಬಂದರೆ ನನಗೆ ತಿಳಿಸಲಿ, ನಾನು ಖಂಡಿತ ಮಾನ್ಯ ಸದಸ್ಯರು ಹೇಳಿದ ರೂಪದಲ್ಲಿ ತಕ್ಷಣ ತನಿಖೆ ಮಾಡಿಸುತ್ತೇನೆ.

**ಶ್ರೀ ಯು.ಬಿ. ವೆಂಕಟೇಶ್:-** ಬೇಕಾದಷ್ಟು ಇವೆ ಸಾರ್.

**ಸಭಾಪತಿಯವರು:-** ಆಯಿತು, ಬಿಡಿ. ಅಖತ ಮೂಲಕ ನೀಡಲಾದ ಉತ್ತರಗಳನ್ನು ಮಂಡಿಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಆ) ಚುಕ್ಕೆ ಗುರ್ತುಪಡಿಸಿದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು**

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 18ನೇ ಮಾರ್ಚ್ 2022 ರ ಸಮೂಹ-5 ರ ಅಖತ ಮೂಲಕ ಉತ್ತರಿಸುವ ಒಟ್ಟು 95 ಪ್ರಶ್ನೆಗಳ ಪೈಕಿ 21 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಉತ್ತರಗಳನ್ನು ಲಗತ್ತಿಸಬೇಕು)

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(453) 18.03.2022 11.00 hv.ak

ಸಭಾಪತಿಯವರು:- ಮಾನ್ಯ ಆರೋಗ್ಯ ಸಚಿವರು ಅನಾರೋಗ್ಯ ಪೀಡಿತರಾಗಿರುವುದರಿಂದ ಮಾನ್ಯ ಯು.ಬಿ.ವೆಂಕಟೇಶ್‌ವರವರು ಮಂಡಿಸಿರುವ ಖಾಸಗಿ ಸದಸ್ಯರ ವಿಧೇಯಕಕ್ಕೆ ಮುಂದಿನ ವಾರ ಉತ್ತರ ಕೊಡಿಸಲಾಗುವುದು.

ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಒಂದು ನಿಲುವಳಿ ಸೂಚನೆಯನ್ನು ಮಂಡಿಸಿದ್ದೀರಿ, ಅದನ್ನು ನಿಯಮ 68ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ.

02. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ

ಸಚಿವರುಗಳ ಹೇಳಿಕೆಗಳು

ಅ) ವಿಷಯ: ಪತ್ರಿಕಾ ವಿತರಕರು, ಹಂಚಿಕೆದಾರರು ಹಾಗೂ ಪತ್ರಿಕೆ ಹಾಕುವ

ಕಾರ್ಮಿಕರ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಕಾರ್ಮಿಕ ಸಚಿವರ ಪರವಾಗಿ):-

ಸನ್ಮಾನ್ಯ ಸಭಾಪತಿಯವರೇ, ದಿನಾಂಕ:11.03.2022ರಂದು ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವ ಮಾಡಿದ್ದ ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ವಿಷಯ: ಮೈಸೂರು ನಗರದಲ್ಲರುವ ಪುರಭವನ ಶಿಥಿಲಗೊಂಡಿರುವ ಬಗ್ಗೆ

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ನಗರಾಭಿವೃದ್ಧಿ ಸಚಿವರ ಪರವಾಗಿ):-  
ಸನ್ಮಾನ್ಯ ಸಭಾಪತಿಯವರೇ, ದಿನಾಂಕ:15.03.2022ರಂದು ಮಾನ್ಯ ಕೆ.ಟಿ.ಶ್ರೀಕಂಠೇಗೌಡರು  
ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ  
ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ  
ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವ ಬಗ್ಗೆ

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಕೃಷಿ ಸಚಿವರ ಪರವಾಗಿ):- ಸನ್ಮಾನ್ಯ  
ಸಭಾಪತಿಯವರೇ, ದಿನಾಂಕ:08.03.2022ರಂದು ಮಾನ್ಯ ಎಸ್.ರವಿಯವರು ಸಭಾಪತಿಯವರ  
ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ, ದಿನಾಂಕ: 17.03.2022ರಂದು ಮಾನ್ಯ ಸದಸ್ಯರಾದ ಶ್ರೀ ಎಂ.ಪಿ.ಸುಜಾ ಕುಶಾಲಪ್ಪನವರು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ವಿಷಯ: ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು, ತೋರಣಕಲ್ಲು ಗ್ರಾಮ  
ಪಂಚಾಯತಿ ವ್ಯಾಪ್ತಿಯ ಸುಲ್ತಾನಪುರ ಗ್ರಾಮದ ಸುತ್ತಮುತ್ತ  
ಕೈಗಾರಿಕೆಗಳಿಂದ ಹೊರಬರುವ ಮಾಅನ್ಯದಿಂದ ಗ್ರಾಮದ  
ಪರಿಸರ ಕಲುಷಿತಗೊಂಡಿರುವ ಬಗ್ಗೆ

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಬೃಹತ್ ಮತ್ತು ಮಧ್ಯಮ ಕೈಗಾರಿಕೆ  
ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ, ದಿನಾಂಕ:15.03.2022ರಂದು ಮಾನ್ಯ  
ಸದಸ್ಯರಾದ ಶ್ರೀ ವೈ.ಎ.ಸತೀಶ್‌ವರರು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ  
ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ವಿಷಯ: ರಾಜ್ಯದಲ್ಲಿ ಮಕ್ಕಳ ಜಾಗೃತಿ ಮತ್ತು ಹಿತರಕ್ಷಣೆಯ ಸಲುವಾಗಿ  
ಪಂಚಾಯತಿ ಮಟ್ಟದಲ್ಲಿ ಪ್ರತಿ ತಿಂಗಳು ಗ್ರಾಮ ಸಭೆಯನ್ನು  
ನಡೆಸುವ ಬಗ್ಗೆ

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಗ್ರಾಮೀಣಾಭಿವೃದ್ಧಿ ಮತ್ತು  
ಪಂಚಾಯತ್ ರಾಜ್ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,  
ದಿನಾಂಕ:14.03.2022ರಂದು ಮಾನ್ಯ ಸದಸ್ಯರಾದ ಶ್ರೀ ಸಅಂ ಅಹಮದ್‌ರವರು ಸಭಾಪತಿಯವರ  
ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಖು) ವಿಷಯ: ಅನುದಾನ ರಹಿತ, ಅನುದಾನಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇನ್ನಿತರೆ ಎಲ್ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಸ್.ಸಿ., ಎಸ್.ಟಿ ಹಾಗೂ ಓ.ಬಿ.ಸಿ ವಿದ್ಯಾರ್ಥಿಗಳಿಗೆ ಇಲಾಖೆಗಳಿಂದ ಶುಲ್ಕ ವಿನಾಯಿತಿ ಹಣವನ್ನು ಪ್ರಾಂಶುಪಾಲರ ಖಾತೆಗೆ ಕಡ್ಡಾಯವಾಗಿ ಜಮೆ ಮಾಡುವ ಬಗ್ಗೆ.

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ದಿನಾಂಕ:15.03.2022ರಂದು ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎ) ವಿಷಯ: ರಾಜ್ಯದ ಕೆಲವು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು

ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ, ದಿನಾಂಕ:15.03.2022ರಂದು ಮಾನ್ಯ ಸದಸ್ಯರಾದ ಶ್ರೀ ಪ್ರದೀಪ ಶೆಟ್ಟರ್‌ರವರು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

### ೦೩. ಶಾಸಕರಿಗೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಿರುವ ಬಗ್ಗೆ

**ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):-** ಸನ್ಮಾನ್ಯ ಸಭಾಪತಿಯವರೇ, ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಶಾಸಕರುಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ವಿಧಾನಸಭಾ ಸದಸ್ಯರು 5 ವರ್ಷಗಳೊಳಗೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು 6 ವರ್ಷಗಳೊಳಗೆ ಖರ್ಚು ಮಾಡುವುದಕ್ಕೆ ಅವಕಾಶವಿತ್ತು. ಆದರೆ, ಮೊನ್ನೆ ಈಗಿನ ಯೋಜನಾ ಸಚಿವರು 2018-19ರ ಸಾಲಗಿಂತ ಹಿಂದಿನ ಎಲ್ಲ ಅನುದಾನಗಳನ್ನು ಹಿಂಪಡೆದುಕೊಂಡಿದ್ದಾರೆ. ಉದಾಹರಣೆಗೆ ಹೇಳಬೇಕಾದರೆ, ತಮ್ಮ ಪಾಲನ 2 ಕೋಟಿ 60 ಲಕ್ಷ ರೂಪಾಯಿಗಳನ್ನು ಮತ್ತು ನನ್ನ ಪಾಲನ ಅನುದಾನದಲ್ಲಿ ಮಂಡ್ಯ ಜಿಲ್ಲೆಯ 26 ಲಕ್ಷ ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ. ಇದು ಹೊಸ ನಿಯಮವಾಗಿದೆ. ಇದರ ಬಗ್ಗೆ ನಮಗೆ ಸೂಚನೆಯೂ ಇರಲಿಲ್ಲ. ನಾನು ಮಾನ್ಯ ಯೋಜನಾ ಸಚಿವರಲ್ಲಿ ಮತ್ತು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದೇನೆಂದರೆ, ಈ ಹಿಂದೆ ವಿಧಾನಸಭಾ ಸದಸ್ಯರು 5 ವರ್ಷಗಳ ಅವಧಿಗೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು 6 ವರ್ಷಗಳೊಳಗೆ ಅನುದಾನವನ್ನು ಬಳಕೆ ಮಾಡಿಕೊಳ್ಳುವಂತಹ ಪರಿಪಾಠ ಮತ್ತು ಪರಂಪರೆ ಇತ್ತು. ಈಗಾಗಲೇ ಯೋಜನೆಗಳನ್ನು ಕೊಟ್ಟಿದ್ದೇವೆ. ಯೋಜನೆಗೆ ಅನುಮೋದನೆಯನ್ನು ನೀಡಲಾಗಿದೆ. ಕಾಮಗಾರಿಗಳು ವಿವಿಧ ಹಂತದಲ್ಲವೆ. ಈಗ ಸರ್ಕಾರ ಅನುದಾನವನ್ನು ವಾಪಸ್ಸು ಪಡೆದುಕೊಂಡರೆ ಗತಿಯೇನು? ದಯಮಾಡಿ ಮಾನ್ಯ ಯೋಜನಾ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳು ನಮ್ಮ ನೆರವಿಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

**ಶ್ರೀ ಮುನಿರತ್ನ(ತೋಟಗಾರಿಕೆ, ಯೋಜನೆ ಮತ್ತು ಹಾಗೂ ಸಾಂಖ್ಯಿಕ ಸಚಿವರು):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶಾಸಕರ ಅನುದಾನ ನಿಧಿಯನ್ನು ಹಿಂಪಡೆಯಲಾಗಿದೆ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. 2018ಕ್ಕಿಂತ ಹಿಂದೆ ನೀಡಲಾಗಿದ್ದ ಅನುದಾನವನ್ನು ಸರ್ಕಾರ ಹಿಂಪಡೆದಿದೆ. 2018ನೇ ಸಾಲನಿಂದೀಚಿನ ಅನುದಾನವನ್ನು ನಾವು ಹಿಂಪಡೆಯುತ್ತಿಲ್ಲ. 2002 ಮತ್ತು 2006ರಲ್ಲಿ ನೀಡಲಾಗಿದ್ದ ಅನುದಾನದ ಬಾಕಿ ಇನ್ನೂ ಇದೆ. ಈ ಅನುದಾನ ಏತಕ್ಕೋಸ್ಕರ ಹಾಗೆಯೇ ಉಳಕೆಯಾಗಿದೆ ಎನ್ನುವುದನ್ನು ಮಾನ್ಯ ಸದಸ್ಯರುಗಳು ಹೇಳಬೇಕಾಗಿದೆ. ಶಾಸಕರ ನಿಧಿಗೆ ಸರ್ಕಾರ 2 ಕೋಟಿ ರೂಪಾಯಿಗಳನ್ನು ನೀಡಿರುತ್ತದೆ. ಉದಾಹರಣೆಗೆ ಹೇಳಬೇಕಾದರೆ, ಶಾಸಕರ ನಿಧಿಯಡಿಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೀಡಲಾಗಿರುವ 2 ಕೋಟಿ ರೂಪಾಯಿಗಳಲ್ಲಿ 50 ಲಕ್ಷ ರೂಪಾಯಿಗಳ ಕಾಮಗಾರಿಯನ್ನು ಪ್ರಾರಂಭ ಮಾಡುವುದಕ್ಕೆ ಒಂದು ಅಂದಾಜು ಪಟ್ಟಿಯನ್ನು ಸಲ್ಲಿಸುತ್ತಾರೆ. ಗುತ್ತಿಗೆದಾರರು ಶೇಕಡಾ 90ರಷ್ಟನ್ನು ಅನುದಾನದಿಂದ ಪಡೆದುಕೊಂಡಿರುತ್ತಾರೆ. ಉಳಿದ ಶೇಕಡಾ 10ರಷ್ಟು ಅನುದಾನ ಹಾಗೆಯೇ ಉಳಿದುಕೊಂಡಿರುತ್ತದೆ. ಬಹಳಷ್ಟು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಕಡತದಲ್ಲಿ ಯಾವಾಗ ನೋಡಿದರೂ ಅದು ಮೊದಲನೆಯ ಬಿಲ್ ಆಗಿರುತ್ತದೆಯೇ ಹೊರತು ಅಂತಿಮ ಬಿಲ್ ಆಗಿರುವುದಿಲ್ಲ. ಈ ರೀತಿಯಾಗಿ ಸುಮಾರು 15 ರಿಂದ 20 ವರ್ಷಗಳ ಹಿಂದಿನಿಂದ ಉಳಿದುಕೊಂಡು ಬಂದಿದೆ. ಅಂತಹ ಉಳಿಕೆಯ ಹಣವನ್ನು ನಾವು ಹಿಂದಕ್ಕೆ ಪಡೆದುಕೊಂಡಿದ್ದೇವೆ. ಹಾಲಿ 2018 ರಿಂದ 2023ರವರೆಗೆ ಕೊಟ್ಟಿರುವ ಅನುದಾನವನ್ನು ನಾವು ವಾಪಸ್ಸು ತೆಗೆದುಕೊಂಡಿಲ್ಲ. ಹಿಂದೆ ಉಳಿಕೆಯಾಗಿರುವ ಅನುದಾನವನ್ನು ಯಾವ ಎಸ್.ಆರ್. ಅಡಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ? ಯಾವ ಆಧಾರದಲ್ಲಿ ಅವರು ಕಾಮಗಾರಿಯನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಪ್ರಶ್ನೆಯಾಗಿ ಉಳಿಯುತ್ತದೆ. ಸರ್ಕಾರ ಅನುದಾನ ಕೊಟ್ಟಿರುವುದು ಒಂದು ಸಾಲಗಾದರೆ, ಇವರು ಬೇರೆ ಸಾಲಿಗೆ ಎಸ್.ಆರ್. ಅನ್ನು ತೋರಿಸಿದರೆ, ಯಾವುದನ್ನು ನಾವು ತಾಳೆ ಮಾಡುವುದಕ್ಕೆ ಸಾಧ್ಯವಾಗುತ್ತದೆ? ಇವೆಲ್ಲವುಗಳನ್ನು ಗಮನಿಸಿ ಆರ್ಥಿಕ ಇಲಾಖೆಯವರು ಕ್ಲಿಯರೆನ್ಸ್ ಎಂದು ಎಲ್ಲ ಅನುದಾನವನ್ನು ಹಿಂಪಡೆದಿದೆ. 2018ನೇ ಸಾಲಿನಿಂದ ನೀಡಲಾಗಿರುವ ಅನುದಾನವನ್ನು ನಾವು ಹಿಂಪಡೆದುಕೊಂಡಿಲ್ಲ. ಆಯಾಯ ಸಾಲಿಗೆ ಬರುವಂತಹ 2 ಕೋಟಿ ರೂಪಾಯಿಗಳ ಶಾಸಕರ ನಿಧಿಯನ್ನು ಆದೇ ಸಾಲಿನಲ್ಲಿ ಬಳಕೆ ಮಾಡಿಕೊಂಡರೇ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಸನ್ಮಾನ್ಯ ಸಭಾಪತಿಯವರೇ, ತಪ್ಪು ಮಾಹಿತಿ ಕಡತಕ್ಕೆ ಹೋಗಬಾರದು. ಜಿಲ್ಲಾಧಿಕಾರಿಗಳನ್ನು ಯೋಜನಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ನಂತರ ಎ.ಸಿ., ಅವರಿಗೆ ಈ ಜವಾಬ್ದಾರಿಯನ್ನು ವಹಿಸಲಾಯಿತು. ತದನಂತರ ಪುನಃ ಜಿಲ್ಲಾಧಿಕಾರಿಗಳಿಗೆ ಈ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಪ್ರೋಗ್ರಾಂ ಅಪ್ರೂವಲ್ ಮಾಡುವುದಕ್ಕೆ ಒಂದೆರಡು ವರ್ಷಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಸ್ಸಿಮೆಂಟ್ ಮಾಡುವುದಕ್ಕೆ ಒಂದೆರಡು ವರ್ಷಗಳ ತೆಗೆದುಕೊಳ್ಳಲಾಗುತ್ತದೆ. 2018-19ನೇ ಸಾಲಿನಂತೆ ಹಿಂದೆ ಕೊಟ್ಟಿರುವಂತಹ ಅನುದಾನವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಪೂರ್ಣವಾಗಿ ವಾಪಸ್ಸು ತೆಗೆದುಕೊಳ್ಳಲಾಗಿದೆ. ಉದಾಹರಣೆಗೆ ಹೇಳಬೇಕಾದರೆ, ತರಿಕೆರೆಯಲ್ಲರುವ ಒಂದು ಶಾಲೆಗೆ ನಾನು 3 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದ್ದೆ. ಎಸ್ವಿಮೆಂಟ್ ಆಗಿದೆ. ಅಪ್ರೂವಲ್ ಆಗಿದೆ. ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಆಗಲೇ ಸರ್ಕಾರ ಸಂಪೂರ್ಣ ಅನುದಾನವನ್ನು ವಾಪಸ್ಸು ತೆಗೆದುಕೊಂಡಿದೆ. ಶಾಸಕರ ನಿಧಿಯಡಿಯಲ್ಲಿ ನೀಡಲಾದ ಅನುದಾನವನ್ನು 6 ವರ್ಷಗಳ ಅವಧಿಯಲ್ಲಿ ಬಳಸಿಕೊಳ್ಳುವುದಕ್ಕೆ ನಮಗೆ ಅನುಮತಿಯನ್ನು ನೀಡಬೇಕಾಗಿದೆ. ಈ ಬಗ್ಗೆ ಏನಾದರೂ ಮಾರ್ಗಸೂಚಿಯನ್ನು ನಿಗದಿಪಡಿಸಿದರೂ ನಾವು ಅದಕ್ಕೆ ಒಪ್ಪಿಕೊಳ್ಳುತ್ತೇವೆ. ಆದರೆ, ಅಧಿಕಾರಿಗಳು ಎಸ್ವಿಮೆಂಟ್ ಮತ್ತು ಎಸ್ವಿಮೆಂಟ್ ಅಪ್ರೂವಲ್ ಬೇಗನೇ ಮಾಡಿಕೊಟ್ಟರೆ ಕಾಮಗಾರಿ ಶೀಘ್ರ ಮುಕ್ತಾಯಗೊಳ್ಳುತ್ತದೆ. ಕಾಮಗಾರಿಯ ನಿಧನಗತಿಗೆ ನಾವು ಜವಾಬ್ದಾರರಲ್ಲ. ಲೋಪ ನಮ್ಮದಲ್ಲ. ವಿಧಾನ ಪರಿಷತ್ತಿನ ಸದಸ್ಯರಿಗೆ ಕೇವಲ 2 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗುತ್ತದೆ. ಕೋವಿಡ್-19 ಸಮಯದಲ್ಲಿ ಅಂದರೆ, ಈ ಎರಡು ವರ್ಷಗಳ ಅವಧಿಯಲ್ಲಿ ಒಂದೂವರೆ ಕೋಟಿ ರೂಪಾಯಿಗಳನ್ನು ಹಿಡಿದುಕೊಂಡಿದ್ದಾರೆ. ಕೇವಲ 50 ಲಕ್ಷ ರೂಪಾಯಿಗಳನ್ನು ಮಾತ್ರ ಕೊಟ್ಟಿದ್ದಾರೆ. ಎಂ.ಎಲ್.ಎ.ಗಳಿಗೆ ಬೇಕೆಂದಾಗಲೆಲ್ಲ ಹಣವನ್ನು ಕೊಡುತ್ತಾರೆ. ನಮಗೆ ಈ ರೀತಿ ಮಾಡುತ್ತಾರೆಯೇ?

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ತಡೆದಿರುವ ಅನುದಾನವನ್ನು ಬಿಡುಗಡೆ ಮಾಡಿಸಿದರೆ, ಅದೇ ಮಾನ್ಯ ಮುಖ್ಯಮಂತ್ರಿಗಳು ನಮಗೆ ಕೊಡುವಂತಹ ವರವಾಗಿದೆ.

**ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆ):-** ಸನ್ಮಾನ್ಯ ಸಭಾಪತಿಯವರೇ, ನಾನು ಮತ್ತು ಮಾನ್ಯ ಎಸ್.ರವಿ ಇಬ್ಬರೂ ಒಂದೇ ದಿನ ವಿಧಾನ ಪರಿಷತ್ತಿಗೆ ಆಯ್ಕೆಗೊಂಡು ಬಂದಿದ್ದೆವು. ಆದ್ದರಿಂದ ಅವರ ಅವಸರ ನನಗೆ ಗೊತ್ತಿದೆ. ಆದರೂ ಯಾವಾಗ ಬಂದರೂ ಮಾನ್ಯ ರವಿಯವರು ಎವರೆಡಿ ಬ್ಯಾಟರಿ ರೀತಿಯಲ್ಲಿ ಚಾರ್ಜ್ ಆಗಿಯೇ ಇರುತ್ತಾರೆ.

ಸನ್ಮಾನ್ಯ ಸಭಾಪತಿಯವರೇ, ಇಡೀ ಸದನ ಈ ವಿಚಾರದ ಬಗ್ಗೆ ತನ್ನ ಕಳಕಳಿಯನ್ನು ವ್ಯಕ್ತಪಡಿಸುತ್ತಿದೆ. ಈಗಾಗಲೇ ಮಾನ್ಯ ಮಂತ್ರಿಗಳು ಇದರ ಬಗ್ಗೆ ಬಹಳ ಸ್ಪಷ್ಟವಾಗಿ ಉತ್ತರವನ್ನು ನೀಡಿದ್ದಾರೆ. ನಾನು ಗಮನಿಸಿರುವಂತೆ, ಕೆಲವು ಸದಸ್ಯರುಗಳು 10 ವರ್ಷ, 15 ವರ್ಷಗಳಷ್ಟು ಕಳೆಯ ಬಾಕಿಯನ್ನು ಉಳಿಸಿಕೊಂಡಿದ್ದಾರೆ. ಇನ್ನು ಕೆಲವು ಸದಸ್ಯರು ತಮ್ಮ ಸದಸ್ಯತ್ವದ ಅವಧಿಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪೂರ್ಣಗೊಳಿಸಿಗೊಂಡು ಮತ್ತೊಮ್ಮೆ ಸದಸ್ಯರಾಗಿ ಆಯ್ಕೆಗೊಂಡು ಬಂದಿದ್ದರೂ ಸಹ ಅನುದಾನವನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಉಳಿದಿರುವ ಹಣವನ್ನು ಎಷ್ಟು ದಿನಗಳ ಕಾಲ ಅಕೌಂಟ್‌ನಲ್ಲಿ ಉಳಿಸಿಕೊಳ್ಳುವುದು ಎನ್ನುವ ಕಾರಣದ ಹಿನ್ನೆಲೆಯಲ್ಲಿ ಈ ಅನುದಾನವನ್ನು ಹಿಂಪಡೆದುಕೊಳ್ಳಲಾಗಿದೆ. ಮಾನ್ಯ ಸದಸ್ಯರ ಸದಸ್ಯತ್ವದ ಅವಧಿಯಲ್ಲಿ ಯಾವ ಕಾಮಗಾರಿಗಳಿಗೆ ಅಪ್ರೊವಲ್ ಕೊಟ್ಟು ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ. ಅವುಗಳಿಗೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಕೂಡಲೇ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಅದರ ಬಗ್ಗೆ ಮಾನ್ಯ ಸದಸ್ಯರು ಚಿಂತಿತರಾಗುವ ಅವಶ್ಯಕತೆ ಇಲ್ಲ.

**ಶ್ರೀ ಎನ್.ರವಿಕುಮಾರ್:-** ಸನ್ಮಾನ್ಯ ಸಭಾಪತಿಯವರೇ, ಆಯವ್ಯಯದ ಮೇಲೆ ಮಾತನಾಡುವುದಕ್ಕೆ ತಾವು ನನಗೆ ನಿನ್ನೆ ಮತ್ತು ಮೊನ್ನೆ ದಿನ ಕಾಲವಾಕಾಶವನ್ನು ನೀಡಲಿಲ್ಲ. ಈಗ ಒಂದು 10 ನಿಮಿಷಗಳ ಕಾಲಾವಕಾಶವನ್ನು ನೀಡಿದರೆ, ನಾನು ಆಯವ್ಯಯದ ಮೇಲೆ ಮಾತನಾಡಿ ಮುಗಿಸುತ್ತೇನೆ.

**ಸಭಾಪತಿಯವರು:-** ಆಯವ್ಯಯದ ಮೇಲೆ ಮಾತನಾಡದೇ ಸುಮಾರು 5 ಜನ ಸದಸ್ಯರು ಹಾಗೆಯೇ ಉಳಿದಿದ್ದಾರೆ. ಈ 5 ಜನರಿಗೂ ಈಗ ಮಾತನಾಡುವುದಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ. ಆದ್ದರಿಂದ ತಾವುಗಳು ಸ್ಪಷ್ಟೀಕರಣವನ್ನು ಕೇಳಲು ಅವಕಾಶವನ್ನು ನೀಡಲಾಗುತ್ತದೆ. ಸನ್ಮಾನ್ಯ ಮುಖ್ಯಮಂತ್ರಿಗಳೇ, ಆಯವ್ಯಯದ ಮೇಲೆ ಒಟ್ಟು 36 ಜನ ಸದಸ್ಯರು, 27 ಗಂಟೆ 15 ನಿಮಿಷಗಳ ಕಾಲ ಮಾತನಾಡಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

#### ೦೪. ವಿತ್ತೀಯ ಕಾರ್ಯಕಲಾಪಗಳು

##### ೨೦೨೨-೨೩ನೇ ಸಾಲಿನ ಆಯವ್ಯಯದ ಮೇಲಿನ ಚರ್ಚೆಗೆ ಸರ್ಕಾರದಿಂದ ಉತ್ತರ

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು):- ಸನ್ಮಾನ್ಯ ಸಭಾಪತಿಯವರೇ, ೨೦೨೨-೨೩ನೇ ಸಾಲಿನ ಆಯವ್ಯಯದ ಮೇಲೆ ಈ ಮನೆಯಲ್ಲಿ ವ್ಯಾಪಕವಾಗಿ ಚರ್ಚೆಯಾಗಿದೆ. ನಾನು ಅದನ್ನು ಸ್ವಾಗತಿಸುತ್ತಿದ್ದೇನೆ. ಸುಮಾರು ೩೬ ಜನ ಸದಸ್ಯರು ಸುಮಾರು ೨೭ ಗಂಟೆಗಳಿಗೂ ಹೆಚ್ಚು ಕಾಲ ಆಯವ್ಯಯದ ಮೇಲೆ ಮಾತನಾಡಿದ್ದಾರೆ. ಆಯವ್ಯಯದ ಮೇಲೆ ಚರ್ಚೆ ನಡೆಸುವುದು ಬಹಳ ಮುಖ್ಯ ಮತ್ತು ತುರ್ತಿನ ಕೆಲಸವಾಗಿದೆ. ಈ ಆಯವ್ಯಯ ಮಂಡನೆಯ ಪ್ರಕ್ರಿಯೆ ಪ್ರಾರಂಭ ಮಾಡುವಾಗ ನನಗೆ ನನ್ನದೇ ಆಗಿರುವಂತಹ ಆತಂಕಗಳು ಇದ್ದವು. ಏಕೆಂದರೆ, ಒಂದು ಪರೀಕ್ಷೆಯ ರೂಪದಲ್ಲಿ ನಾನು ಈ ಆಯವ್ಯಯವನ್ನು ಮಂಡನೆ ಮಾಡಬೇಕಾಗಿತ್ತು. ನಮ್ಮ ರಾಜ್ಯದ ಹಣಕಾಸಿನ ಪರಿಸ್ಥಿತಿ ಕಳೆದ ಎರಡು ವರ್ಷಗಳಲ್ಲಿ ಯಾವ ರೀತಿಯಲ್ಲಿ ಕುಗ್ಗಿದೆ ಎನ್ನುವುದು ತಮ್ಮೆಲ್ಲರಿಗೂ ತಿಳಿದಿದೆ. ಹಲವಾರು ಕಾರ್ಯಕ್ರಮಗಳನ್ನು ನಾವು ಮೊಟಕುಗೊಳಿಸಬೇಕಾದಂತಹ ಅನಿವಾರ್ಯತೆ ಬಂದಿತ್ತು. ವಿತ್ತೀಯ ಕೊರತೆ ಒಂದು ಕಡೆಯಾದರೆ, ಕಳೆದ ಎರಡು ವರ್ಷಗಳಿಂದ ಕೋವಿಡ್-19 ಕಾರಣದಿಂದಾಗಿ ಖರ್ಚು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ವಿತ್ತೀಯ ಕೊರತೆಯಿರುವ ಆಯವ್ಯಯವನ್ನು ಮಂಡಿಸಬೇಕಾಗಿತ್ತು. ಹಲವಾರು ಸಂದರ್ಭಗಳಲ್ಲಿ ಅಂದರೆ, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಆಯವ್ಯಯದ ಗಾತ್ರವನ್ನು ಹೆಚ್ಚು ಮಾಡುವುದು ಇರಲಿ, ಅದರ ಗಾತ್ರ ಕಡಿಮೆಯಾಗಬಹುದು ಎನ್ನುವ ಭಯವೂ ನನ್ನನ್ನು ಕಾಡಿತ್ತು. ನಮ್ಮ ಕರ್ನಾಟಕ ರಾಜ್ಯದ ಆರ್ಥಿಕ ಇತಿಹಾಸದಲ್ಲಿ ಎಷ್ಟೇ ಸಂಕಷ್ಟಗಳು ಬಂದರೂ ಸಹ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದರ ಜೊತೆಗೆ ಒಟ್ಟಾರೇ ಆರ್ಥಿಕ ಬೆಳವಣಿಗೆಯಾಗಬೇಕು ಎನ್ನುವ ಚಿಂತನೆಯನ್ನು ಎಲ್ಲ ಸರ್ಕಾರಗಳು ಮಾಡಿವೆ. ಆಯವ್ಯಯದ ಗಾತ್ರವನ್ನು ಎಂತಹ ಕಠಿಣ ಸಂದರ್ಭದಲ್ಲಿಯೂ ಹೆಚ್ಚು ಮಾಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಾನು ಮಂಡಿಸುವ ಆಯವ್ಯಯದ ಗಾತ್ರವನ್ನು ಕಡಿಮೆ ಮಾಡಬಾರದೆಂದು ಆದಾಯ ಕ್ರೋಡೀಕರಣದ ಕಡೆಗೆ ಹೆಚ್ಚು ಗಮನ ನೀಡಲಾಯಿತು.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(454) 18.3.2022 11.40 ಪಿಕೆ:ಆರ್‌ಎನ್

### ಶ್ರೀ ಬಸವರಾಜ ಬೊಮ್ಮಾಯಿ (ಮುಂದು)

ಸುದೈವದಿಂದ ನವೆಂಬರ್ ತಿಂಗಳಿನಿಂದ ನಮ್ಮ ಆರ್ಥಿಕತೆ ಸುಧಾರಣೆ ಕಂಡಿತು. ಕೋವಿಡ್ ಮೂರನೆಯ ಅಲೆ ಬಂದರೂ ಕೂಡ, ಅದು ಕೋವಿಡ್ 1-2 ಅಲೆಯ ರೀತಿ ಆರ್ಥಿಕವಾಗಿ ಹೆಚ್ಚು ಪರಿಣಾಮ ಬೀರಲಿಲ್ಲ. ಇಡೀ ದೇಶದ ಒಟ್ಟು ಜಿಎಸ್‌ಟಿ ಕಲೆಕ್ಷನ್ ಕೂಡ, ಕಳೆದ ವರ್ಷದ ಮೊದಲ ಆರು ತಿಂಗಳ ಮೊತ್ತಕ್ಕಿಂತ ಹೆಚ್ಚಾಗಿದೆ. ನಮ್ಮ ರಾಜ್ಯಕ್ಕೆ ಸಂಬಂಧಪಟ್ಟಂತೆ Commercial Tax, Excise Duty, Stamp Duty, Non-Tax revenue ಎಲ್ಲದರಲ್ಲೂ ಕೂಡ ಈ ಸಲ, ನಮ್ಮ ಟಾರ್ಗಟ್‌ಗಿಂತ ಹೆಚ್ಚನ್ನು ಕಲೆಕ್ಷನ್ ಮಾಡಿದ್ದೇವೆ. ಕೇವಲ Motor Vehicle Tax ಮಾತ್ರ ಕಡಿಮೆಯಾಗಿದೆ. ಏಕೆಂದರೆ, semi-conductor ವಿಚಾರದಿಂದ ಅವುಗಳ ಮಾರಾಟ ಕೂಡ ಕಡಿಮೆಯಾಗಿದೆ. ನಾವು ಮೊದಲ ಆರು ತಿಂಗಳ ದರದಲ್ಲಿಯೇ ಮುಂದುವರೆದಿದ್ದರೆ ಸುಮಾರು ರೂ. 15-16 ಸಾವಿರ ಕೋಟಿಯ ಕಲೆಕ್ಷನ್‌ನಲ್ಲಿ ಏರು-ಪೇರು ಆಗುವ ಸಾಧ್ಯತೆ ಇತ್ತು. ಅದನ್ನು stabilize ಮಾಡಿ ಹೆಚ್ಚುವರಿಯಾಗಿ ಕಲೆಕ್ಷನ್ ಮಾಡಿದ್ದೇವೆ. Supplementary Budget ಬಂದಾಗ ಅದರ ಪೂರ್ಣ ಅಂಕಿ-ಅಂಶಗಳನ್ನು ನೋಡಬಹುದು. ಮುಂದಿನ ವಾರ Supplementary Budget ನ್ನು ಮಂಡನೆ ಮಾಡುತ್ತಿದ್ದೇನೆ. ಆಗ ಅದರ ವಿವರಗಳನ್ನು ಕೊಡುತ್ತೇನೆ.

ಮಾನ್ಯ ಸಭಾಪತಿಗಳೆ, ಕೇಂದ್ರ ಸರ್ಕಾರ ಏನು ತನ್ನ 2021-22ರ ಆಯವ್ಯಯದಲ್ಲಿ, ನಮ್ಮ ರಾಜ್ಯದ Devolution of Funds, Grant-in-Aid ನಮೂದಿಸಿದ್ದರೋ ಅದು ಅಲ್ಲೂ ಕೂಡ ಹೆಚ್ಚಳವಾಯಿತು. GST Compensation ಈ ತಿಂಗಳ ಕೊನೆಯವರೆಗೂ ಕೂಡ ಬಂತು. ಇವೆಲ್ಲದರ ಕಾರಣದಿಂದ ಸುಮಾರು ಶೇಕಡ 9.5 ಪ್ರಗತಿಯಾಗುತ್ತದೆ ಎಂದು ನನ್ನ ಬಜೆಟ್ ಗಾತ್ರವನ್ನು ಹೆಚ್ಚಿಗೆ ಮಾಡಿದ್ದೇನೆ ಮತ್ತು ಸದನದ ಮುಂದೆ ಮಂಡಿಸಿದ್ದೇನೆ.

ಬಜೆಟ್ ಎಂದರೆ ಇದೊಂದು ಎಸ್ಟಿಮೇಟ್. ಅದಕ್ಕೋಸ್ಕರವೇ “Budget Estimates” ಎಂದು ಕರೆಯುತ್ತಾರೆ. ಇದು ಒಂದು ವರ್ಷದ ನಮ್ಮ receipts ನಮ್ಮ expenditure ಲೆಕ್ಕ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮ receipts ಇಷ್ಟಾಗುತ್ತದೆ; ನಾವು ಇಂಥಿಂಥಿದ್ದಕ್ಕೆ ಖರ್ಚು ಮಾಡುತ್ತೇವೆ ಎನ್ನುವಂತಹ ಅಂದಾಜು. ಇದು ಹಲವಾರು ಬಾರಿ ನಾವು ಹೇಳಿದಂತೆ ಹೆಚ್ಚು ಆಗಿದೆ ಮತ್ತು ಕಡಿಮೆಯೂ ಆಗಿದೆ. Depends on the economic and GSDP of the State. ಹಲವಾರು ಬಾರಿ ನಾವೇನು ಗುರಿ ಕೊಟ್ಟಿರುತ್ತೇವೆಯೋ ಅದಕ್ಕಿಂತ ಕಡಿಮೆ ತೆರಿಗೆ ಸಂಗ್ರಹ ಕೂಡ ಆಗಿದೆ ಮತ್ತು ಕೆಲವು ಬಾರಿ ಅದಕ್ಕಿಂತ ಹೆಚ್ಚು ಕೂಡ ಆಗಿದೆ. ಒಟ್ಟು ಇದು ನಮ್ಮ ಆರ್ಥಿಕತೆಯ ಚಟುವಟಿಕೆ ಮೇಲೆ ಅವಲಂಬಿತವಾಗುತ್ತದೆ. ಏಕೆಂದರೆ agriculture growth ಆದರೆ, ಅದು primary. Manufacturing ಅನ್ವಯ ಅದರ growth ಆಗುತ್ತದೆ. Secondary, manufacturing growth ಆದರೆ service sector ಆಗುತ್ತದೆ. ಇವು ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. One percent of agricultural growth will trigger four percent of manufacturing growth. Four percent of agricultural growth will trigger ten percent of services.

ಮಾನ್ಯ ಸಭಾಪತಿಗಳೆ, ರೈತರು ಎಂದರೆ ಕೇವಲ “ಉತ್ಪಾದಕ” ಎಂದು ನಾವು ತಿಳಿದುಕೊಂಡಿದ್ದೇವೆ. ರೈತರು ಉತ್ಪಾದಕರಾಗುವುದರ ಜೊತೆಗೆ ಗ್ರಾಹಕರೂ ಆಗಿರುತ್ತಾರೆ. ಅವರೇ ಮಾರುಕಟ್ಟೆಗೆ ಬಂದು, ಬಟ್ಟೆ ಮತ್ತು ಇತರ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಅವರ agricultural production ಹೆಚ್ಚಾಗಿ ಅವರ ಬಳಿ ದುಡ್ಡಿದ್ದರೆ ಅದು ಎಲ್ಲಗೂ ಹೋಗದೆ ಮತ್ತೆ ಮಾರುಕಟ್ಟೆಯ ಮುಖಾಂತರ ಆರ್ಥಿಕತೆಗೆ ಬರುತ್ತದೆ. ಹೀಗಾಗಿ agriculture growth ಆದರೆ, ಅವರೇನು ದಿನಬಳಕೆ, ಡೀಸೆಲ್, ಟ್ರ್ಯಾಕ್ಟರ್ ಮತ್ತು ಇತರ ವಸ್ತುಗಳನ್ನು ಖರೀದಿಸುತ್ತಾರೆ. ಅದು manufacture ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, automobile growth ಆಯಿತು, ಬಟ್ಟೆಯ ಉತ್ಪಾದನೆ ಜಾಸ್ತಿಯಾದರೆ, ಅದರ logistics and services ನಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇವತ್ತು ಒಟ್ಟಾರೆ ಆರ್ಥಿಕತೆಯ ಬಗ್ಗೆ ಗಮನ ಕೊಡುವಾಗ, ನನ್ನ ಪ್ರಕಾರ, Finance ಎಂದರೆ ಹಣಕಾಸು. Economy ಎಂದರೆ, ಕೇವಲ ಹಣಕಾಸು ಅಲ್ಲ; ಹಣಕಾಸಿನ ಜೊತೆಗೆ ಜನ ಮತ್ತು ಜನರ ಚಟುವಟಿಕೆಗಳು. Economy is People and activity. ಜನ ಕೆಲಸ ಮಾಡಿದರೆ ಆರ್ಥಿಕತೆ ಬೆಳೆಯುತ್ತದೆ. ಹೀಗಾಗಿ, ನಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಜೆಟ್ ಮಾಡುವಾಗ, ಈ ಒಂದು ಚಿಂತನೆ ಕೇಂದ್ರೀಕೃತ ಬಜೆಟ್ ಮಾಡಿದರೆ ನಮಗೆ ಮುಂದಿನ ವರ್ಷ ಅದರ ಲಾಭ ಸಿಗುತ್ತದೆ. We have to trigger the growth. ನಾವು ಹೇಗೆ trigger ಮಾಡಬೇಕು? ಇವತ್ತು ಮೂರು ಸೆಕ್ಷರ್‌ಗಳಲ್ಲಿ ಕೆಲಸ ಮಾಡುವವರಿಗೆ ನಾವು ಒಳ್ಳೆಯ ವಾತಾವರಣ ನಿರ್ಮಿಸಿದರೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ. ಕೈಗಳಿಗೆ ಕೆಲಸ ಕೂಡ ಸಿಗುತ್ತದೆ. ಹೀಗೆ ಒಟ್ಟಾರೆ ಪ್ರಗತಿಯಾದಾಗ ಆರ್ಥಿಕತೆ ಹೆಚ್ಚಾಗುತ್ತದೆ. ನಮ್ಮ ಲೋಕೋಪಯೋಗಿ ಸಚಿವರು ಸದನದಲ್ಲಿದ್ದಾರೆ. ಅವರು ರೂ. 50 ಕೋಟಿಯ ಒಂದು ರಸ್ತೆಗೆ ಮಂಜೂರಾತಿ ಕೊಡಬಹುದು. ಅದರಿಂದ ಏನೂ growth ಆಗುವುದಿಲ್ಲ. ಆದರೆ ರಸ್ತೆ ಮಾಡುವಂತಹ ಕೂಲಕಾರ ಬಿಸಿಲಲ್ಲಿ ಡಾಂಬರು ಹಾಕುವ ಕೆಲಸ ಮಾಡಿದಾಗ ವಾಹನಗಳು ಓಡಾಡುತ್ತವೆ, ಆರ್ಥಿಕ ಬೆಳವಣಿಗೆ ಆಗುತ್ತದೆ. ಹೀಗಾಗಿ finance and people activity ಇವೆರಡನ್ನೂ ಕೂಡ ಸರಿಯಾಗಿ ತೂಗಿಸಿಕೊಂಡು ಹೋದಾಗ ಅಭಿವೃದ್ಧಿ ಆಗುತ್ತದೆ.

ಮಾನ್ಯ ಸಭಾಪತಿಗಳೆ, ದೊಡ್ಡ ದೊಡ್ಡ ಕಂಪನಿಗಳು ಈ ದೇಶದಲ್ಲಿ ಆರ್ಥಿಕತೆಯನ್ನು ಬೆಳೆಸುತ್ತವೆ ಎನ್ನುವ ಭ್ರಮೆ ನಮ್ಮಲ್ಲಿದೆ. ಈ ಭ್ರಮೆ ಇವತ್ತಿನಿಂದ ಅಲ್ಲ, ಸ್ವಾತಂತ್ರ್ಯ ಬಂದಾಗಿನಿಂದ ಇದೇ ರೀತಿಯ ಮಾನಸಿಕತೆ ಇದೆ. ಆದರೆ real movers and shakers of economy are the bottom of the pyramid. ನಾನು ಈಗಾಗಲೇ ಉದಾಹರಣೆ ಕೊಟ್ಟ ಹಾಗೆ, ಕೆಳ ಹಂತದಲ್ಲಿರುವಂತಹ ರೈತರು, ಕೂಲಕಾರರು ಅವರು ನಿಜವಾಗಲೂ ಕೂಡ ಆರ್ಥಿಕತೆಯನ್ನು ಮೂವ್ ಮಾಡುತ್ತಾರೆ. ಅಂದರೆ ಬಂಡವಾಳವನ್ನು economy activity ಗೆ ಮೂವ್ ಮಾಡುವವರು ಈ ಕೆಳಹಂತದವರು. ಇದನ್ನು ನಾವು ಗುರುತಿಸಬೇಕಿದೆ. ಇದನ್ನು ಗುರುತಿಸಿದಾಗ ಮಾತ್ರ ನಮ್ಮ ದೇಶದಲ್ಲಿ ಯಾರು ನಿಜವಾಗಲೂ ಕೂಡ economic activity ಗೆ ಇಂಬು ಕೊಡುತ್ತಿದ್ದಾರೋ ಅವರಿಗೆ ನಾವು ಗೌರವ ಅಷ್ಟೇ ಅಲ್ಲ, ಅವರ ಬಗ್ಗೆ ಚಿಂತನೆ ಮಾಡಿದಾಗ ಇನ್ನಷ್ಟು ಅಭಿವೃದ್ಧಿಯನ್ನು ಅವರ ಕೈಯಿಂದ ಮಾಡಿಸುವುದಕ್ಕೆ ಸಾಧ್ಯವಿದೆ. ಬಹಳ ದೊಡ್ಡ ಕೈಗಾರಿಕೋದ್ಯಮಿಗಳು ಬರುತ್ತಾರೆ. ಅವರ ಕಂಪನಿಗಳ ಬಗ್ಗೆ ತಾವು ಗಮನಹರಿಸಬೇಕು. ಅವರು ಶೇರು ಬಂಡವಾಳ ಶೇಕಡ 2-5-10 ರಷ್ಟಿರುತ್ತದೆ; ಮಿಕ್ಕಿದ್ದು associate ಮಾಡಿ controlling share ಇಟ್ಟುಕೊಂಡಿರುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾವಿರಾರು ಕೋಟಿ ಪ್ರಾಜೆಕ್ಟ್‌ಗಳನ್ನು ಮಾಡುತ್ತಾರೆ; ಅದರಲ್ಲಿ public share ಇರುತ್ತದೆ ಮತ್ತು ಬ್ಯಾಂಕ್‌ನಿಂದ ಅವರು ಸಾಲ ತೆಗೆದುಕೊಂಡಿರುತ್ತಾರೆ. ಆ ಬ್ಯಾಂಕಿನ credit ದುಡ್ಡು ಕೂಡ ಜನರದ್ದೇ ಆಗಿರುತ್ತದೆ. ಬಂಡವಾಳ ಬೇಕು; ನಾನು ಬೇಡ ಎಂದು ಹೇಳುತ್ತಿಲ್ಲ, ಇನ್ವೆಸ್ಟ್‌ಮೆಂಟ್ ಬೇಕು, ಅವುಗಳನ್ನು ನಿಭಾಯಿಸುವುದಕ್ಕೆ ಕಂಪನಿಗಳೂ ಬೇಕು. I am not against that. ಆದರೆ ಆರ್ಥಿಕತೆಯ ಪರಿವರ್ತನೆಯನ್ನು ಯಾರು ಮಾಡುತ್ತಾರೆ ಎನ್ನುವುದನ್ನು ನಾವು ಮರೆಯಬಾರದು. ಇದು ನನ್ನ ವಿಚಾರ ಧಾರೆಯ ಮೂಲ ತತ್ವ. ಈ ಹಿನ್ನೆಲೆಯಲ್ಲಿ ನಾನು ಚಿಂತನೆ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿ ಸರಿ ದಾರಿಗೆ ತರಬೇಕು back to track ತರಬೇಕು ಎಂದು ನನ್ನ ಬಜೆಟ್‌ನಲ್ಲಿ ಸರ್ವ ಪ್ರಯತ್ನವನ್ನು ಮಾಡಿದ್ದೇನೆ. ತಮಗೆಲ್ಲಾ ಗೊತ್ತಿರುವ ಹಾಗೆ, ಕೋವಿಡ್ ಇದ್ದಂಥ ಸಂದರ್ಭದಲ್ಲಿ ನಮಗೆ ಸುಮಾರು ರೂ. 21 ಸಾವಿರ ಕೋಟಿ revenue receipts ಅಂದಾಜಿಗಿಂತ ಕಡಿಮೆಯಾಯಿತು. ಸುಮಾರು ಎರಡು ವರ್ಷದಲ್ಲಿ ರೂ. 15 ಸಾವಿರ ಕೋಟಿಗಳನ್ನು ಕೋವಿಡ್‌ಗಾಗಿ ಖರ್ಚು ಮಾಡಿದ್ದೇವೆ. ಹೀಗಾಗಿ revenue deficit ಎನ್ನುವುದು ಎಲ್ಲಾ ರಾಜ್ಯಗಳಲ್ಲೂ ಆಯಿತು; ದೇಶದಲ್ಲೂ ಆಯಿತು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಆಯಿತು. ಕೇಂದ್ರ ಸರ್ಕಾರ Fiscal Responsibility Act ಅಡಿ ಕೆಲವು ರಿಯಾಯಿತಿಗಳನ್ನು ಕೊಟ್ಟ ಆಧಾರದ ಮೇಲೆ ನಾವು 2020-21, 2021-22 ನೇ ಸಾಲಿನ ಆಯವ್ಯಯಗಳನ್ನು ಮಂಡಿಸಿದ್ದೇವೆ.

(ಮುಂದು. . .)

(455) ಎಸ್‌ಪಿಆರ್/ಆರ್‌ಎನ್/11:50/18/03/2022

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಸವರಾಜ ಬೊಮ್ಮಾಯಿ(ಮುಂದು):-**

ಇದರ ಎಲ್ಲಾ ಒಟ್ಟು ಫಲಶ್ರುತಿಯ ಹಿನ್ನೆಲೆಯಲ್ಲಿ 2022-23 ನೇ ಸಾಲಿನ ಆಯವ್ಯಯವನ್ನು ನಾನು ಮಂಡಿಸುವ ಪರಿಸ್ಥಿತಿಯು ಬಂದಿದೆ. ನಾನು ಈಗಾಗಲೇ ಆರ್ಥಿಕ ಪ್ರಗತಿಯ ಬಗ್ಗೆ ಹೇಳಿದೆನು. ಪೂರ್ವ ಆಯವ್ಯಯದ ಬಗ್ಗೆ ನಾನು ಒಂದು ಮಾತನ್ನು ಹೇಳಬಯಸುತ್ತೇನೆ. ನಾನು ಸ್ವಲ್ಪ ಮಟ್ಟಿಗೆ ಅರ್ಥಶಾಸ್ತ್ರವನ್ನು ಅನುಸರಿಸುತ್ತೇನೆ. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡ ತಕ್ಷಣವೇ, ಕೋವಿಡ್-19 ರ ಕಾಯಿದೆಯ 2ನೇ ಮತ್ತು 3ನೇ ಅಲೆಯ ನಡುವೆ ಆರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಿಂಗಳ ಅಂತರವಿರುತ್ತದೆ ಎಂಬ ಅಂದಾಜು ನನಗೆ ಇತ್ತು. ಶ್ರೀ ಬಿ.ಎಸ್.ಯಡಿಯೂರಪ್ಪನವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ಕೋವಿಡ್-19 ರ 2ನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ನಮ್ಮ ರಾಜ್ಯವನ್ನು ದೇಶದ ಇನ್ನಿತರೆ ರಾಜ್ಯಗಳಿಗೆ ಹೋಲಿಸಿದಾಗ, ಅದು ಎಲ್ಲಕ್ಕಿಂತ ಮುಂಚಿತವಾಗಿಯೇ ಚೇತರಿಸಿಕೊಂಡಿತ್ತು. ಬಹಳಷ್ಟು ಚಟುವಟಿಕೆಗಳಿಗೆ ಅವರು ಮತ್ತೇ ಅವಕಾಶವನ್ನೂ ಸಹ ಮಾಡಿಕೊಟ್ಟಿದ್ದರು. ಇದು ಹಿಂದಿನ ಸಾಲಿನ ಜುಲೈ ಮತ್ತು ಆಗಸ್ಟ್ ತಿಂಗಳ ಅವಧಿಯಲ್ಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪ್ರಗತಿಯಾಗುತ್ತದೆ ಎನ್ನುವ ವಿಶ್ವಾಸದೊಂದಿಗೆ ನಾನು ಇದ್ದೆನು. ಆರ್ಥಿಕ ಪ್ರಗತಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ಆರ್ಥಿಕ ಪ್ರಗತಿಯಾಗುವವರೆಗೆ ಕಾಯುವುದು ಸರಿಯಲ್ಲ ಎಂದು ನನಗೆ ಅನ್ನಿಸಿತ್ತು. ಹೀಗಾಗಿ ನಾವು ನಮ್ಮ ಕಾರ್ಯಕ್ರಮಗಳ ಮುಖಾಂತರ ಕೆಲವು ಮೂಲಭೂತ ಕೆಲಸಗಳನ್ನು ಕೈಗೆತ್ತಿಕೊಂಡೆವು. ನಾವು ಕೆಲವು ವರ್ಗದ ಜನರಿಗೆ ಸಹಾಯ ಮಾಡಿದರೆ, ಅದರಿಂದ ಅವರಿಗೆ ಅನುಕೂಲವಾಗುತ್ತದೆ ಎನ್ನುವ ದೃಷ್ಟಿಯಿಂದ we will not wait till the economic growth. In small way we will start the development activities especially for working class ಎನ್ನುವ ದೃಷ್ಟಿಯಿಂದ ನಾವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡೆವು. ಈ ವಿಚಾರದಲ್ಲ ನನ್ನ ಮೊದಲನೇ ನಿರ್ಧಾರವೇನೆಂದರೆ, ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ನಾನು ಸ್ಥಾಪಿಸಿದೆನು. ಈ ಯೋಜನೆಯು ಇದುವರೆವಿಗೂ ಸಹ ಇರಲೇ ಇಲ್ಲ. ಈ ಯೋಜನೆಯನ್ನು ಏಕೆ ಜಾರಿಗೊಳಿಸಲಾಯಿತು ಎಂದರೆ, ಇಂತಹ ಪ್ರಸಂಗಗಳು ತಮ್ಮ ಅನುಭವಕ್ಕೂ ಸಹ ಬಂದಿರುತ್ತದೆ. ನಾನು ಹಳ್ಳಿಗಳಿಗೆ ಹೋದಾಗ, ಅಲ್ಲಿನ ಸಂಗತಿಗಳನ್ನು ಗಮನಿಸಿದಾಗ, ಒಂದು ವೇಳೆ ಅಲ್ಲಿ 100 ಮನೆಗಳಿದ್ದರೆ, ಆ ಪೈಕಿ ಕೆಲವು ಹೆಂಚಿನ ಹಾಗೂ ಕೆಲವು ಗುಡಿಸಲಿನ ಮನೆಗಳಿರುತ್ತವೆ. ಸ್ವಲ್ಪ ಪ್ರಮಾಣದ ಜಮೀನನ್ನು ಹೊಂದಿರುವವರು ಹೆಂಚಿನ ಮನೆಯನ್ನು ಹೊಂದಿರುತ್ತಾರೆ. ಜಮೀನನ್ನು ಹೊಂದಿಲ್ಲದೇ ಇರುವವರು ಗುಡಿಸಲಿನ ಮನೆಗಳನ್ನು ಹೊಂದಿರುತ್ತಾರೆ. ಅಲ್ಲಿನ ಸುಮಾರು 20-25 ಮನೆಗಳು ಮಾತ್ರವೇ ಆರ್.ಸಿ.ಸಿ. ಮೇಲ್ಭವನೆಯನ್ನು ಹೊಂದಿರುತ್ತವೆ. ಈ ಬಗ್ಗೆ ಅಲ್ಲಿನ ಹಲವಾರು ರೈತರನ್ನು ವಿಚಾರಿಸಿದಾಗ ಕೆಲವೊಂದು ಮನೆಯಲ್ಲಿ ಯಾರಾದರೂ ಸರ್ಕಾರಿ ನೌಕರರು ಇದ್ದಾರೆ, ಅದಕ್ಕಾಗಿ ಅವರು ಚೆನ್ನಾಗಿದ್ದಾರೆ ; ಕೆಲವೊಂದು ಮನೆಯಲ್ಲಿ ಖಾಸಗಿ ನೌಕರಿಯಲ್ಲಿದ್ದಾರೆ, ಕೆಲವರು ಗುತ್ತಿಗೆ ಕೆಲಸವನ್ನು ಮಾಡುತ್ತಾರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೆಲವರು ವ್ಯಾಪರ ಮಾಡುತ್ತಾರೆ, ಹೀಗಾಗಿ ಅವರೂ ಸಹ ಚೆನ್ನಾಗಿದ್ದಾರೆ ಎಂದು ಹೇಳಿದರು. ಇದನ್ನು ಗಮನಿಸಿದಾಗ, ನಮಗೆ ಅರ್ಥವಾಗುವುದೇನೆಂದರೆ, ಕೇವಲ ಜಮೀನಿನ ಮೇಲೆ ಯಾರು ಅವಲಂಬಿತರಾಗಿದ್ದಾರೆ, ಅವರೇ ಅರ್ಥಿಕವಾಗಿ ಸಬಲರಾಗಿಲ್ಲ. ಒಂದು ಮನೆಯಲ್ಲಿ 3-4 ಜನ ಅಣ್ಣ ತಮ್ಮಂದಿರು ಇದ್ದು, ಆ ಪೈಕಿ ಇಬ್ಬರು ಜಮೀನನ್ನು ಹೊರತುಪಡಿಸಿ, ಬೇರೆ ಬೇರೆ ಕಸಬುಗಳನ್ನು ಮಾಡಿದರೆ, ಅವರ ಮನೆತನವು ಚೆನ್ನಾಗಿ ಆಗಿದೆ. ಇದರರ್ಥ ಆ ಮನೆಯ ಕೆಲವರು ಶಾಲೆಗೆ ಹೋಗಿ ವಿದ್ಯಾಭ್ಯಾಸವನ್ನು ಪಡೆದರು ; ಮತ್ತು ಕೆಲವರ ತಂದೆಯವರು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಗೆ ಸೇರಿಸಿ, ವಿದ್ಯಾಭ್ಯಾಸವನ್ನು ಕೊಡಿಸಿದರು. ಇದರಿಂದಾಗಿ ರೈತರಿಗೆ ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಅವರಿಗೆ ಹೆಚ್ಚಿನ ಶಕ್ತಿ ಇಲ್ಲ ಎನ್ನುವುದು ಬಹಳ ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರೈತರ ಮಕ್ಕಳೂ ಸಹ ವಿದ್ಯಾಭ್ಯಾಸವನ್ನು ಮಾಡಬೇಕು; ಬೇರೆ ಬೇರೆ ಕ್ಷೇತ್ರಗಳ ಚಟುವಟಿಕೆಗಳಲ್ಲಿ ಅವರೂ ಸಹ ಭಾಗವಹಿಸುವಂತಾಗಬೇಕು, ತನ್ನೂಲಕ ಅವರ ಆರ್ಥಿಕ ಪರಿಸ್ಥಿತಿಯೂ ಸಹ ಉತ್ತಮಗೊಳ್ಳಬೇಕು. ಈ ಎಲ್ಲಾ ಅಂಶಗಳ ಚಿಂತನೆಯಿಂದ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೋವಿಡ್-19 ರ ಕಾರಣದಿಂದಾಗಿ ಪದವಿ ಕಾಲೇಜುಗಳಲ್ಲಿನ ದಾಖಲಾತಿಯಲ್ಲಿ ವಿಳಂಬವಾಯಿತು. ಈಗಾಗಲೇ ಆರು ಲಕ್ಷ ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಇದನ್ನು ವಿಸ್ತರಿಸಲಾಗಿದೆ. ಈ ಮೊದಲು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾತ್ರವೇ ನೀಡಲಾಗುತ್ತಿತ್ತು. ನಂತರದ ದಿನಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳಿಂದ ದೂರ ಉಳಿಯುತ್ತಿದ್ದಾರೆನ್ನುವ ಮಾಹಿತಿಯು ನನ್ನ ಗಮನಕ್ಕೆ ಬಂದಿತು. ಗ್ರಾಮೀಣ ಪ್ರದೇಶಗಳಲ್ಲಿ ರೈತರ ಮಕ್ಕಳು ಅದರಲ್ಲೂ ವಿದ್ಯಾರ್ಥಿನಿಯರು ಕಳೆದಿಂದ ದೂರ ಉಳಿಯಬಾರದೆನ್ನುವ ಕಾರಣದಿಂದ, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗ್ರಾಮೀಣ ಭಾಗದ ಎಲ್ಲಾ ಹೆಣ್ಣು ಮಕ್ಕಳಿಗೂ ಸಹ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೇಕಾರರ ಮಕ್ಕಳಿಗೂ ಸಹ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಸ್ತುತ ವರ್ಷದಲ್ಲಿ ಸ್ವತಂತ್ರ ಬಂದು 75 ವರ್ಷಗಳಾಗಿರುವ ಸಂದರ್ಭದಲ್ಲಿ 'ಅಮೃತ ಆಜಾದಿ' ಮಹೋತ್ಸವದ ಆಚರಣೆಯ ಅಂಗವಾಗಿ, ಸಂದರ್ಭವನ್ನು ಉಪಯೋಗಿಸಿಕೊಂಡು ನಾನು ಸಣ್ಣ ಪ್ರಮಾಣದಲ್ಲಿ ಕೆಲವು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಬೇಕು ಯೋಜನೆಗಳನ್ನು ಹಾಕಿಕೊಂಡೆನು. ಏಕೆಂದರೆ, ಮುಂದಿನ ದಿನಗಳಲ್ಲಿ ಆಯವ್ಯಯದ ಮಂಡನೆಯು ಇದೆ ಎಂಬುದು ನನಗೆ ತಿಳಿದಿತ್ತು. ಸುಮಾರು 750 ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಗ್ರಂಥಾಲಯ ಹಾಗೂ ಲ್ಯಾಬ್ ಇತ್ಯಾದಿಗಳ ಅಭಿವೃದ್ಧಿಗಾಗಿ 75 ಕೋಟಿ ರೂಪಾಯಿಗಳನ್ನು ನಾನು ಈಗಾಗಲೇ ಬಿಡುಗಡೆ ಮಾಡಿದ್ದೇನೆ. 750 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 20 ಲಕ್ಷ ರೂಪಾಯಿಗಳಂತೆ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಬಹಳಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರಿಯಾದ ಸ್ಥಿತಿಯಲ್ಲಲ್ಲ; ಈ ಸಂಗತಿಯು ನನಗೆ ತಿಳಿದಿದೆ. ಹೀಗಾಗಿ ಅಲ್ಲಿನ ದುರಸ್ತಿ ಅಥವಾ ಹೆಚ್ಚುವರಿ ಉಪಯೋಗಕ್ಕಾಗಿ ಮತ್ತು ಅವುಗಳ ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ರೀತಿಯ ಅನುದಾನಗಳನ್ನು ನೀಡಲು ಎರಡು ಕಾರಣಗಳಿವೆ. ಅನುದಾನ ಹಂಚಿಕೆಯ ಮೂಲಕ ಯಾವುದನ್ನೆಲ್ಲಾ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಆಯವ್ಯಯದಲ್ಲಿ ಅನುದಾನವನ್ನು ಮೀಸಲಿಡಬಹುದಾಗಿದೆ. ಈ ಕಾರಣಗಳಿಗಾಗಿ ಎರಡೂ ಯೋಜನೆಗಳನ್ನು ಕೈಗೊಳ್ಳಲಾಗಿದೆ.

ಮುಂದುವರೆದು, ಕೌಶಲ್ಯಾಭಿವೃದ್ಧಿ ವಿಚಾರಕ್ಕೆ ಸಂಬಂಧಪಟ್ಟಂತೆ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ವರ್ಗದ ಸುಮಾರು 75 ಸಾವಿರ ವಿದ್ಯಾರ್ಥಿಗಳಿಗೆ ವಿಶೇಷವಾದ ಕೌಶಲ್ಯಾಭಿವೃದ್ಧಿಯನ್ನು ಮಾಡಬೇಕು ಎನ್ನುವ ಕಾರಣದಿಂದಾಗಿ ಅಮೃತ ಯೋಜನೆಯಡಿ ನಾನು ಯೋಜನೆಗಳನ್ನು ಮಾಡಿದ್ದೇನೆ. ಆ ಪೈಕಿ ಪ್ರಸಕ್ತ ಸಾಲಿನಲ್ಲಿಯೇ 38,460 ವಿದ್ಯಾರ್ಥಿಗಳು ಈಗಾಗಲೇ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಇನ್ನೂ ಸುಮಾರು 32-33 ಸಾವಿರ ವಿದ್ಯಾರ್ಥಿಗಳಿಗೆ ಈಗ ನೊಂದಣಿಯು ಪ್ರಾರಂಭವಾಗಿದೆ. ಒಟ್ಟು 750 ಎಫ್.ಪಿ.ಓ.ಗಳನ್ನು ಮಾಡಬೇಕಾಗಿದ್ದು, ಆ ಪೈಕಿ 250 ಎಫ್.ಪಿ.ಓ.ಗಳನ್ನು ಮೊದಲನೇ ವರ್ಷವೇ ಮಾಡಬೇಕೆಂಬ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ಆ ಪೈಕಿ 284 ಎಫ್.ಪಿ.ಓ.ಗಳನ್ನು ನಾವು ಈಗಾಗಲೇ ಮಾಡಿದ್ದೇವೆ.

750 ಗ್ರಾಮ ಪಂಚಾಯತಿಗಳ ಅಭಿವೃದ್ಧಿಯನ್ನು ಮಾಡಬೇಕೆನ್ನುವ ಉದ್ದೇಶದಿಂದ, ಬೇರೆ ಬೇರೆ ಯೋಜನೆಗಳಲ್ಲಿ ಅಲ್ಲಿ ಗ್ರಂಥಾಲಯ, ಶಾಲಾ ಕಟ್ಟಡ, ಸಂವಹನ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಕೆಲಸಗಳಿಗಾಗಿ ಸುಮಾರು 2 ಕೋಟಿ ರೂಪಾಯಿಗಳನ್ನು ಕೊಡಲಾಗಿತ್ತು. ಯಾವ ಗ್ರಾಮ ಪಂಚಾಯತಿಯವರು ಇಷ್ಟೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತಾರೋ, ಅವರಿಗೆ 25 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೊಡಬೇಕೆಂದು ತೀರ್ಮಾನಿಸಲಾಗಿದೆ. ಇವತ್ತಿನ ದಿವಸ ಈ ಯೋಜನೆಯಲ್ಲಿ 750 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲಾ ಕಾಮಗಾರಿಗಳು ಮುಗಿಯುವ ಹಂತದಲ್ಲವೆ. ಈ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಪ್ರಸಕ್ತ ವರ್ಷದಲ್ಲ ತಲಾ 75 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ನಾವು 'ಅಮೃತ ನಿರ್ಮಲ' ಯೋಜನೆಯನ್ನೂ ಸಹ ಮಾಡಿದ್ದೇವೆ. 75 ನಗರ ಸ್ಥಳೀಯ ಸಂಸ್ಥೆಗಳಿಗೆ ಒಂದು ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ. 'ಅಮೃತ ಅಂಗನವಾಡಿ' ಯೋಜನೆಯಡಿ 750 ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. Self-help group, Micro Enterprises ಆಗಬೇಕೆನ್ನುವ ಉದ್ದೇಶದಿಂದ ಯೋಜನೆಗಳನ್ನು ಕೈಗೊಳ್ಳಲಾಗಿದೆ. Self Help Group ಯು ಕೇವಲ ಸಭೆಗಳನ್ನು ನಡೆಸಿಕೊಂಡು ಮಾತ್ರವೇ ಉಳಿದುಕೊಂಡಿವೆ. ಇವರಿಗೆ ಸ್ವಲ್ಪ ಮಟ್ಟಿಗೆ ಆರ್ಥಿಕ ಚಟುವಟಿಕೆಗಳಾಗಲಿ ಎನ್ನುವ ಉದ್ದೇಶದಿಂದ ಅವರಿಗೆ ತಲಾ ಒಂದು ಲಕ್ಷ ರೂಪಾಯಿಗಳಂತೆ 7,500 ಎಸ್.ಹೆಚ್. ಗ್ರೂಪ್‌ಗಳಿಗೆ ನಾವು ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ಅದೇ ರೀತಿಯಾಗಿ ನಮ್ಮ ಸರ್ಕಾರವು 'ಸ್ಟಾರ್ಟ್ ಅಪ್'ಗಳಿಗೂ ಸಹ ಸಹಾಯ ಮಾಡಿದೆ. ನಮ್ಮ ಸರ್ಕಾರದ ವತಿಯಿಂದ 'ಅಮೃತ ಕ್ರೀಡಾ ದತ್ತು ಯೋಜನೆ'ಯನ್ನು ತೆಗೆದುಕೊಳ್ಳಲಾಗಿದೆ. 'ನಗರೋತ್ಥಾನ'ವನ್ನೂ ಸಹ ನಮ್ಮ ಸರ್ಕಾರದ ವತಿಯಿಂದ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈಗಾಗಲೇ ಮಾಡಲಾಗಿದೆ. ಹೀಗೆ ನಾವು ಆಯವ್ಯಯದ ಪೂರ್ವದಲ್ಲಯೇ ಕೆಲವು ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಅವುಗಳನ್ನು ಸದನದಲ್ಲ ಪ್ರಸ್ತುತ ಪಡಿಸಲಿಚ್ಛಿಸುತ್ತೇನೆ.

ಕೃಷಿ ವಲಯವು ಬಹಳ ಮಹತ್ವದ್ದಾಗಿದೆ ಎಂದು ನಾನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಇದಕ್ಕಿರುವ ಮೊದಲನೇ ಕಾರಣವೇನೆಂದರೆ, ಇವತ್ತಿನ ದಿವಸ ನಮ್ಮ ದೇಶದಲ್ಲ ಕೃಷಿ ಕ್ಷೇತ್ರದಲ್ಲ ಅತೀ ಹೆಚ್ಚು ಉದ್ಯೋಗಾವಕಾಶಗಳಿವೆ. ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ it is not observing the employment, fifty percent people are on the farm. ಈ ಕಾರಣಕ್ಕಾಗಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ಬಹಳ ಮುಖ್ಯವಾಗಿದೆ. ಮೊದಲನೆಯದಾಗಿ ನಾವು ರೈತ ಶಕ್ತಿ ಯೋಜನೆಗಳನ್ನು ನಾವು ಮಾಡಿದ್ದೇವೆ. ಇವತ್ತಿನ ದಿವಸ ರೈತರು ಹೆಚ್ಚಿನ ಪ್ರಮಾಣದಲ್ಲ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಇಂಧನ ಬಳಕೆಯೂ ಸಹ ಜಾಸ್ತಿಯಾಗುತ್ತಿದೆ. ಹೀಗಾಗಿ ರೈತಾಪಿ ವರ್ಗಕ್ಕೆ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ಎಕರೆಗೆ ಸುಮಾರು 250 ರೂಪಾಯಿಗಳನ್ನು ಸಹಾಯ ಧನವನ್ನು ನೀಡುವ ಉದ್ದೇಶವನ್ನಿಟ್ಟುಕೊಂಡಿದ್ದೇವೆ. ಇದಕ್ಕೆ ಒಟ್ಟು 500 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತದೆ. ಈ ಯೋಜನೆಯನ್ನು ನಾವು ಪ್ರಸ್ತುತ ವರ್ಷದಿಂದ ಪ್ರಾರಂಭಿಸುತ್ತಿದ್ದೇವೆ. 'ಕಿಸಾನ್ ಸಮ್ಮಾನ್' ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿಯೊಬ್ಬ ರೈತರಿಗೆ 6,000/- ರೂಪಾಯಿಗಳನ್ನು ನೀಡುತ್ತದೆ. ಇದೇ ಯೋಜನೆಯಡಿ ನಮ್ಮ ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬ ರೈತರಿಗೆ 4,000/- ರೂಪಾಯಿಗಳನ್ನು ನೀಡುವಂತೆ ನಮ್ಮ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತೀರ್ಮಾನಿಸಿದ್ದರು. ಹೀಗಾಗಿ ಈ ಯೋಜನೆಯನ್ನು ನಾವು ಪ್ರಸ್ತುತ ಸಾಲಿನಲ್ಲಿಯೂ ಸಹ ಮುಂದುವರೆಸುತ್ತಿದ್ದೇವೆ. ಹೀಗಾಗಿ ಈ ಯೋಜನೆಗೆ ನಾವು ಪ್ರತಿ ವರ್ಷವೂ 2,000 ಕೋಟಿ ರೂಪಾಯಿಗಳನ್ನು ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲ ಒಟ್ಟು 67 ಲಕ್ಷ ಕುಟುಂಬಗಳಿದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇವತ್ತಿನ ದಿವಸ ತಲಾ 10 ಸಾವಿರ ರೂಪಾಯಿಗಳಂತೆ ಹಣವು ದೊರೆಯುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇವುಗಳಷ್ಟೇ ಅಲ್ಲದೇ, ನಾನು ಕೆಲವು ಹೊಸ ವಿಚಾರಗಳನ್ನೂ ಸಹ ಮಾಡಿದ್ದೇನೆ. ಕೇವಲ ಯೋಜನೆಗಾಗಿ ಹಣ ಮೀಸಲಿಡುವುದಷ್ಟೇ ಅಲ್ಲದೇ, ಕೆಲವು ನೀತಿಗಳು ಮುಖ್ಯವಾಗುತ್ತವೆ. ಕೃಷಿಗೆ ಸಂಬಂಧಪಟ್ಟಂತೆ 'ದ್ವಿತೀಯ ನಿರ್ದೇಶನಾಲಯ'ವನ್ನು ನಾವು ಮಾಡಿದ್ದೇವೆ. “ಸುಗ್ಗಿ ಆಗುವ ಮುಖ ನಮ್ಮ ಕೆಲಸ ; ಸುಗ್ಗಿ ಆದ ಮೇಲೆ ನಮ್ಮ ಕೆಲಸ ಮುಗಿಯಿತು” ಎನ್ನುವ ಸಾಮಾನ್ಯ ಭಾವನೆಯು ನಮ್ಮ ರಾಜ್ಯದ ರೈತಾಪಿ ವರ್ಗ ಮತ್ತು ಜನರಲ್ಲಿದೆ. ಆದರೆ ನಿಜವಾಗಿಯೂ ಸಹ ಕೊಯ್ಲು ನಂತರದಲ್ಲ, ಅಂದರೆ, ನಾವು ಯಾವುದನ್ನು post-harvest ಎಂದು ಕರೆಯುತ್ತೇವೆಯೋ, ಅದೇ ಬಹಳ ಮುಖ್ಯವಾದುದು. ಒಂದು ವೇಳೆ ಬೆಳೆದ ಧಾನ್ಯಗಳನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಹಾಗೂ ಶೇಖರಣೆ ಮಾಡುವುದು ಹಾಗೂ ಒಳ್ಳೆಯ ಬೆಲೆ ಬಂದಾಗ ಅವುಗಳನ್ನು ಮಾರಾಟ ಮಾಡುವುದು ಹಾಗೂ ಇದರಲ್ಲಿನ ಲಾಜಿಸ್ಟಿಕ್ಸ್ ಇತ್ಯಾದಿಗಳ ಅವಶ್ಯಕತೆಯೂ ಸಹ ಬಹಳವಾಗಿದೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದೂ ಸಹ 'ಬ್ರ್ಯಾಂಡೆಡ್' ಆಗುತ್ತಿದೆ. ನಾವುಗಳು ಈ ಮೊದಲೆಲ್ಲಾ ದವಸ ಧಾನ್ಯಗಳಾದ ಅಕ್ಕಿ, ಗೋಧಿ, ಜೋಳ, ರಾಗಿ, ಎಣ್ಣೆ ಇವುಗಳ ಬ್ರ್ಯಾಂಡೆಡ್‌ಗಳನ್ನು ಖರೀದಿಸುತ್ತಿರಲಿಲ್ಲ. ಆದರೆ, ಇವತ್ತಿನ ದಿವಸ ಎಲ್ಲವೂ ಸಹ ಬ್ರ್ಯಾಂಡೆಡ್ ಆಗಿದೆ.

(ಮುಂದು)

(456) 18-3-2022 12-00 ಬಿಕೆಪಿ-ವಿಕೆ

(ಸಭಾಪತಿಯವರು

ಪೀಠದಲ್ಲಿದ್ದರು)ಶ್ರೀ ಬಸವರಾಜ ಬೊಮ್ಮಾಯಿ(ಮುಂದು)

ಅಕ್ಕಿ, ಗೋಧಿ, ಜೋಳ, ರಾಗಿ ಮತ್ತು ಅಡುಗೆ ಎಣ್ಣೆ ಇವುಗಳೆಲ್ಲಾ ಬ್ರಾಂಡೆಡ್ ಆಗಿದೆ. ಹೀಗಾಗಿ, ನಮ್ಮ ರೈತರ ಮಾಲನ್ನೂ ಕೂಡ ಬ್ರಾಂಡೆಡ್ ಮಾಡಬೇಕು, ಮತ್ತೆ aggregators ರವರು ಇದ್ದಾರೆ. ಈಗ ಅಂಗಡಿಗೆ ಹೋಗುತ್ತೇವೆ. ಅದಕ್ಕಿಂತ aggregators supply ಬಹಳವಾಗುತ್ತದೆ. ಈಗ Amazon ಇರಬಹುದು, Flipkart ಇರಬಹುದು, ಈ ರೀತಿ ಬೇರೆ ಬೇರೆ ಇವೆ. ಅವರು interest ನಲ್ಲಿ ತೋರಿಸುತ್ತಿದ್ದಾರೆ. ಈಗಾಗಲೇ ಅವರ ಜೊತೆ tie up ಮಾಡಬೇಕು ಎನ್ನುವಂತಹ ಕಾರಣದಿಂದ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಟ್ಟಾರೆ ರೈತನು ಬೆಳೆದಂತಹ ಬೆಳೆಗೆ ಹೆಚ್ಚಿನ ಮೌಲ್ಯ ಸಿಗಬೇಕು ಮತ್ತು ಸುಲಭವಾಗಿ ಅವರಿಗೆ ಮಾರುಕಟ್ಟೆಯಿಂದ ಹಣ ಬರಬೇಕು ಎನ್ನುವಂತಹ ಕಾರಣದಿಂದ, Secondary Directorate ಅನ್ನು ಮಾಡಿದ್ದೇವೆ. ಅದರಲ್ಲಿ ಸಮಗ್ರ ಕೃಷಿಯೂ ಕೂಡ ಇದೆ. ಇದರ ಜೊತೆಗೆ ನಮ್ಮ ಕೃಷಿಕರಿಗೆ ನಿಜವಾದ ಬೆಲೆ ಬರಬೇಕು ಎನ್ನುವುದಾದರೆ, ನಾವುಗಳೆಲ್ಲರೂ ಈಗಲೂ ಸಹ ವಿದೇಶಗಳಿಂದ ಕೃಷಿ ಪದಾರ್ಥಗಳನ್ನು Agriculture fertilizers ನಿಂದ ಹಿಡಿದು, ಹಲವಾರು agricultural products ಅನ್ನು ಕೂಡ ನಾವು ತೆಗೆದುಕೊಳ್ಳುತ್ತೇವೆ. ಏಕೆಂದರೆ, ನಾವು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಬಂದಿದ್ದೇವೆ. ಯಾವುದೇ ದೇಶದಿಂದ ಯಾವುದೇ ರೈತರು ಬೆಳೆದಂತಹ ಪದಾರ್ಥಗಳನ್ನು ಎಲ್ಲಯಾದರೂ ಸಹ ಮಾರಬಹುದು ಎನ್ನುವುದು ಏನು World Trade Organization agreement ಆದಮೇಲೆ ಬಂದಿದೆ, ಹೀಗಾಗಿ ನಮ್ಮ ರೈತರು ಅಂತರರಾಷ್ಟ್ರೀಯವಾಗಿ ಪೈಪೋಟಿ ಮಾಡುವಂತಹ ಪರಿಸ್ಥಿತಿ ಇದೆ. ಆದುದರಿಂದ, ರೈತರಿಗೆ ಬೆಂಬಲ ನೀಡಬೇಕು. ನಮ್ಮ ಕರ್ನಾಟಕದಲ್ಲಿ ಬಹಳಷ್ಟು ಉತ್ಕೃಷ್ಟವಾಗಿರುವಂತಹ ಪದಾರ್ಥಗಳಿವೆ. ಉದಾಹರಣೆಗೆ; ಕಾಫಿ, ಮೆಣಸು, ಮೆಣಸಿನ ಕಾಯಿ ಮತ್ತು ಒಳ್ಳೆಯ ಕಾಯಿಪಲ್ಯವಿದೆ, floriculture ಇದೆ. ಈ ರೀತಿ ಹಲವಾರು ಪದಾರ್ಥಗಳು ವಿಷ ಮಾನ್ಯರಹಿತವಾಗಿವೆ. ಬಹಳ ಸಣ್ಣ ಸಣ್ಣ ರೈತರು ಅವುಗಳನ್ನು export ಮಾಡುವುದಕ್ಕೆ ಆಗುವುದಿಲ್ಲ. ಕೆಲವು ದೊಡ್ಡ ರೈತರು ಈ ರೀತಿ ಮಾಡಬಹುದು. Gherkins ಇದೆ. Gherkins ಬಹಳ ದೊಡ್ಡ ಪ್ರಮಾಣದಲ್ಲಿ ಯೂರೋಪ್‌ಗೆ ಹೋಗುತ್ತಿದೆ. ಇವುಗಳನ್ನು ವಿದೇಶಕ್ಕೆ ಮಾರಾಟ ಮಾಡಬೇಕೆಂದು, ನಮ್ಮ ರಾಜ್ಯದಲ್ಲಿ ಬಹಳ ಹಳೆಯ ಒಂದು Capex ಸಂಸ್ಥೆ ಇದೆ. ನಮ್ಮ produce ಅನ್ನು export ಮಾಡುವುದಕ್ಕೆ Capex ಎನ್ನುವಂತಹ ಒಂದು ಸಂಸ್ಥೆ ಇದೆ. ಆದರೆ, ಅದು defunct ಆಗಿದೆ. ಈಗ ಮತ್ತೆ ಅದಕ್ಕೆ ಜೀವ ಕೊಡುವುದಕ್ಕೆ ಸುಮಾರು 50 ಕೋಟಿ ರೂಪಾಯಿಗಳನ್ನು ಪ್ರಾರಂಭಿಕ ಹಣ ನೀಡಿ, ಈಗ ಯಾರ್ಯಾರು export ಮಾಡುತ್ತಾರೆ, ಅವರಿಗೆ hand holding ಅನ್ನು ನೀಡಿ, ಮಾರುಕಟ್ಟೆಗೆ ಅಂಕ್ ಮಾಡಿ, export ಮಾಡುವುದಕ್ಕೆ ಪ್ರೋತ್ಸಾಹ ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಅದೇ ರೀತಿ ಖಾಸಗಿ ಸಹಭಾಗಿತ್ವದಲ್ಲಿ food parks ಅನ್ನು ಪ್ರತಿಯೊಂದು ಜಿಲ್ಲೆಯಲ್ಲೂ ಮಾಡಬೇಕು ಎಂದು ಇದೆ. ಈಗ ಮತ್ತೊಂದು ಪ್ರಯೋಗವೇನೆಂದರೆ, Natural farming ಬಗ್ಗೆ ಸ್ವಲ್ಪ ಗಮನ ನೀಡುತ್ತಿದ್ದೇವೆ. ಮಹಾರಾಷ್ಟ್ರದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸುಭಾಶ್ ಪಾಳೇಕರ್‌ರವರು ಹಲವಾರು ವರ್ಷಗಳಿಂದ ಈ ರೀತಿಯ ಪ್ರಯತ್ನಗಳನ್ನು ಮಾಡಿದರು. Farm produce and farm waste ಉಪಯೋಗ ಮಾಡಿಕೊಂಡು, zero ಬಜೆಟ್‌ನಲ್ಲಿ agriculture ಮಾಡಬೇಕು ಎನ್ನುತ್ತಾರೆ. Zero ಬಜೆಟ್‌ನಲ್ಲಿ ಆಗದಿದ್ದರೂ ಕೂಡ, minimum ಬಜೆಟ್‌ನಲ್ಲಾದರೂ ಮಾಡುವಂತಹ ಪ್ರಯತ್ನ ಏನಿದೆ, ಅದಕ್ಕೆ ನಾನು ಏನು ಮಾಡಿದ್ದೇನೆಂದರೆ, ಇದನ್ನು ನಮ್ಮ ರೈತರ ಮೇಲೆ ಪ್ರಯೋಗ ಮಾಡುವುದು ಬೇಡ. ಏಕೆಂದರೆ, ಅವರ ಆರ್ಥಿಕತೆ ಬಹಳ ಕಷ್ಟದಲ್ಲಿದೆ. ಅದಕ್ಕೆ ನಾನು ನಮ್ಮ Agricultural and Horticultural University ವತಿಯಿಂದ, ಪ್ರಾಥಮಿಕವಾಗಿ ಅವರು ಒಂದೊಂದು ಸಾವಿರ ಎಕರೆಯಲ್ಲಿ ಮಾಡಿ ಎಂದು ತಿಳಿಸಿದ್ದೇವೆ. ಸುಮಾರು ಆರು ಸಾವಿರ ಎಕರೆಯಾಗುತ್ತದೆ. ಆರು ಸಾವಿರ ಎಕರೆಯಲ್ಲಿ ಅವರು natural farming ಮಾಡಲಿ. ಅಲ್ಲಿ ಅದು ಯಶಸ್ವಿಯಾದರೆ we will extend it to the farm ಎನ್ನುವಂತಹ ಚಿಂತನೆಯನ್ನು ಮಾಡಿದ್ದೇವೆ. ಏಕೆಂದರೆ, ಒಮ್ಮೆಲೆ ರೈತರಿಗೆ ಕೊಟ್ಟು, ಅವರು ಬೆಳೆ ಬೆಳೆಯದಂತೆ ಆದರೆ ಸಮಸ್ಯೆಯಾಗುತ್ತದೆ. ಆದುದರಿಂದ ನಾವು ಇದನ್ನು Agricultural and Horticultural University ಮುಖಾಂತರ ಮಾಡುತ್ತಿದ್ದೇವೆ. ಮತ್ತೆ ಸಾಮಾನ್ಯ ವರ್ಗದವರಿಗೆ Horticulture ನಲ್ಲಿ drip irrigation ಗೆ ಶೇಕಡಾ 50ಷ್ಟು ಸಬ್ಸಿಡಿ ಇತ್ತು. ಈಗ ಅದನ್ನು ಶೇಕಡಾ 75ರಷ್ಟು ಮಾಡಿದ್ದೇವೆ. ಎಸ್.ಸಿ./ಎಸ್.ಟಿ. ವರ್ಗದವರಿಗೆ ಶೇಕಡ 90ರಷ್ಟು ಸಬ್ಸಿಡಿ ಇದೆ. ಈಗ ಅದನ್ನು ಹೆಚ್ಚಿಗೆ ಮಾಡಿದ್ದೇವೆ. ಈ grape growers ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಅಲ್ಲಿ ಒಂದು processing and cold storage ದೊಡ್ಡ ಪ್ರಮಾಣದಲ್ಲ ಆಗಬೇಕು ಎಂದು. ಬಿಜಾಪುರ ಜಿಲ್ಲೆಯಲ್ಲಿ ಬಹಳ ದೊಡ್ಡ ಬೇಡಿಕೆ ಇತ್ತು. ಅದನ್ನು ಸಹ ಸ್ಥಾಪನೆ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇವೆ. ನಮ್ಮ ರೈತರನ್ನು ಕಾಯುವಂತಹ ಎತ್ತುಗಳಿಗೆ ಸಾಕಷ್ಟು Veterinary Doctors ಮತ್ತು ದಾವಖಾನೆಗಳು ಇಲ್ಲ. ಹಾಗಾಗಿ, ಅವರು ಅಲ್ಲಲ್ಲಿ ಮೊಬೈಲ್ ಹಾಸ್ಪಿಟಲ್ ಮಾಡಿಕೊಂಡು ಓಡಾಡಿಕೊಂಡು ಇದ್ದಾರೆ. ಅದನ್ನು ತಪ್ಪಿಸಬೇಕೆಂದು ಸುಮಾರು ನೂರು Veterinary Hospitals ಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲ ಮೊದಲಬಾರಿಗೆ ನಮ್ಮ ರಾಜ್ಯದಲ್ಲ ಮಾಡುತ್ತಿದ್ದೇವೆ. ಸುಮಾರು ನೂರು Veterinary Hospitals ಮತ್ತೆ 400 Veterinary Doctors ಗಳನ್ನು ನೇಮಕ ಮಾಡುವಂತಹ ತೀರ್ಮಾನ ಮಾಡಿದ್ದೇವೆ. ಅದೇ ರೀತಿ 'ಬಿ' ತಳಿಯ ರೇಷ್ಮೆಗೂಡುಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾರುಕಟ್ಟೆಗೆ ತರುತ್ತಾರೆ. ಆ ರೇಷ್ಮೆ ಗೂಡು ಪ್ರತಿ ಟನ್ ಹತ್ತು ಸಾವಿರ ರೂಪಾಯಿ support ನೀಡುವಂತಹ ಕೆಲಸವನ್ನು ಮಾಡುತ್ತೇವೆ. ಮತ್ತೊಂದು ಬಹಳ ಮಹತ್ವವಾದ ವಿಚಾರವೆಂದರೆ, ರಾಜ್ಯದಲ್ಲಿ ಹಾಲು ಉತ್ಪಾದನೆ ಬಹಳ ದೊಡ್ಡ ಆದಾಯ ತರುವಂಥದ್ದು ಆಗಿದೆ. ರಾಜ್ಯದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾಲಿನ ಉತ್ಪಾದನೆ ಆಗುತ್ತಿದೆ. ಇದರಿಂದ ಅದರ ಸಂಸ್ಥೆಗಳು ಕೂಡ ವ್ಯವಸ್ಥಿತವಾಗಿ ನಿರ್ಮಾಣವಾಗಿವೆ. ರೈತರಿಗೆ everyday cash ಬರುವಂತಹ ವ್ಯವಸ್ಥೆಗಳಾಗಿವೆ. ರೈತರು ಕೃಷಿಯಲ್ಲಿ immediately ಕ್ಯಾಶ್‌ಗೆ ಪರಿವರ್ತನೆ ಮಾಡಿ, ಅವರು ಏನಾದರೂ ನಾಲ್ಕು ಕಾಸನ್ನು ನೋಡುತ್ತಿದ್ದರೆ. ಅದು ಈ ಹಾಲು ಉತ್ಪಾದನೆಯಲ್ಲಿ ಮಾತ್ರ. ಬೇರೆ ಎಲ್ಲವೂ ಕೂಡ ಅವರು ಬೆಳೆದು ಮಾರುವುದಕ್ಕೆ ಕಷ್ಟವಾಗಿದೆ. ಹೀಗಾಗಿ ರೈತರ ಅಭಿವೃದ್ಧಿಯಾಗಬೇಕು. ಅದಕ್ಕೆ ಈಗ ಏನಾಗಿದೆ ಎಂದರೆ, ಕೆ.ಎಂ.ಎಫ್.ಗೆ ರೈತರು ಕಷ್ಟಪಟ್ಟು ಹಾಲನ್ನು ಹಾಕುತ್ತಾರೆ. ಅದನ್ನು ಸಂಸ್ಕರಣೆ ಮಾಡಿ, ಮಾರಾಟ ಮಾಡಿ ಅವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಬೇರೆ ಬೇರೆ products ಮಾಡುತ್ತಿದ್ದಾರೆ. ಈಗ ಬೆಳೆಗಾರರ ಆರ್ಥಿಕ ಸ್ಥಿತಿ ಇನ್ನೊಂದು ಲೆವೆಲ್‌ಗೆ ಹೋಗಬೇಕಲ್ಲವೇ? ಅವರು ಹಾಲು ಉತ್ಪಾದನೆಯ ಚಟುವಟಿಕೆಯಲ್ಲಿ ಇರಲಿ ಅಥವಾ ಬೇರೆ ಚಟುವಟಿಕೆಯಲ್ಲಿ ಇರಲಿ. ಅವರಿಗೆ ಸಹಾಯ ಮಾಡಬೇಕೆಂದು, ಒಂದು “ಕೃಷಿ ಸಮೃದ್ಧಿ ಬ್ಯಾಂಕ್” ಅನ್ನು ಅವರಿಂದಲೇ, ಅವರಿಗೋಸ್ಕರ dedicated ಒಂದು ಬ್ಯಾಂಕ್ ಅನ್ನು ಮಾಡಬೇಕೆಂದು ರಾಜ್ಯದಲ್ಲಿ ಪ್ರಥಮಬಾರಿಗೆ ಮಾಡಿದ್ದೇವೆ. ಇದಕ್ಕೆ ರಾಜ್ಯ ಸರ್ಕಾರದ ವತಿಯಿಂದ ಸುಮಾರು ನೂರು ಕೋಟಿ ರೂಪಾಯಿಗಳನ್ನು ನೀಡುತ್ತೇವೆ. ಅವರು ಸದಸ್ಯರ ಕಡೆಯಿಂದ ಷೇರು ಬಂಡವಾಳವನ್ನು ಸಂಗ್ರಹ ಮಾಡುತ್ತಾರೆ. ಇಲ್ಲ ಸುಮಾರು 20 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ವ್ಯವಹಾರಗಳು ಆಗುತ್ತದೆ ಮತ್ತೆ ಇನ್ನೂ ಹೆಚ್ಚಾಗುತ್ತದೆ. ಅದನ್ನು ಈ ಬ್ಯಾಂಕ್‌ಗಳ ಮುಖಾಂತರ ಮಾಡಿದರೆ, ಆ ಎಲ್ಲಾ ಹಾಲು ಉತ್ಪಾದಕರಿಗೆ ಬಹಳ ದೊಡ್ಡ ಅರ್ಥಿಕ ಅಭಿವೃದ್ಧಿಯಾಗುತ್ತದೆ. ಇದರಿಂದ ಅವರು ಹೆಚ್ಚಿನ ದನಕರುಗಳನ್ನು ಸಹ ತೆಗೆದುಕೊಂಡು ಹಾಲು ಉತ್ಪಾದನೆಯನ್ನು ಸಹ ಹೆಚ್ಚು ಮಾಡಬಹುದು ಅಥವಾ ಇದರ ಮುಖಾಂತರ ಬೇರೆ ಏನಾದರೂ ಮಾಡುವುದಕ್ಕೆ ಸಾಧ್ಯತೆ ಇದ್ದರೆ ಅದನ್ನು ಕೂಡ ಮಾಡಬಹುದು. ಇದು ಖಂಡಿತವಾಗಿ ಒಂದು ರೀತಿಯಲ್ಲಿ ಅಪೆಕ್ಸ್ ಬ್ಯಾಂಕ್ ಮಟ್ಟಕ್ಕೆ ಬೆಳೆಯುತ್ತದೆ ಎಂಬ ವಿಶ್ವಾಸವಿದೆ. ಇದರ ಶಾಖೆಯನ್ನು ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲೂ ಸಹ ತೆರೆಯಬೇಕೆಂಬ ತೀರ್ಮಾನವನ್ನು ಕೂಡ ಮಾಡಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದುದರಿಂದ ಇದು ಒಂದು ಹೊಸ ಚಿಂತನೆಯಾಗಿದೆ. Economic activity trigger ಮಾಡುವುದಕ್ಕೆ. ಆ ದುಡಿಯುವ ವರ್ಗದವರಿಂದ ಏನು ಹೇಳಿದೆ. ಆ ಹಿನ್ನೆಲೆಯಲ್ಲಿ ಇವತ್ತು ಈ ಸಂಸ್ಥೆಯನ್ನು ಇದೇ ವರ್ಷ ಪ್ರಾರಂಭ ಮಾಡಿ ಅದರ ಚಟುವಟಿಕೆಯನ್ನು ಸಹ ಪ್ರಾರಂಭ ಮಾಡುತ್ತೇವೆ. ಇನ್ನು ಬೇಕಾದಷ್ಟು ವಿಷಯಗಳಿವೆ. ಈಗ ಕುರಿಗಳ ಸಾವು ಆದಾಗ “ಅನುಗ್ರಹ” ಯೋಜನೆ ಎಂದು ಮಾನ್ಯ ವಿರೋಧ ಪಕ್ಷದ ನಾಯಕರಾದ ಮಾನ್ಯ ಬಿ.ಕೆ.ಹರಿಪ್ರಸಾದ್ ರವರ ಸರ್ಕಾರದವರು ಮಾಡಿದ್ದರು. ಈಗ ಅದನ್ನು 2,500/- ರಿಂದ 3,500/-ರವರೆಗೆ ಹೆಚ್ಚಿಗೆ ಮಾಡಿದ್ದೇವೆ. ಮತ್ತೆ ಆ ಕುರಿಗಾಹಿಗಳು ಏನು ಇದ್ದಾರೆ, ಅವರು ಒಂದೇ ಕಡೆಯಲ್ಲಿ ಇರುವುದಿಲ್ಲ. ಅವರು ಬೇರೆ ಬೇರೆ ಕಡೆಗೆ ಹೋಗುತ್ತಿರುತ್ತಾರೆ. ಆದುದರಿಂದ ಅವರಿಗೆ insurance ಮಾಡಿದ್ದೇವೆ. ಹಲವಾರು ಸಂದರ್ಭಗಳಲ್ಲಿ ಯಾವುದೋ ಕಾರಣಕ್ಕೆ ಅವರ ಸಾವು ನೋವುಗಳು ಕೂಡ ಆಗಿದೆ. ಅದು ನನ್ನ ಗಮನದಲ್ಲಿದೆ ಇದೆ. ಅದಕ್ಕೆ ಅವರಿಗೆ insurance ಮಾಡಿದ್ದೇವೆ. ಮತ್ತೆ ಕುರಿಗಡ್ಡೆಗೆ ಐದು ಲಕ್ಷ ರೂಪಾಯಿಗಳನ್ನು ಕೊಡುವಂತಹ ವ್ಯವಸ್ಥೆಯನ್ನು ಸಹ ಮಾಡಿದ್ದೇವೆ.

ಈಗ ಮೀನುಗಾರರಿಗೆ ಸಂಬಂಧಪಟ್ಟಿರುವುದು ಬಹಳ ಮುಖ್ಯವಾದುದು, ಇವತ್ತು coastline ನಲ್ಲಿ ಮೀನು ಉತ್ಪಾದನೆಯಾಗುತ್ತಿದೆ. ಮತ್ತೆ ಮೀನುಗಳ ಸಂಸ್ಕರಣೆ ಕೂಡ ಆಗುತ್ತಿದೆ. ಕೆಲವು export ಕೂಡ ಆಗುತ್ತಿದೆ. ಕೆಲವು local sales ಕೂಡ ಆಗುತ್ತಿವೆ. ಆದರೆ, ಇವುಗಳ ಲಾಭವೆಲ್ಲಾ ಸಂಸ್ಕರಣೆ ಮಾಡುವಂತಹವರಿಗೆ ಇದೆ. ನಿಜವಾದಂತಹ ಮೀನುಗಾರರಿಗೆ ಬಹಳ ದೊಡ್ಡ ಪ್ರಮಾಣದಲ್ಲ rates ಹೆಚ್ಚು ಕಡಿಮೆಯಾಗುವುದಿಲ್ಲ. ಏಕೆಂದರೆ, ಅದಕ್ಕೆ ಎರಡು ಕಾರಣಗಳಿವೆ, ಒಂದು ಮೀನಿನ size, ಅಂದರೆ ತೂಕ ಬರುವುದಿಲ್ಲ. ಇನ್ನೊಂದು quality. ಈಗ ಒಳ್ಳೆಯ ತೂಕವಿರುವಂತಹ ಮೀನುಗಳು deep sea ಯಲ್ಲಿ ಸಿಗುತ್ತವೆ. ಅವುಗಳು ಸಮುದ್ರದ ದಂಡೆಯಲ್ಲಿ ಸಿಗುವುದಿಲ್ಲ. ನಾನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲ ಅವುಗಳನ್ನು ನೋಡಿದ್ದೇನೆ. ಅವರೆಲ್ಲರೂ ಸಣ್ಣ ಸಣ್ಣ ಬೋಟ್‌ಗಳಲ್ಲಿ ಆರು ಮತ್ತು ಏಳು knots ಅಷ್ಟಕ್ಕೆ ಹೋಗಿ ಮೀನುಗಾರಿಕೆ ಮಾಡಿಕೊಂಡು ಬರುತ್ತಾರೆ. ಹೀಗಾಗಿ, ಮೊದಲ ಬಾರಿಗೆ deep sea fishing boats ಗೆ ನಾವು trial basis ಮೇಲೆ ಸುಮಾರು ನೂರು ಬೋಟ್‌ಗಳನ್ನು ನೀಡುತ್ತಿದ್ದೇವೆ. ಇದಕ್ಕೆ ಸುಮಾರು ಒಂದೂವರೆ ಕೋಟಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೂಪಾಯಿಯಿಂದ ಎರಡು ಕೋಟಿ ರೂಪಾಯಿಗಳಷ್ಟು ಆಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಒಂದು ಯೋಜನೆ ಇದೆ. ಆ ಯೋಜನೆಯಲ್ಲಿ ಕೇಂದ್ರ ಸರ್ಕಾರದವರು ಶೇಕಡಾ 40ರಷ್ಟು ಸಬ್ಸಿಡಿಯನ್ನು ನೀಡುತ್ತಾರೆ. ನಾವು ಸಹ ಸಬ್ಸಿಡಿಯನ್ನು ಬ್ಯಾಂಕ್‌ನಿಂದ ಮಾರ್ಜಿನ್ ಕೊಡುತ್ತೇವೆ. ಉಳಿದ ಹಣಕ್ಕೆ ಅವರು ಶೇಕಡಾ 10ರಷ್ಟು ಹಣ ನೀಡಿದರೆ ಸಾಕು deep sea fishing boats ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಅಲ್ಲಿ ಉತ್ತಮವಾದ ದೊಡ್ಡ ಮೀನುಗಳು ದೊರೆತರೆ, ಅವರ ಆದಾಯ ಕೂಡ ಹೆಚ್ಚಾಗುತ್ತದೆ. ಇದರಿಂದ ನಮ್ಮ ದೇಶದ export ಕೂಡ ಹೆಚ್ಚಾಗುತ್ತದೆ. ಆ ಹಿನ್ನೆಲೆಯಲ್ಲಿ ಇದೊಂದು ವಿನೂತನವಾದಂತಹ ಪ್ರಯೋಗ. ಮತ್ತೆ ದುಡಿಯುವ ವರ್ಗಕ್ಕೆ ಅನುಕೂಲ ಮಾಡುವ ರೀತಿಯಲ್ಲಿ ಈ ಕೆಲಸವನ್ನು ಮಾಡಿದ್ದೇವೆ. Eight fishing ports ಗಳನ್ನು dredging ಮಾಡಬೇಕೆಂದು. ಬಹಳ ದಿವಸಗಳಿಂದ ಅವುಗಳನ್ನು silt ತಿಂದುಬಿಟ್ಟಿದೆ. ಅದುದರಿಂದ ಅದಕ್ಕೆ ಅವರೆಲ್ಲರ ಬೇಡಿಕೆ ಇತ್ತು.

ಮುಂದು,

(457) 18.03.2022 12.10 ಎಸ್‌ವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಸವರಾಜ ಬೊಮ್ಮಾಯಿ (ಮುಂದು):-

ಯಶಸ್ವಿನಿ ಯೋಜನೆಯನ್ನು ವಾಪಸ್ ತರಲಾಗಿದೆ. ಇಲ್ಲಿ ಸಹಕಾರ ಕ್ಷೇತ್ರದಲ್ಲಿರುವ ಬಹಳಷ್ಟು ಜನರಿಗೆ ಗೊತ್ತಿರುತ್ತದೆ. ಹಳ್ಳಿಗಳಿಗೆ ಹೋದಾಗ ಅಲ್ಲಿನ ಜನರು ನಮಗೆ ಆರೋಗ್ಯ ವಿಮೆಯಲ್ಲಿ ಕಷ್ಟವಾಗುತ್ತಿದೆ, ಅಲ್ಲಿಗೆ ಹೋಗುವುದಕ್ಕೆ ಕಷ್ಟ ಎಂದು ಹೇಳುತ್ತಾರೆ. ಎರಡನೆಯದಾಗಿ ಸರ್ಕಾರಿ ಆಸ್ಪತ್ರೆಯಿಂದ ನಿರಾಕ್ಷೇಪಣಾ ಪತ್ರವನ್ನು ತೆಗೆದುಕೊಂಡು ಹೋಗುವುದು ಕಷ್ಟ. ತುರ್ತು ಪರಿಸ್ಥಿತಿಗಳಲ್ಲಿ ಬಹಳ ಕಷ್ಟವಾಗುತ್ತಿದೆ ಎಂದು ರೈತರು ಹೇಳುತ್ತಿದ್ದರು. ಅದಕ್ಕಾಗಿ ಯಶಸ್ವಿನಿ ಯೋಜನೆಯನ್ನು ನಾವು ಪುನಃ ಜಾರಿಗೆ ತಂದಿದ್ದೇವೆ. ಅಂದು 2002ರಲ್ಲಿ ಮಾನ್ಯ ಎಸ್.ಎಂ.ಕೃಷ್ಣ ಅವರು ಮೊದಲಿಗೆ ಜಾರಿಗೆ ತಂದಿದ್ದರು, ಅದು ನಿಂತುಹೋಗಿತ್ತು. ಇಂದಿನ ದಿನಮಾನಕ್ಕೆ ತಕ್ಕಹಾಗೆ ಅದನ್ನು ಬದಲಾವಣೆ ಮಾಡಿ ತರುವಂತಹ ಪ್ರಯತ್ನಗಳನ್ನು ನಾನು ಮಾಡಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಯವರೇ, ನಾನು ಏನು ಹೇಳುವುದಕ್ಕೆ ಹೊರಟಿದ್ದೇನೆಂದರೆ ರೈತರಿಗೆ, ನೇಕಾರರಿಗೆ, ಮೀನುಗಾರರಿಗೆ, ತೋಟಗಾರಿಕೆ ಮಾಡುವವರಿಗೆ, ಹೂವು, ಹಣ್ಣು-ಹಂಪಲು ಬೆಳೆಗಾರರಿಗೆ ನಾವು ಸ್ವಲ್ಪ ಸಹಾಯ ಮಾಡಿದರೆ ಅವರ ಉತ್ಪಾದಕತೆ ಹೆಚ್ಚಾಗುತ್ತದೆ. ಇದನ್ನು ಗಮನಿಸಿ, ನಮ್ಮ ಬಜೆಟ್‌ನಲ್ಲಿ ಈ ಎಲ್ಲಾ ಯೋಜನೆಗಳನ್ನು ಇಂದು ನಾವು ತಂದಿದ್ದೇವೆ.

ಮಾನ್ಯ ಸಭಾಪತಿಯವರೇ, ನೀರಾವರಿಯ ಬಗ್ಗೆ ನಾನು ಮಾತನಾಡುತ್ತೇನೆ. ಇಂದು ಸರ್ವಪಕ್ಷದ ಸಭೆಯನ್ನು ಕರೆದಿದ್ದೇನೆ. ಅದರಲ್ಲಿ ಎಲ್ಲಾ ವಿಚಾರಗಳು ಚರ್ಚೆಯಾಗುತ್ತವೆ. ಮಾನ್ಯ ಅಲ್ಲಂ ವೀರಭದ್ರಪ್ಪನವರು ಮಾತನಾಡುವಾಗ ಕೆಲವು ವಿಚಾರದ ಸೂಕ್ಷ್ಮತೆಗಳನ್ನು ನಾನು ಹೇಳಿದ್ದೇನೆ. ಇಂದಿನ ಸಭೆಯಲ್ಲಿ ಅವುಗಳನ್ನು ಚರ್ಚೆ ಮಾಡಲಾಗುತ್ತದೆ.

ಮಾನ್ಯ ಸಭಾಪತಿಯವರೇ, ನಮ್ಮ ಬಜೆಟ್‌ನಲ್ಲಿ ನಾನು ಸಬಅಲೆಕರಣಕ್ಕೆ ಬಹಳ ಒತ್ತನ್ನು ಕೊಟ್ಟಿದ್ದೇನೆ. ಸಾಮಾಜಿಕ ವಲಯದಲ್ಲಿ ಶಿಕ್ಷಣ ಇರಬಹುದು, ಆರೋಗ್ಯ ಇರಬಹುದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇರಬಹುದು, ಓಬಿಸಿ, ಎಸ್.ಸಿ./ಎಸ್.ಟಿ. ಕಲ್ಯಾಣ ಇರಬಹುದು. ಇದಕ್ಕೆ ವ್ಯವಸ್ಥಿತವಾಗಿ ಶಿಕ್ಷಣ ಪಡೆದು ಅವರು ಕೂಡ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಚಿಂತನೆಯಿಂದ ಮಾಡಿದ್ದೇವೆ. ಪ್ರಥಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು disparities ಆಗಿದೆ. ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣದ ವಿಷಯದಲ್ಲಿ ಇಡೀ ಕರ್ನಾಟಕವನ್ನು ತೆಗೆದುಕೊಂಡಾಗ ಎಲ್ಲ urban development ಆಗಿದೆಯೋ ಅಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಶಾಲೆಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಖಾಸಗಿ ವಲಯವೇ ಜಾಸ್ತಿ ಆಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಶಿಕ್ಷಣ ಮತ್ತು ಅದರ ಮೂಲಭೂತ ಸೌಲಭ್ಯಗಳು ಯಾವ ಮಟ್ಟಕ್ಕೆ ಇರಬೇಕೋ ಆ ಮಟ್ಟಕ್ಕೆ ಇಲ್ಲ. ನಂಜುಂಡಪ್ಪ ವರದಿ ಬಂದಿದ್ದು, ಇಷ್ಟು ವರ್ಷ ನಾವು ಅದನ್ನು ಅನುಷ್ಠಾನಗೊಳಿಸಲು ಪ್ರಯತ್ನ ಮಾಡಿದ್ದರೂ still disparity ಇದೆ ಎನ್ನುವುದು ನಮಗೆ ತಿಳಿಯಿತು. Especially in Health, Education, and malnutrition. ಈ ಮೂರರಲ್ಲಿ ಬಹಳ disparity ಇದೆ. ಸುಮಾರು 93 ತಾಲ್ಲೂಕುಗಳಲ್ಲಿ education disparity ಇದೆ. 100 ತಾಲ್ಲೂಕುಗಳಲ್ಲಿ health disparity ಇದೆ. 102 ತಾಲ್ಲೂಕುಗಳಲ್ಲಿ malnutrition



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

disparity ಇದೆ. ಇದನ್ನು ಗುರುತಿಸಿ planning ನಲ್ಲಿ ಆಗಿರುವ ದೋಷವೇನಾಗಿದೆಯೆಂದರೆ ನಾವು ಎಲ್ಲರಿಗೂ ಒಂದೇ ತರಹ ಕೊಟ್ಟ ಮೇಲೆ ಕೆಳಗಿರುವವರು ಕೆಳಗೆ ಉಳಿಯುತ್ತಾರೆ. ಅದಕ್ಕಾಗಿ ರಾಜ್ಯದ 100 ತಾಲ್ಲೂಕುಗಳು education, health and malnutrition ನಲ್ಲಿ disparity ಇದೆಯೆಂದರೆ ಇದು ಬಹಳ ದೊಡ್ಡ ಚಿಂತನೆ ಮಾಡುವ ವಿಚಾರ. ಇವುಗಳನ್ನು State average ಗಾದರೂ ನಾವು ತರಬೇಕು. ಆಗ ಮಾತ್ರ ನಾವು ಎಲ್ಲಾ ಮಕ್ಕಳಿಗೂ ಸಮಾನವಾದ ಅವಕಾಶವನ್ನು ಕೊಟ್ಟಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಈ 110 ತಾಲ್ಲೂಕುಗಳನ್ನು, 102 ತಾಲ್ಲೂಕುಗಳನ್ನು, 93 ತಾಲ್ಲೂಕುಗಳನ್ನು ಗುರುತಿಸಿದ್ದೇವೆ. Sectorial planning and allocation for health, education and malnutrition ಗೆ ಮಾಡುವಂತಹ ಪ್ರಯತ್ನ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಾಡಿದ್ದೇವೆ. ಅದಕ್ಕಾಗಿ ಆಕಾಂಕ್ಷಿ ತಾಲ್ಲೂಕುಗಳನ್ನು ನಾವು ಮಾಡಿದ್ದೇವೆ. ಅವುಗಳನ್ನು ಮುಂದಿನ ಮೂರು ವರ್ಷ ಶಿಕ್ಷಣದಲ್ಲಿ, ಮುಂದಿನ ಐದು ವರ್ಷ ಆರೋಗ್ಯದಲ್ಲಿ ರಾಜ್ಯ ಮಟ್ಟಕ್ಕೆ ತರಬೇಕೆನ್ನುವ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ರೂ.3,000 ಕೋಟಿಗಳನ್ನು ವಿಶೇಷವಾಗಿ ಕೊಡಲಾಗಿದೆ.

ಮಾನ್ಯ ಸಭಾಪತಿಯವರೇ, ಹಲವು ಮಾನ್ಯ ಸದಸ್ಯರು ಮಾತನಾಡುವಾಗ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದ್ದರು. ಆ ಪ್ರಕಾರ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು Community Health Centre ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. 25 ಹಾಸಿಗೆಯುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ರೂ.1,000 ಕೋಟಿಗಳನ್ನು ಒದಗಿಸಲಾಗಿದೆ. ಅಲ್ಲದೆ, “ನಮ್ಮ ಕ್ಲಿನಿಕ್” ಎಂದು ಮಾಡಿದ್ದೇವೆ. ಇದನ್ನು ಏಕೆ ಮಾಡಿದ್ದೇವೆಂದರೆ ನಗರಗಳ ಕೊಳಚೆ ಪ್ರದೇಶದಲ್ಲಿರುವ ಜನರು ಖಾಯಿಲೆಗಳು ಬಂದು ಉಲ್ಬಣವಾದ ನಂತರ ಅವರು ಆಸ್ಪತ್ರೆಗೆ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಯಾವುದೇ ಸಾಮಾನ್ಯ ಆಸ್ಪತ್ರೆಯವರು ರೋಗಿಯನ್ನು ಮುಟ್ಟುವುದಿಲ್ಲ. ಅವರಿಗೆ ಕಾರ್ಪೊರೇಟ್ ಆಸ್ಪತ್ರೆ, ಹೈಟೆಕ್ ಆಸ್ಪತ್ರೆಗೆ ಹೋಗಬೇಕಾಗುವುದಿಲ್ಲ. ಕನಿಷ್ಠಪಕ್ಷ ಪ್ರಾರಂಭದಲ್ಲಿಯೇ ಅದನ್ನು ಗುರುತಿಸಿ, ಅದನ್ನು ಕೇರ್ ಮಾಡಿದರೆ ಬಹಳಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿ ಶಹರ ಪ್ರದೇಶದಲ್ಲಿ “ನಮ್ಮ ಕ್ಲಿನಿಕ್”

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅನ್ನು ನಾವು ಪ್ರಾರಂಭ ಮಾಡುತ್ತಿದ್ದೇವೆ. ಬೆಂಗಳೂರು ಮತ್ತು ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಸುಮಾರು 438 “ನಮ್ಮ ಕ್ಲಿನಿಕ್” ಅನ್ನು ಪ್ರಾರಂಭ ಮಾಡುತ್ತಿದ್ದೇವೆ. ಇದರ ಜೊತೆಗೆ ಡಯಾಲಿಸಿಸ್‌ನ ಬಹಳ ದೊಡ್ಡ ಸಮಸ್ಯೆಯಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯೂನಿಟ್ ಇದ್ದರೂ ಕೂಡ ಅದರ ಮೇಲೆ ಬಹಳ ದೊಡ್ಡ ಲೋಡ್ ಇದೆ. ಖಾಸಗಿಯಲ್ಲಿ ಬಹಳ ದೊಡ್ಡ ರೇಟ್‌ಗಳನ್ನು ಹಾಕುತ್ತಾರೆ. ಹೀಗಾಗಿ 30,000 ಸೈಕಲ್‌ಗಳ ಡಯಾಲಿಸಿಸ್ ಮಾಡಲಾಗುತ್ತಿತ್ತು. ಅದನ್ನು ಒಂದು ದಿನಕ್ಕೆ 60,000 ಸೈಕಲ್‌ಗಳಿಗೆ ಹೆಚ್ಚಿಸಲಾಗಿದೆ. ಏಕೆಂದರೆ ಡಯಾಲಿಸಿಸ್ ಆದವರ ಪರಿಸ್ಥಿತಿಯನ್ನು ನಾವು ನೋಡುತ್ತಿರುತ್ತೇವೆ. ಅವರ ಸ್ಥಿತಿ ಬಹಳ ಚಿಂತಾಜನಕವಾಗಿರುತ್ತದೆ. ಅದೇ ರೀತಿ ಬಡ ಕ್ಯಾನ್ಸರ್ ರೋಗಿಗಳು ಬೇರೆ ಬೇರೆ ಕಡೆಗಳಿಂದ ಕಿದ್ದಾಯಿ ಆಸ್ಪತ್ರೆಗೆ ಬಂದು ಕ್ಯೂ ನಿಂತು ಅಲ್ಲಿ ನೆಲದ ಮೇಲೆ ಮಲಗುವಂತಹ ಪರಿಸ್ಥಿತಿ ಇದೆ. ಹಾಗೆಯೇ ಯಾವ್ಯಾವ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಇರುವ ಕಡೆ ನೋಡುತ್ತೇವೆ. ಕಾರಿಡಾರ್‌ಗಳಲ್ಲಿ ರೋಗಿಗಳು ಕಾಯುತ್ತಿರುತ್ತಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಕಿಮೋಥೆರಪಿಗಾಗಿ 10 ಹೊಸ ಸೆಂಟರ್‌ಗಳನ್ನು ಪ್ರಾರಂಭ ಮಾಡಲಾಗುತ್ತದೆ. ಏಕೆಂದರೆ ಅದಕ್ಕೆ medical attention ಬೇಕಾಗುತ್ತದೆ, ಒಬ್ಬ physician ಬೇಕಾಗುತ್ತದೆ. ಹೀಗಾಗಿ ವೈದ್ಯಕೀಯ ಕಾಲೇಜುಗಳಲ್ಲಿ 10 ಹೊಸ ಕಿಮೋಥೆರಪಿ ಕೇಂದ್ರಗಳನ್ನು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚು ವಿಸ್ತರಣೆ ಮಾಡುವುದು ಕೂಡ ನಮ್ಮ ಗಮನದಲ್ಲಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಬರುವವರು ಬಡವರೇ ಆಗಿರುತ್ತಾರೆ. ಅಲ್ಲಿ 500 ಹಾಸಿಗೆಗಳುಳ್ಳ ಒಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಆಸ್ಪತ್ರೆಯಿದ್ದು, ಅದು ಬಹಳಷ್ಟು dilapidated condition ನಲ್ಲಿದೆ. ಅದು ಬ್ರಿಟಿಷರ ಕಾಲದ್ದಾಗಿದ್ದು, ಆ ಕಟ್ಟಡವನ್ನು ಕೆಡವಿ ಅಲ್ಲಿ ಹೊಸ 500 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು.

ಮಾನ್ಯ ಸಭಾಪತಿಯವರೇ, ಮೇರು ನಟ ಪುನೀತ್ ರಾಜ್‌ಕುಮಾರ್ ಹಾಗೂ ಸಂಚಾರಿ ವಿಜಯ್ ಅವರು ಮೃತಪಟ್ಟಾಗ, organ transplantation ಅನ್ನು ಮಾಡಲಾಯಿತು. ಇದು ಬಹಳ ಉದಾತ್ತವಾದಂತಹ ಕೆಲಸ ಅದರಿಂದ ಪ್ರೇರಿತರಾಗಿ ಬಹಳಷ್ಟು ಜನ ಇಂದು organs

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

donate ಮಾಡುವುದಕ್ಕೆ ಬರುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಒಂದೇ ಒಂದು ಕೇಂದ್ರವಿದೆ. ವಾಣಿವಿಲಾಸ್ ಆಸ್ಪತ್ರೆಯ ಬಳಿ ಒಂದೇ ಒಂದು ಕೇಂದ್ರವಾಗಿದ್ದು, ಅದನ್ನು ನಾವೇ ಮೊನ್ನೆ ಉದ್ಘಾಟನೆ ಮಾಡಿದ್ದೇವೆ. ನಿಮ್ಮಾನ್ವಯದಲ್ಲಿ brain dead ಹೆಚ್ಚು ಇರುವುದರಿಂದ ಅಲ್ಲಿ organ transplantation ನ ಒಂದು ಸೆಂಟರ್ ಅನ್ನು ಮಾಡಲಾಗುತ್ತಿದೆ. ಹೀಗೆ ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಬಹಳಷ್ಟು importance ಅನ್ನು ಕೊಟ್ಟಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆ, ಬೆಳಗಾವಿಗೆ ಕಿಡ್ನಾಯಿ ಆಸ್ಪತ್ರೆಯನ್ನು ಮಂಜೂರು ಮಾಡಲಾಗಿದೆ.

ಮೈಸೂರಿನ ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಾಣವಾಗಿ 100 ವರ್ಷಗಳು ತುಂಬುತ್ತಿರುವುದರಿಂದ ಅದರ ಸಂಪೂರ್ಣ ನವೀಕರಣಕ್ಕಾಗಿ ರೂ.85 ಕೋಟಿಗಳನ್ನು ಮಂಜೂರು ಮಾಡಲಾಗಿದೆ.

ಮಾನ್ಯ ಸಭಾಪತಿಯವರೇ, ಶಾಲೆಗಳ ಬಗ್ಗೆ ಮಾನ್ಯ ಶಾಸಕರಿಗೆ ತಿಳಿದಿದೆ. ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವಿದ್ದಾಗ ವರ್ಷಕ್ಕೆ 50-60 ಶಾಲಾ ಕಟ್ಟಡಗಳಿಗೆ ಹಣ ಮಂಜೂರಾಗಿ ಬರುತ್ತಿತ್ತು. ಅದು 10 ವರ್ಷಗಳ ಕಾರ್ಯಕ್ರಮವಾಗಿದ್ದು, 2010ಕ್ಕೆ ಮುಗಿಯಬೇಕಿತ್ತು. ನಂತರ ಅದು 2012-13ರವರೆಗೆ ವಿಸ್ತರಣೆಯಾಯಿತು. ಹೀಗಾಗಿ ಕಳೆದ ಸುಮಾರು ಏಳೆಂಟು ವರ್ಷದಿಂದ ನಮಗೆ ಒಂದೊಂದು ತಾಲ್ಲೂಕಿಗೆ ಒಂದೋ ಎರಡೋ ಶಾಲೆಗಳಿಗೆ ಹಣ ಬರುತ್ತಿತ್ತು. ಇದನ್ನು ಮನಗಂಡು ಈ ಸಾಲಿನಲ್ಲಿ ರೂ.500 ಕೋಟಿಗಳನ್ನು school infrastructure ಗೆ ಸೀಮಿತವಾಗಿ ಇಟ್ಟಿದ್ದೇನೆ. ರೂ.100 ಕೋಟಿಗಳನ್ನು furniture's and lab equipment's ಗೆ ಕೊಟ್ಟಿದ್ದೇವೆ. ಒಟ್ಟು 600-700 ಕೋಟಿ ರೂಪಾಯಿಗಳನ್ನು ಶಾಲೆಗಳ infrastructure ಗೆ ಈ ವರ್ಷ ಈ ಆಯವ್ಯಯದಲ್ಲಿ ನಾನು ಒದಗಿಸಿದ್ದೇನೆ. ಇದನ್ನು ಹೆಚ್ಚಿಗೆ ಮಾಡಬೇಕೆನ್ನುವ ಚಿಂತನೆಯಿಂದ ಕೇಂದ್ರ ಸಚಿವರ ಕೂಡ ನಾನು ಮಾತನಾಡಿದ್ದೇನೆ. NREGA ಅಡಿಯಲ್ಲಿ ಶಾಲಾ ಕಟ್ಟಡಗಳಿಗೆ ಅವಕಾಶವಿಲ್ಲ, ಅಂಗನವಾಡಿ ಕಟ್ಟಡಗಳಿಗೆ ಮಾತ್ರ ಅವಕಾಶವಿದೆ.

(...ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(458) 18-03-2022 (12.20) ಕೆಜಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಸವರಾಜ ಬೊಮ್ಮಾಯಿ (ಮುಂದು):-

ಅದನ್ನು ಸ್ವಲ್ಪ ಶಾಲಾ ಕಟ್ಟಡಕ್ಕೂ ವಿಸ್ತರಣೆ ಮಾಡಲಾಗಿದೆ. ಏಕೆಂದರೆ, ಈಗಾಗಲೇ ಹಲವಾರು assets create ಆಗಿವೆ. ಈಗ ಯಾವುದು assets create ಆಗಿದೆ, ಅದೇ ಕಾರ್ಯಕ್ರಮವನ್ನು ಮುಂದುವರಿಸುವುದರಲ್ಲಿ ಅರ್ಥ ಇಲ್ಲ. ನಮ್ಮ ಹೊಸ asset creation ಗೆ ಅವಕಾಶ ಮಾಡಿಕೊಡಬೇಕೆಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ನಾವು ಅದನ್ನು ಆದಷ್ಟು ಬೇಗ ಪಡೆದರೆ, ರೂ.500 ಕೋಟಿ ರೂಪಾಯಿಗಳು ಇರುವುದನ್ನು ಕನಿಷ್ಠ ಪಕ್ಷ ರೂ.750 ಕೋಟಿ ರೂಪಾಯಿಗಳ ಅಥವಾ ಒಂದು ಸಾವಿರ ಕೋಟಿ ರೂಪಾಯಿಗಳವರೆಗೆ ವಿಸ್ತರಣೆ ಮಾಡಬಹುದೆಂದು ಅಂದಾಜು ಇದೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್‌ನಲ್ಲಿ ರೂ.500 ಕೋಟಿ ರೂಪಾಯಿಗಳನ್ನು school building and infrastructure ಗೆ ಒದಗಿಸಲಾಗಿದೆ. Model school ಗಳನ್ನು ಹೋಬಳಿ ಮಟ್ಟದಲ್ಲಿ ಮಾಡಬೇಕಾಗಿದೆ.

ಮಾನ್ಯ ಸಭಾಪತಿಯವರೇ, ಈಗ KPSC, NEET exams ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಇದರಲ್ಲಿ ಯಾರಿಗೆ ಅವಕಾಶ ಸಿಕ್ಕಿದೆ, ಯಾರಿಗೆ ಅವಕಾಶ ಸಿಕ್ಕಿಲ್ಲ, ಇಲ್ಲದ ವಿಧ್ಯಾರ್ಥಿಗಳು ಏಕೆ ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಇದರ ಪರಿಣಾಮ ಯಾವ ರೀತಿ ಇರುತ್ತದೆ, ಯಾವ ಮಟ್ಟದಲ್ಲಿ ಇರುತ್ತದೆ, ಅದಕ್ಕೆ ಯಾವ ಮಟ್ಟದಲ್ಲಿ ತಯಾರಿ ನಡೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಅವರು ಸುಮ್ಮನೆ ಅವರ ಪಾಡಿಗೆ ಯಾವುದೋ ಒಂದು ಗೈಡ್‌ನ್ನು ತೆಗೆದುಕೊಂಡು ಓದಿ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ, ಅವರು ಆ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಬಹಳ ಕಷ್ಟ ಇದೆ. ಇದಕ್ಕೆ ಖಾಸಗಿ ವಲಯದಲ್ಲಿ ಬಹಳ ದೊಡ್ಡ ದೊಡ್ಡ BASE ಎಂದೆಲ್ಲಾ, tutorials ಇವೆ. ಅದಕ್ಕೆ ಸಾಮಾನ್ಯ ಜನರಿಗೆ ಎಲ್ಲವೂ ಸಹ ಸಿಗಬೇಕು ಎಂದು ನಮ್ಮದೇ ಆದಂತಹ ಒಂದು platform ಅನ್ನು ಮಾಡಿದ್ದೇವೆ. ಇದಕ್ಕೆ ಸುಮಾರು 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಮಾಡುತ್ತಿದ್ದೇವೆ. ಖಾಸಗಿ ವಲಯದಲ್ಲಿ ಯಾವ ರೀತಿ question papers, model question

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

papers ಎಲ್ಲವೂ ಇರುತ್ತದೆಯೋ ಅದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಖರ್ಚು ಇಲ್ಲದೆ internet ಪಡೆದುಕೊಳ್ಳುವುದಕ್ಕೆ “ಸಿ.ಎಂ. ವಿದ್ಯಾರ್ಥಿ ಮಾರ್ಗದರ್ಶಿ” ಎಂಬ platform ಅನ್ನು ಮಾಡಿದ್ದೇವೆ. ಇದನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳಿಗಾಗಿ ಮಾಡಲಾಗಿದೆ.

ಮಾನ್ಯ ಸಭಾಪತಿಯವರೇ, ನಾವು ನಮ್ಮ ಹೊಸ ಚಿಂತನೆ ನಮ್ಮ ಆಯವ್ಯಯದಲ್ಲದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಈಗ ಏನಾಗಿದೆ ಎಂದರೆ, ಉನ್ನತ ಶಿಕ್ಷಣದಲ್ಲ engineering colleges ಹೆಚ್ಚಿಗೆ ಆಗಿರುವುದರಿಂದ ಪ್ರತಿ ವರ್ಷ ಸುಮಾರು 50 ಸಾವಿರದಿಂದ 60 ಸಾವಿರ ಸೀಟುಗಳು vacant ಆಗುತ್ತಿದೆ. ಏಕೆಂದರೆ, ಇತ್ತೀಚೆಗೆ ಸಾಮಾನ್ಯ engineering ಗೆ ಬೆಲೆ ಇಲ್ಲದಂತಾಗಿದೆ. ಅದಕ್ಕೆ specialisation ಆಗಬೇಕಾಗುತ್ತದೆ. ಈ specialisation ಕೋರ್ಸ್‌ಗಳು IIT, NIT ಗಳಲ್ಲವೆ. ಆ ಸಂಸ್ಥೆಗಳಲ್ಲಿ ನಮ್ಮ ಕನ್ನಡದ ಮಕ್ಕಳಿಗೆ ಪ್ರವೇಶ ಸಿಗುವುದು ಬಹಳ ಕಷ್ಟಸಾಧ್ಯ. ಏಕೆಂದರೆ, ಅದರ ಪರೀಕ್ಷೆಗಳು ಬಹಳ ಕಷ್ಟ ಇರುತ್ತವೆ. ನಮ್ಮ engineering colleges ನಮ್ಮ ಕೈಯಲ್ಲವೆ. ನಾವು ಆ IIT, NIT ಸಂಸ್ಥೆಗಳ ಬಾಗಿಲನ್ನು ಏಕೆ ಬಡಿಯಬೇಕು, ನಾವೇ ನಮ್ಮ ಕೆಲವು engineering college ಗಳನ್ನು ಆ ಮಟ್ಟಕ್ಕೆ ಏಕೆ ಬೆಳೆಸಬಾರದೆಂಬ ಚಿಂತನೆಯನ್ನು ಮಾಡಿ, ಸುಮಾರು 7 ಸರ್ಕಾರಿ engineering college ಗಳನ್ನು ಮುಂದಿನ 5 ವರ್ಷಗಳಲ್ಲಿ IIT ಲೆವೆಲ್‌ಗೆ ತರುವುದಕ್ಕೆ ಈ ವರ್ಷದಿಂದಲೇ ಇದಕ್ಕೆ ಹಣವನ್ನು ಮೀಸಲಿಟ್ಟು ಪ್ರಾರಂಭ ಮಾಡುವುದಕ್ಕೆ 7 engineering college ಗಳನ್ನು ಗುರುತಿಸಿದ್ದೇವೆ. ಯಾವ ರೀತಿ IIT ಇದೆಯೋ, ಅದೇ ರೀತಿ Karnataka Institute of Technology (KIT) ಎಂದು ಮಾಡಿ ಅದನ್ನು IIT ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಗುರಿಯನ್ನು ಹೊಂದಿದ್ದೇವೆ. ನಮ್ಮ ಮಕ್ಕಳಿಗೆ ನಾವೇ ಇಲ್ಲ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಕೊಟ್ಟರೆ, ಅವರು international level ಗೂ ಹೋಗಬಹುದು. ಮತ್ತೆ University ಯ international collaboration ಗೆ ಮೊದಲನೆ ದಿವಸದಿಂದ ಮಾನ್ಯತೆ ಸಿಗಬೇಕು ಎನ್ನುವ ಕಾರಣದಿಂದ ಈ ಯೋಜನೆಯನ್ನು ಮೊದಲನೇ ಬಾರಿಗೆ ಮಾಡಿದ್ದೇನೆ. ಇದನ್ನು ಮಾಡುವುದು ಸ್ವಲ್ಪ challenging ಇದೆ. ಅದು ನನಗೆ ಗೊತ್ತಿದೆ, ಆದರೂ ಸಹ, ನಾವು ಮಾಡುತ್ತೇವೆಂಬ ವಿಶ್ವಾಸ ಇದೆ. ಇದಕ್ಕೆ ಬಹಳಷ್ಟು teaching staff ಬೇಕಾಗುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ಈಗಾಗಲೇ Indian Institute of Science ನ Director ರವರನ್ನು, ಸುರತ್ಕಲ್ ನ NIT ಯ Director ರವರನ್ನು ಹಾಗೂ ಕೆಲವು IIT ಗಳಲ್ಲಿದ್ದ ನಿವೃತ್ತ ಛೇರ್ಮನ್‌ಗಳನ್ನು ಸಂಪರ್ಕ ಮಾಡಿದ್ದೇನೆ. ಅವರ ಮಾರ್ಗದರ್ಶನದಲ್ಲಿ KIT ಅನ್ನು ಮಾಡುತ್ತೇವೆಂಬ ಮಾತನ್ನು ಹೇಳುವುದಕ್ಕೆ ಇಚ್ಛಿಸಿರುತ್ತೇನೆ.

ಮಾನ್ಯ ಸಭಾಪತಿಯವರೇ, ಇವತ್ತು ಹಿಂದುಳಿದ ತಾಲ್ಲೂಕುಗಳಲ್ಲಿ ಏನಾಗಿದೆ ಎಂದರೆ, ಯಾರು ವಿಶ್ವವಿದ್ಯಾನಿಲಯಗಳ ಹತ್ತಿರ ಇದ್ದಾರೆ, ಅವರಿಗೆಲ್ಲಾ ಆ ವಿಶ್ವವಿದ್ಯಾನಿಲಯದಲ್ಲರುವಂತಹ course ಗಳ ಬಗ್ಗೆ ವಿಷಯಗಳು ಗೊತ್ತಾಗುತ್ತವೆ. ಈಗ ಉದಾಹರಣೆಗೆ ಚಾಮರಾಜನಗರ ಮತ್ತು ಕೊಪ್ಪಳ ಜಿಲ್ಲೆಗಳು., ಇಲ್ಲಿ ವಿಶ್ವವಿದ್ಯಾನಿಲಯಗಳು ಬಹಳಷ್ಟು ದೂರದಲ್ಲವೆ. ನಮಗೆ ವಿಶ್ವವಿದ್ಯಾನಿಲಯ ಅಂದರೆ, ಒಂದು ದೊಡ್ಡ ಕ್ಯಾಂಪಸ್, ಒಂದು ದೊಡ್ಡ ಕಟ್ಟಡ, ಅದಕ್ಕೆ ಒಬ್ಬ Vice Chancellor, Registrar, Registrar for examination, ಅವರ ಒಂದು ದೊಡ್ಡ ತಂಡ ಇರಬೇಕು ಅಂದುಕೊಂಡಿದ್ದೇವೆ. ಆದರೆ, ಇಲ್ಲಿ ಮಾಡುವಂತಹ ವಿಶ್ವವಿದ್ಯಾನಿಲಯದಲ್ಲ ಅವೆಲ್ಲವೂ ಇರುವುದಿಲ್ಲ. ನಾವು slim and lean ಆಗಿ ಈಗ ಇರುವಂತಹ P.G. Centre ಗಳಲ್ಲಿಯೇ digital form ನಲ್ಲಿಯೇ administration ಮತ್ತು examinations, material ಕೊಡುವಂತಹದ್ದನ್ನು ಮಾಡಿ ಒಂದು ಹೊಸ ಪ್ರಯೋಗವನ್ನು 7 ಆ ತರಹದ ಹೊಸ ಮಾದರಿಯ ವಿಶ್ವವಿದ್ಯಾನಿಲಯಗಳನ್ನು ಹಿಂದುಳಿದ 7 ಜಿಲ್ಲೆಗಳಲ್ಲಿ ಈ ಸಾಲಿನಲ್ಲಿ ಮಾಡಬೇಕು ಎನ್ನುವಂತಹ ತೀರ್ಮಾನವನ್ನು ಮಾಡಿದ್ದೇವೆ.

ಮಾನ್ಯ ಸಭಾಪತಿಯವರೇ, ಶಿಕ್ಷಣದಲ್ಲಿ ಇನ್ನೊಂದು ಸಮಸ್ಯೆ ಇದೆ. ನಾವು ಅದನ್ನು ನೋಡುತ್ತಿದ್ದೇವೆ. ಕೆಲವು education centre ಗಳಿವೆ. ಆ ತರಹ ಎಲ್ಲಾ ಜಿಲ್ಲೆಗಳಿವೆ. ಅದರಲ್ಲಿ ಕೆಲವು ವಿಶೇಷವಾಗಿ ಮೊದಲನಿಂದಲೂ ಬಂದಂತಹವು ಇವೆ. ಆ ರೀತಿ ಧಾರವಾಡ ಇದೆ, ಮೈಸೂರು ಇದೆ, ಆ ಕಡೆ ಗುಲ್ಬರ್ಗಾ ಇದೆ. ಮಂಗಳೂರು ಇದೆ. ಇವೆಲ್ಲವೂ ಏನಾಗಿವೆ ಎಂದರೆ, ಅವುಗಳ ಸುತ್ತಲೂ ಇರುವಂತಹ ತಾಲ್ಲೂಕು ಮತ್ತು ಜಿಲ್ಲಾ ವಿದ್ಯಾರ್ಥಿಗಳು ಬಂದು ಅಲ್ಲಿಗೆ ಸೇರಿಕೊಳ್ಳುತ್ತಾರೆ. ಅವರಿಗೆ ಹಾಸ್ಟೆಲ್‌ಗಳು ಇಲ್ಲ. ಎಲ್ಲಾ ವಿದ್ಯಾರ್ಥಿಗಳು ಶಾಸಕರ ಕಡೆಯಿಂದ ಲೆಟರ್‌ಗಳನ್ನು ತೆಗೆದುಕೊಂಡು ಬರುತ್ತಾರೆ. ಧಾರವಾಡದಲ್ಲಿ ಇರುವ ಎಲ್ಲಾ ಹಾಸ್ಟೆಲ್‌ಗಳ capacity ಸುಮಾರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

100-200 ಕೊಠಡಿಗಳು ಇರಬಹುದು. ಆದರೆ, ಅಲ್ಲಗೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಅದಕ್ಕೆ ಅವರಿಗೆ “ವಿದ್ಯಾಸಿರಿ” ಎಂಬ ಯೋಜನೆಯನ್ನು ಮಾಡಿದ್ದೇವೆ. ಇದರಲ್ಲಿ ವಿದ್ಯಾರ್ಥಿಗಳು ಬಾಡಿಗೆಯಲ್ಲಿ ಇರುತ್ತಾರೆ. ಬಾಡಿಗೆಯಲ್ಲಿರುವಂತಹ ವಾತಾವರಣ ಯಾವ ರೀತಿ ಇರುತ್ತದೆಯೋ ಏನೋ, ಅದಕ್ಕಾಗಿ ಈ ಬಾರಿ ನಾವು “ ಶ್ರೀ ದೀನದಯಾಳ್ ಉಪಾಧ್ಯಾಯರವರ ಹೆಸರಿನಲ್ಲಿ “ಸೌಹಾರ್ದ ವಿದ್ಯಾರ್ಥಿ ನಿಲಯಗಳು” ಎಂಬ ಹೆಸರಿನಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳ ಸಾಮರ್ಥ್ಯವುಳ್ಳ ಎಲ್ಲಾ ಊರುಗಳಲ್ಲಿ education hub ಏನಿದೆ, ಅಂತಹ ಕಡೆಗಳಲ್ಲಿ ಹಾಸ್ಟೆಲ್ ಸಮುಚ್ಚಯಗಳನ್ನು ವಿಶೇಷವಾಗಿ OBC, SC/ST ಜನಾಂಗದವರಿಗೆ ಮಾಡುವಂತಹ ಪ್ರಯತ್ನವನ್ನು ಇದೇ ವರ್ಷ ಪ್ರಾರಂಭ ಮಾಡುತ್ತೇವೆ.

ಮಾನ್ಯ ಸಭಾಪತಿಯವರೇ, ಅದೇರೀತಿ working women ಗೂ ಸಹ ವಿಶೇಷವಾದಂತಹ ಹಾಸ್ಟೆಲ್‌ಗಳನ್ನು ಮಾಡುತ್ತಿದ್ದೇವೆ. ಡಾ||ಅಂಬೇಡ್ಕರ್‌ರವರ ಹೆಸರಿನಲ್ಲಿ 100 ಹಾಸ್ಟೆಲ್‌ಗಳನ್ನು ಮತ್ತು ಶ್ರೀ ಕನಕದಾಸರವರ ಹೆಸರಿನಲ್ಲಿ 50 ಹಾಸ್ಟೆಲ್‌ಗಳನ್ನು ಈ ವರ್ಗದ ಜನರಿಗೆ ಈ ಸಾಲಿನಲ್ಲಿ ಮಾಡುತ್ತಿದ್ದೇವೆ. ಈ ರೀತಿ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಬಹಳ ಮುಖ್ಯವಾದ ಪ್ರಾಮುಖ್ಯತೆಯನ್ನು ಕೊಡುತ್ತಿದ್ದೇವೆ. ಇದರ ಜೊತೆಗೆ economic activity ಸಹ ಬಹಳ ಮುಖ್ಯವಾಗಿದೆ. ಅದೇರೀತಿ, ನಮಗೆ ಬರುವಂತಹ ದಿವಸಗಳಲ್ಲಿ GSDP ಹೆಚ್ಚಾಗಬೇಕೆಂದರೆ, ಇವತ್ತು economic activity ಸಹ ಅಷ್ಟೇ ಮುಖ್ಯವೆಂದು ಹೇಳುವುದಕ್ಕೆ ಇಚ್ಛಿಸುತ್ತೇನೆ. ನಾವು ಈಗಾಗಲೇ ಸುಮಾರು ರೂ.3,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ SHDP (State Highway Development Project) ಯನ್ನು ಈಗಾಗಲೇ approve ಮಾಡಿದ್ದೇವೆ. ಇದು ನಮ್ಮ ರಾಜ್ಯದ ಹೆದ್ದಾರಿಗಳನ್ನು improve ಮಾಡುವುದಕ್ಕೆ ಅನುಕೂಲವಾಗುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನಮ್ಮ national highway improvement ಅನ್ನು ಮಾಡುತ್ತಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ರೂ.5,500 ಕೋಟಿ ರೂಪಾಯಿಗಳನ್ನು national highway ಗೆ ಕೊಟ್ಟು ಒಂದೇ ವರ್ಷದಲ್ಲಿ ಅಭಿವೃದ್ಧಿಯನ್ನು ಮಾಡಿದೆ. ಬರುವಂತಹ ದಿವಸಗಳಲ್ಲಿ ಅದು ಹೆಚ್ಚಾಗುತ್ತದೆ. ಅದರ ಜೊತೆಗೆ ನಮ್ಮ ಸರ್ಕಾರದಿಂದ ರೂ.3,500 ಕೋಟಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೂಪಾಯಿಗಳಲ್ಲಿ ರಸ್ತೆಗಳನ್ನು SHDP ನಲ್ಲಿ improvement ಮಾಡುತ್ತಿದ್ದೇವೆ. ಅದೇ ರೀತಿ ರೈಲ್ವೆ ಯೋಜನೆಗಳ ಬಗ್ಗೆ ಹೇಳಿದ್ದೇನೆ. ಮತ್ತೆ ಅದನ್ನು ಹೇಳುವುದಕ್ಕೆ ಇಚ್ಛೆ ಪಡುವುದಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 50% ಮತ್ತು ನಮ್ಮ ರಾಜ್ಯ ಸರ್ಕಾರದ ಪಾಲು 50% ಇದೆ. ಇದರ ಜೊತೆಗೆ ನಾವು ಭೂ-ಸ್ವಾಧೀನವನ್ನು ಸಹ ಮಾಡಬೇಕಾಗಿದೆ. ಅದಕ್ಕೆ ವಿಶೇಷವಾದಂತಹ ಹಣವನ್ನು ಈ ಬಾರಿ ಮೀಸಲಿಟ್ಟಿದ್ದೇವೆ. ಎಲ್ಲ economic connectivity ಇರುತ್ತದೆ, ಮತ್ತೆ ಎಲ್ಲ distance ಕಡಿಮೆಯಾಗುತ್ತದೆ, ಅಂತಹ ಕಡೆಗಳಲ್ಲಿ ರೈಲ್ವೆ ಯೋಜನೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತೇವೆ.

ಮಾನ್ಯ ಸಭಾಪತಿಯವರೇ, ಈಗಾಗಲೇ ಬಿಜಾಪುರ, ಶಿವಮೊಗ್ಗ ಮತ್ತು ಹಾಸನದಲ್ಲಿ airport ಗಳ ಕೆಲಸ ನಡೆಯುತ್ತಿದೆ. ಈ ಸಾಲಿನಲ್ಲಿ ರಾಯಚೂರು ವಿಮಾನ ನಿಲ್ದಾಣವನ್ನು ಪ್ರಾರಂಭ ಮಾಡುತ್ತೇವೆ. ಈಗಾಗಲೇ 3 fishery ports, ಇದರ ಜೊತೆಗೆ ಒಂದು major fishery port ಅನ್ನು ಕಾರವಾರದ ಬಳಿ ಇರುವ ಮಾಜಾಳಯಲ್ಲಿ ತೆಗೆದುಕೊಳ್ಳಬೇಕೆಂದು ತೀರ್ಮಾನ ಮಾಡಿದ್ದೇವೆ. ನಾವು ಸಾಗರಮಾಲಾದಲ್ಲಿ ಸುಮಾರು ರೂ.1,880 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿದ್ದೇವೆ. ಈ ವರ್ಷ ಅದರ ಅನುಷ್ಠಾನವನ್ನು ಪ್ರಾರಂಭ ಮಾಡುತ್ತೇವೆ. ಇದರಲ್ಲಿ Karwar port extension and Mangaluru port extension ಸಹ ಇದೆ, ಬೆಳ್ಳಿಕೆರೆ ಹೊಸ commercial port ಸ್ಥಾಪನೆ ಕೂಡ ಇದರಲ್ಲಿದೆ ಎಂದು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಆರ್ಥಿಕತೆಗೆ ಬೆಂಬಲ ಕೊಡಲು ಎರಡು SIR (Special Investment Region) zone ಗಳನ್ನು ಮಾಡಿದ್ದೇವೆ.. ಅಲ್ಲಿ ಸಂಪೂರ್ಣವಾದಂತಹ concession ಸಿಗುತ್ತದೆ. ಒಟ್ಟು 5-6 ಕಡೆಗಳಲ್ಲಿ ಮಾಡಬೇಕೆಂದು ಮಾಡಿದ್ದೇವೆ. ಮೊದಲು ಪ್ರಾರಂಭವಿಕವಾಗಿ industrial response ಯಾವ ರೀತಿ ಬರುತ್ತದೆ ಎಂಬುದನ್ನು ನೋಡುವುದಕ್ಕೆ ಒಂದು ತುಮಕೂರಿನಲ್ಲಿ ಮತ್ತು ಇನ್ನೊಂದನ್ನು ಧಾರವಾಡದಲ್ಲಿ SIR zone ಗಳನ್ನು ಮಾಡಿದ್ದೇವೆ. Industrial Township ಅನ್ನು ಮಾಡುತ್ತಿದ್ದೇವೆ. Especially ಚೆನ್ನೈ ಮತ್ತು ಬೆಂಗಳೂರು ಕಾರಿಡಾರ್, ಅದು ಚೆನ್ನೈ, ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ industrial corridors ಆಗುತ್ತದೆ. ಚೆನ್ನೈ, ಬೆಂಗಳೂರು, ಮತ್ತು



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಂಬೈ ಕಾರಿಡಾರ್ along the national highway ಇದೆ. ಅಲ್ಲಯೂ ಸಹ township ಗಳನ್ನು ಮಾಡುತ್ತಿದ್ದೇವೆ.

ಮಾನ್ಯ ಸಭಾಪತಿಯವರೇ, ಕೈಗಾರಿಕೆಗಳಿಗೆ ಉತ್ತೇಜನ ಕೊಡುವ ಸಲುವಾಗಿ, ಇವತ್ತು semi conductor manufacturing ಬಹಳ ಪ್ರಾಮುಖ್ಯತೆ ಪಡೆದಿದೆ.

(ಮುಂದು..)

(459) 18-03-2022 (12.30) ಎಂ.ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಸವರಾಜ ಬೊಮ್ಮಾಯಿ (ಮುಂದು)

ಆದುದರಿಂದ, ಕೇಂದ್ರ ಸರ್ಕಾರ ಒಂದು ವಿಶೇಷವಾದಂತಹ ಪ್ಯಾಕೇಜ್ ಮತ್ತು mission mode ನಲ್ಲಿ ಮಾಡಬೇಕೆಂದು ಸುಮಾರು 65 ಸಾವಿರ ಕೋಟಿ ರೂಪಾಯಿಗಳ ಬೆಂಬಲ ನೀಡಿದೆ. ಈಗ semiconductor plant ಎಲ್ಲ ಸ್ಥಾಪನೆಯಾಗಬೇಕೆಂದು ಮೂರ್ಮಾಲ್ಕು ರಾಜ್ಯಗಳ ನಡುವೆ ಪೈಪೋಟಿಯಿದೆ. ಅದಕ್ಕೆ ಕೆಲವು ಅವಶ್ಯಕತೆಗಳಿವೆ, especially pure drinking water ನ ಅವಶ್ಯಕತೆ ಇದೆ. Semiconductor plant ನಮ್ಮ ರಾಜ್ಯಕ್ಕೂ ಬರಬೇಕು ಎಂಬುದು ನಮ್ಮ ಚಿಂತನೆಯಾಗಿದೆ. ಇದು ಅಲ್ಲದೇ ಎರಡು-ಮೂರು ಕಂಪನಿಯವರು ಮುಂದೆ ಬಂದು ಇದರ ಬಗ್ಗೆ ಚರ್ಚೆ ಮಾಡಿದ್ದಾರೆ. ಮತ್ತೆ ನಾವು ಒಂದು ಸೆಮಿಕಂಡಕ್ಟರ್ ಪಾಲಿಸಿಯನ್ನು ಮಾಡಿ, ಇವತ್ತು ಹಲವಾರು concession ಅನ್ನು ಸಹ approve ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ನಮಗೆ ವಿಶ್ವಾಸವಿದೆ. ಒಂದು ಸೆಮಿ ಕಂಡಕ್ಟರ್ ಪ್ಲಾಂಟ್ ಕರ್ನಾಟಕಕ್ಕೆ ಬರುತ್ತದೆ. ಕೇವಲ concession ಅಷ್ಟೆ ಅಲ್ಲ. ಇರುವಂತಹ talented human resource ಏನಿದೆ, ಅದನ್ನು attract ಮಾಡುತ್ತದೆ. Research and development ಏನಿದೆ, ಅದು ನಮ್ಮ strength ಅದರ ಆಧಾರದ ಮೇಲೆ ಸೆಮಿ ಕಂಡಕ್ಟರ್ ಪ್ಲಾಂಟ್ ಬಂದರೆ, ಸುಮಾರು 65 ಸಾವಿರ ಜನರಿಗೆ direct and indirect employment ಸಿಗುವಂತಹ ನಿರೀಕ್ಷೆ ಇದೆ. ಈ ರೀತಿಯಾಗಿ ಆ ಸೆಕ್ಟರ್‌ನವರು ಹೇಳುತ್ತಾರೆ. FMCG (Fast Moving Consumer Goods) ಗೌಹಾತಿಯಲ್ಲಿ ಒಂದು ಪ್ಲಾಂಟ್ ಇದೆ. ಅಂದರೆ, ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏರಿಯಾ ಇದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಆ ಏರಿಯಾದಲ್ಲಿ ಕೆಲಸ ಮಾಡುತ್ತಾರೆ. ಅದೇ ಮಾದರಿಯಲ್ಲಿ ಧಾರವಾಡದಲ್ಲೂ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಇದರಿಂದ ಒಂದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಸಿಗುತ್ತದೆ. ಇದರ ವಿಶೇಷವೇನೆಂದರೆ, ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಮತ್ತು ಪದವಿ ಆದಂತಹವರಿಗೂ ಸಹ ಕೆಲಸ ಸಿಗುತ್ತದೆ. ಇದಕ್ಕೆ ಬಹಳ ದೊಡ್ಡ ವಿದ್ಯಾರ್ಹತೆ ಇಲ್ಲದಿದ್ದರೂ ಕೂಡ, ಇಲ್ಲ ಎಲ್ಲಾ ರೀತಿಯ ಚಟುವಟಿಕೆಗೆ ಕೆಲಸ ಸಿಗುತ್ತದೆ. ನಮ್ಮ ಸರ್ಕಾರದಿಂದ ಇದಕ್ಕೂ ಕೂಡ ವಿಶೇಷವಾದ concession ಕೊಡಲಾಗುತ್ತದೆ. ಈ ರೀತಿ ಉದ್ಯೋಗಕ್ಕೂ ಒತ್ತನ್ನು ಕೊಡುತ್ತಿದ್ದೇವೆ. ಮತ್ತೆ industrial growth ಗೂ ಕೂಡ ಒತ್ತನ್ನು ನೀಡುತ್ತಿದ್ದೇವೆ. ಇವತ್ತು ಎರಡು ಟೆಕ್ನಿಕ್ಸ್ ಪಾರ್ಕ್‌ಗಳಿಗೆ ಅನುಮೋದನೆಯನ್ನು ನೀಡುತ್ತಿದ್ದೇವೆ. ಅಂದರೆ, ಮೆಗಾ ಟೆಕ್ನಿಕ್ಸ್ ಪಾರ್ಕ್. ಈಗ ಸಣ್ಣ ಟೆಕ್ನಿಕ್ಸ್ ಪಾರ್ಕ್‌ಗಳು ಬೇಕಾದಷ್ಟಿವೆ. ಒಂದು ಗುಲ್ಬರ್ಗ ಜಿಲ್ಲೆ ಮತ್ತೊಂದು ಬಿಜಾಪುರ ಜಿಲ್ಲೆಯಲ್ಲಿ ಎರಡು ಮೆಗಾ ಟೆಕ್ನಿಕ್ಸ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಬೇಕು ಎನ್ನುವ ತೀರ್ಮಾನವನ್ನು ಮಾಡಿದ್ದೇವೆ. ನಮ್ಮಲ್ಲಿ ಸ್ಥಳೀಯವಾಗಿರುವಂತಹ talent ಮತ್ತು products ಅನ್ನು ಹೆಚ್ಚಿಗೆ ಮಾರ್ಕೆಟ್ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಉದಾಹರಣೆಗೆ; ನಮ್ಮ Shahabad stone cutting industry ಇದೆ. ಅದು ಮನೆ ಮನೆಗೂ ಸಹ ಇದೆ. Ilkal stone cutting ಇದೆ. ಶಿಡ್ಲಘಟ್ಟದಲ್ಲಿ ಸಿಲ್ಕ್ ಸ್ಯಾರೀಸ್ ತಯಾರಿಸುತ್ತಾರೆ. ಇಲ್ಲಿಂದ ತಯಾರು ಮಾಡಿ, ಅದನ್ನು ಕಂಚಿಗೆ ತೆಗೆದುಕೊಂಡು ಹೋಗುತ್ತಾರೆ. ಮತ್ತೆ ನಮ್ಮವರೆ ಅಲ್ಲಿಗೆ ಹೋಗಿ ಹೆಚ್ಚಿನ ದುಡ್ಡು ಕೊಟ್ಟು ಅವುಗಳನ್ನು ಖರೀದಿ ಮಾಡುತ್ತಾರೆ. ಹಾಗಾಗಿ, ಅದರ value addition, product improvement ಆಗಬೇಕಾಗಿದೆ. ಅದಕ್ಕೆ design development, product improvement, branding and marketing ಮಾಡಬೇಕೆಂದು ಹಾಗೂ ಸ್ಥಳೀಯ ಚನ್ನಪಟ್ಟಣದ toys, ಅದನ್ನು ಸ್ವಲ್ಪ modify ಮಾಡಿ, ಅವುಗಳನ್ನು international level ನಲ್ಲಿ ಮಾರಾಟ ಮಾಡಬಹುದು. ಅದಕ್ಕೆ ಇವುಗಳೆಲ್ಲಾ cluster ಮಾಡುತ್ತಿದ್ದೇವೆ. ಈಗ ಚನ್ನಪಟ್ಟಣ, ಶಿಡ್ಲಘಟ್ಟ, ಮೊಳಕಾಲ್ಮೂರು, ಇಕ್ಬಲ್ ಮತ್ತು ಗುಳೇದಗುಡ್ಡ, ಬೆಳಗಾವಿ ಮತ್ತು ಶಹಬಾದ್‌ನಲ್ಲಿ. ನಾನು ಕೆಲವೇ ಹೆಸರುಗಳನ್ನು ಮಾತ್ರ ಹೇಳುತ್ತಿದ್ದೇನೆ. ಈಗ ಎಲ್ಲೆಲ್ಲ ಇದೆ, ಅವುಗಳ local talent ಗಳನ್ನು ಸ್ವಲ್ಪ harness ಮಾಡಿ, ಅವರಿಗೆ ಸ್ವಲ್ಪ ಹೊಸ ಹೊಸ designs ನ support system ಕೊಟ್ಟು,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

market support system ಕೊಟ್ಟರೆ, ಅವರ ಉತ್ಪಾದನೆ ಮತ್ತು ಅವರ ಆದಾಯ ಕೂಡ ಹೆಚ್ಚಾಗುತ್ತದೆ. ಇದನ್ನು ಗುರುತಿಸಿ, ಮೊದಲ ಬಾರಿಗೆ ಅವರ ಸ್ಕಿಲ್‌ಗೆ ಬೆಲೆ ಕೊಡಬೇಕು ಎನ್ನುವಂತಹ ದೃಷ್ಟಿಯಿಂದ ಇವುಗಳನ್ನು ಮಾಡಬೇಕೆಂದು ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದುದರಿಂದ ಇದಕ್ಕಾಗಿ ಬಜೆಟ್‌ನಲ್ಲಿ ವಿಶೇಷವಾದಂತಹ ಅನುದಾನವನ್ನು ಕೂಡ ಒದಗಿಸುತ್ತೇವೆ. ಈಗ ನೇಕಾರರ ಸಮ್ಮಾನ ಯೋಜನೆಯನ್ನು ಐದು ಸಾವಿರ ರೂಪಾಯಿಗಳಿಗೆ ಹೆಚ್ಚಿಗೆ ಮಾಡಿದ್ದೇವೆ. ಅವರು ತೆಗೆದುಕೊಳ್ಳುವಂತಹ ಕ್ಯಾಪಿಟಲ್ ಲೋನ್ ಏನಿದೆ, ಅದಕ್ಕೆ ಶೇಕಡಾ 3ರಷ್ಟು interest subsidy ಯನ್ನು ಕೊಡುತ್ತಿದ್ದೇವೆ. ಉದಾಹರಣೆಗೆ; ಬ್ಯಾಂಕ್‌ನವರು ಶೇಕಡಾ 12ರಷ್ಟು ಹಾಕಿದರೆ, ಅದಕ್ಕೆ ಶೇಕಡಾ 3ರಷ್ಟನ್ನು ಸರ್ಕಾರ ನೀಡುತ್ತದೆ. ಅವರಿಗೆ ಕೇವಲ ಶೇಕಡಾ 4ರಷ್ಟು ಮಾತ್ರ ಬಡ್ಡಿ ಬೀಳುತ್ತದೆ. ಇವತ್ತು ನೇಕಾರಿಕೆಗೂ ಸಹ ಹೆಚ್ಚು ಇಂಬನ್ನು ಕೊಡಲಾಗಿದೆ. ನಾನು ಹಲವಾರು ಯೋಜನೆಗಳ ಬಗ್ಗೆ ಹೇಳಿದ್ದೇನೆ. ಮತ್ತೆ ಇನ್ನು ಕೆಲವು ವಿಷಯಗಳ ಬಗ್ಗೆ ಚರ್ಚೆ ಕೂಡ ಆಗಿದೆ. ನಾನು ಬಜೆಟ್‌ನಲ್ಲಿ ಓದಿರುವುದರಿಂದ ಹೆಚ್ಚಿನ ವಿಷಯ ಮಾತನಾಡುವುದಕ್ಕೆ ಹೋಗುವುದಿಲ್ಲ. ಮಹಿಳಾ ಉದ್ದೇಶಿತ ಯೋಜನೆಗಾಗಿ ವಿಶೇಷವಾದ ಒತ್ತನ್ನು ನೀಡಲಾಗಿದೆ. ನಮ್ಮ ರಾಜ್ಯದ ಒಟ್ಟು ಆದಾಯದಲ್ಲ ಇಡೀ ದೇಶದಲ್ಲ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಅದು almost Rs.3 lakhs per capita income ಎಂದು ಹೇಳುತ್ತಾರೆ. ನಾವು ಇನ್ನು ಸ್ವಲ್ಪ ಒಳಗಡೆ ಹೋಗಿ ನೋಡಿದಾಗ, ಅದಕ್ಕೆ contribute ಮಾಡುವವರು ಮೂರು ಲಕ್ಷ ಬೆಂಗಳೂರಿನಲ್ಲ ಇದೆ. ಬೀದರ್ ಜಿಲ್ಲೆಗೆ ಹೋದರೆ ಅದು ಸುಮಾರು ಒಂದೂವರೆ ಲಕ್ಷವಾಗುತ್ತದೆ. ಆದರೆ ಒಟ್ಟು contribution ಕೊಡುವುದು ಕೇವಲ 30% of the population ಎಂದು ಒಂದು ಅಂದಾಜು. ಇನ್ನು ಶೇಕಡಾ 70ರಷ್ಟು ಜನರು ದುಡಿಯುವುದು ಅವರ ಜೀವನದ ಉಪಯೋಗಕ್ಕಾಗಿ. ಅವರ sustainable livelihood ಗೆ ದಿನನಿತ್ಯ ಕೆಲಸ ಮಾಡುತ್ತಾರೆ. ಶೇಕಡಾ 30ರಷ್ಟು ಮಾತ್ರ per capita income ನಲ್ಲ ಇದೆ. ಇನ್ನುಳಿದ 70ರಷ್ಟನ್ನು ತಂತಮ್ಮ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ. ಅದಕ್ಕೆ ನಾನು 'economy is people' ಎಂದು ಏಕೆ ಹೇಳುತ್ತೇನೆಂದರೆ, ಈ ಶೇಕಡಾ 70ರಷ್ಟು ಜನ ಈ ಒಂದು ಲೆವೆಲ್‌ನಿಂದ ಮೇಲೆ ಬಂದರೆ, ತಮ್ಮ livelihood ಗಿಂತ ಮೇಲೆ ಬಂದು, ಅವರು ಕೂಡ ಹೆಚ್ಚಿಗೆ ಆದಾಯವನ್ನು ಗಳಿಸಿದರೆ, ಅದು ಆರ್ಥಿಕತೆಗೆ ಕೊಡುಗೆ ನೀಡಿದಂತಾಗುತ್ತದೆ. GSDP ಗೆ ಆಗುತ್ತದೆ. Per capita income ಹೆಚ್ಚಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗುತ್ತದೆ. ಆಗ ಅವರು ಬಡತನದ ಮೇಲೆ ಬರುವುದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ, ಅಂತಹವರಿಗೆ ಬೆಂಬಲವನ್ನು ನೀಡಬೇಕು. ಮತ್ತೆ ವಿಶೇಷವಾಗಿ ಮಹಿಳಾ ವರ್ಗದವರು ಮಾಡುತ್ತಿರುವಂತಹ ಕೆಲಸಕ್ಕೆ ಬಹಳ ದೊಡ್ಡ ಬೆಲೆ ಸಿಗುತ್ತಿಲ್ಲ. ಅದು ಮನೆ ಕೆಲಸ ಇರಬಹುದು, ಹೊಲದಲ್ಲಿ ಕೆಲಸ ಮಾಡಿದರೂ ಕೂಡ, ಅದಕ್ಕೆ ಎಷ್ಟು ಬೆಲೆ ಸಿಗಬೇಕು, ಅಷ್ಟು ಬೆಲೆ ಸಿಗುತ್ತಿಲ್ಲ. ಹೀಗಾಗಿ ಅದಕ್ಕೆ ಸಂಬಂಧಪಟ್ಟಂತೆ ವಿಶೇಷವಾದಂತಹ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಸುಮಾರು ನಾಲ್ಕು ಲಕ್ಷ ಮಹಿಳೆಯರಿಗೆ ಅನುಕೂಲವಾಗುವಂತಹ ಸ್ವ-ಸಹಾಯ ಗುಂಪುಗಳನ್ನು ಗುರುತಿಸಿ, ಅವುಗಳಿಗೆ loan facility ಮಾಡಿ ಅದಕ್ಕೆ anchor bank ಎಂದು ಮಾಡಿದ್ದೇವೆ. ಈಗ ಏನಾಗುತ್ತದೆ ಎಂದರೆ, ಸರ್ಕಾರದಲ್ಲ ಹಲವಾರು ಯೋಜನೆಗಳಿವೆ. ನಾವು ಮಂಜೂರು ಮಾಡಿದರೂ ಸಹ ಬ್ಯಾಂಕ್‌ನವರು ಹಣವನ್ನು ಕೊಡುವುದಿಲ್ಲ. ಹೀಗಾಗಿ, non-starters ಆಗಿದೆ. ಅದಕ್ಕೆ anchor bank ಅನ್ನು ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಪಟ್ಟಂತೆ bankers ಜೊತೆ ಮಾತನಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ಆ ಬ್ಯಾಂಕಿನ ಜವಾಬ್ದಾರಿಯಾಗಿರುತ್ತದೆ. ಮತ್ತೆ ಅದಕ್ಕೆ ಸರ್ಕಾರದ ಸಹಾಯ ಇರುತ್ತದೆ. ಈಗ ಯಾರಿಗೆ ಮಂಜೂರಾಗುತ್ತದೆ, automatically ಅವರಿಗೆ ಲೋನ್ ಅನ್ನು ಕೊಡಬೇಕು. ಅದಕ್ಕೆ ಸಹಾಯವಾಗಲಿ ಎಂದು, ಸುಮಾರು 500 ಕೋಟಿ ರೂಪಾಯಿಗಳನ್ನು ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಸ್ವ-ಸಹಾಯ ಸಂಘಗಳಿಗೆ ತೆಗೆದು ಇಟ್ಟಿದ್ದೇವೆ. ಅಂದರೆ, ಒಂದು ಹೊಸ eco system ಅನ್ನು create ಮಾಡಬೇಕು. ಇಲ್ಲವೆಂದರೆಗೂ ಕೂಡ ದುಡಿದು, ಆರ್ಥಿಕತೆಯಲ್ಲಿ ಮುಂದೆ ಬರುತ್ತಾರೆ ಎನ್ನುವಂಥದಕ್ಕೆ ಇವತ್ತು ಮೊದಲು financier ನ convince ಮಾಡುವಂತಹ ಅನಿವಾರ್ಯತೆ ಇದೆ. ಅವರು ದುಡ್ಡು ಅವರಿಗೆ ವಾಪಸ್ಸು ಬರುತ್ತದೆಂದು ಗೊತ್ತಾದರೆ, ಅದರಲ್ಲ ಅವರು ಹೆಚ್ಚಿನ ಬಂಡವಾಳವನ್ನು ತೊಡಗಿಸುತ್ತಾರೆ. ಹೀಗಾಗಿ ಇದು ಒಂದು ವಿಶೇಷವಾದಂತಹ ಯೋಜನೆಯನ್ನು ಮಾಡುತ್ತಿದ್ದೇವೆ. ಈಗಾಗಲೇ, ಕೆಲವು ಸ್ವ-ಸಹಾಯ ಸಂಘಗಳಿಗೆ “ಅಸ್ಮಿತೆ” ಎಂಬ ಯೋಜನೆಯಲ್ಲಿ ಬ್ಯಾಂಡಿಂಗ್ ಮತ್ತು ಪ್ಯಾಕಿಂಗ್ ಅನ್ನು ಈಗಾಗಲೇ ಪ್ರಾರಂಭ ಮಾಡಿದ್ದೇವೆ. ನಾನೇ ಖದ್ದು ನಿಂತು ಅಮೆಜಾನ್ ಜೊತೆ MoU ಮಾಡಿಸಿದ್ದೇನೆ. ಇವತ್ತು ಅಲ್ಲಿ ಇನ್ನು ಹೆಚ್ಚಿನ ಜನರು ಬಹಳಷ್ಟು ಆಸಕ್ತಿ ತೆಗೆದುಕೊಂಡು ಬರುತ್ತಿದ್ದಾರೆ. ಅದರ ಜೊತೆ ಯಾರ್ಯಾರೂ tie-up ಆಗಿದ್ದಾರೆ ಅಂತಹವರು ಈಗ ತಿಂಗಳಿಗೆ ಹತ್ತು ಸಾವಿರ ಮತ್ತು ಇಪ್ಪತ್ತು ಸಾವಿರ ಆದಾಯವಿದ್ದಂತಹವರು, ಇವತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಿಂಗಳಿಗೆ ಒಂದು ಲಕ್ಷ, ಎರಡು ಲಕ್ಷ ಆದಾಯ ಹೆಚ್ಚಾಗುತ್ತಿದೆ ಏಕೆಂದರೆ international market aggregator ಕೈಯಲ್ಲಿ ಇದೆ. ಅದೇ ರೀತಿ ಮಹಿಳೆಯರಿಗೆ elevate programme ಮಾಡಿದ್ದೇವೆ. Start-up programme ಗಳಿಗೆ ಅವರು ಹಿಂದೆ ಉಳಿಯಬಾರದೆಂದು ವಿಶೇಷವಾಗಿ ಹತ್ತು ಲಕ್ಷ ರೂಪಾಯಿ ಯಾವುದೇ ಒಬ್ಬ ಮಹಿಳೆ, Start-up ನಲ್ಲಿ ಬಂದರೆ, ಅವರಿಗೆ 10 ಲಕ್ಷ ರೂಪಾಯಿ ಕೊಡುವಂಥದ್ದಕ್ಕೆ ವಿಶೇಷವಾದ ಕ್ರಮವನ್ನು ಕೈಗೊಳ್ಳಲಾಗಿದೆ. ದುಡಿಯುವಂತಹ ಮಹಿಳೆ ಮತ್ತು ಅವರ ಮಕ್ಕಳ ಆರೋಗ್ಯ ಸರಿಯಿರಬೇಕೆಂದು, ಸುಮಾರು 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ.

ಈಗ ಅಂಗ ಅಲ್ಪಸಂಖ್ಯಾತರ ಮಾಸಾಶನವನ್ನು 600 ರೂಪಾಯಿಗಳಿಂದ 800 ರೂಪಾಯಿಗಳಿಗೆ ಹೆಚ್ಚಿಸಿದ್ದೇವೆ. ಇದರಿಂದ ಸುಮಾರು 1.32 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಮತ್ತೆ ಅವರಿಗೆ ರಾಜೀವ್‌ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ನಿಂದ ಮನೆಗಳನ್ನು ಕಟ್ಟಿಕೊಡುವುದಕ್ಕೆ ವಿಶೇಷವಾದ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಅದರ ಜೊತೆಗೆ ಕೆಲವು ಸಲಹೆಗಳು ಬಂದಿವೆ. ಈ ಅಂಗ ಅಲ್ಪಸಂಖ್ಯಾತರಿಗೆ ವಯಸ್ಸಾದಾಗ ಅವರ ಆರೋಗ್ಯದ ಪೋಷಣೆ ಮಾಡಿ ಕಾಪಾಡುವಂತಹ ಕ್ರಮವನ್ನು ಮಾಡಬೇಕೆಂದು ಬಂದಿದೆ. ಖಂಡಿತವಾಗಿ ಅದಕ್ಕೆ ಸಂಬಂಧಪಟ್ಟಂತೆ ಸರ್ಕಾರ ಚಿಂತನೆಯನ್ನು ಮಾಡಿ, ಅದಕ್ಕೆ ಒಂದು ಯೋಜನೆಯನ್ನು ರೂಪಿಸುತ್ತೇವೆ. ಮತ್ತೊಂದು ಸಲಹೆ ಬಂದಿರುವುದು ಏನೆಂದರೆ, ಸರ್ಕಾರಿ ನೌಕರಿಯಲ್ಲಿ ಅವರಿಗೆ certain percentage ಕೊಡಬೇಕು ಎಂದು. ಇದನ್ನು ಅವರಿಗೆ ಯಾವ ರೀತಿ ಮಾಡಬೇಕೆಂದು ನೋಡಬೇಕು. ಏಕೆಂದರೆ, ಅವರುಗಳಲ್ಲಿ ಕೆಲವರು ಪದವಿಗಳನ್ನು ಸಹ ಮಾಡಿದ್ದಾರೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(460) 18.03.2022 12.40 LL-KS

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಸವರಾಜ ಬೊಮ್ಮಾಯಿ(ಮುಂದು)**

ಅವರನ್ನು ಎಲ್ಲ ನೇಮಕ ಮಾಡಬಹುದು ಮತ್ತು ಯಾವ ರೀತಿ ನೇಮಕ ಮಾಡಬಹುದು; ಏಕೆಂದರೆ, ಕೆಲಸ ಮಾಡುವಂತಹ ವಾತಾವರಣ ಅವರಿಗೂ ಸಹ ಅನುಕೂಲವಾಗಬೇಕು. ಆ ಹಿನ್ನೆಲೆಯಲ್ಲಿ ಅದರ ಬಗ್ಗೆ ಚಿಂತನೆಯನ್ನು ಮಾಡಿ, ಒಂದು ತೀರ್ಮಾನವನ್ನು ನಾವು ಮಾಡುತ್ತೇವೆ.

ನಮ್ಮ ಸರ್ಕಾರ ಸೂಕ್ಷ್ಮವಾದಂತಹ ವಿಚಾರಗಳ ಬಗ್ಗೆಯೂ ಸಹ ಬಜೆಟ್ ಅನ್ನು ಮಂಡಿಸಿರುತ್ತದೆ ಎಂದು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ನಾನು ಈಗಾಗಲೇ ಡಯಾಅಸೀಸ್ ಮತ್ತು ಕ್ಯಾನ್ಸರ್ ರೋಗಿಗಳ ಬಗ್ಗೆ ಕೆಲವು ವಿಚಾರಗಳನ್ನು ಹೇಳುತ್ತೇನೆ. ಇದರ ಜೊತೆಗೆ, ಆಸಿಡ್ ದಾಳಿಯಾದವರಿಗೆ ಈ ಹಿಂದೆ ತಿಂಗಳಿಗೆ 3 ಸಾವಿರ ರೂಪಾಯಿ ಸಹಾಯಧನ ಕೊಡುತ್ತಿದ್ದರು. ಆಸಿಡ್ ದಾಳಿಗೆ ಒಳಗಾದವರನ್ನು ಅವರ ಮನೆಯವರು ಅಥವಾ ಯಾರು ಸಹ ನೋಡಿಕೊಳ್ಳುವುದಿಲ್ಲ. They are rejected from the society. ಅವರಿಗೆ ಬಹಳ ಕಷ್ಟದ ಪರಿಸ್ಥಿತಿ ಇರುತ್ತದೆ. ಅಲ್ಲದೇ, ಅವರ ಔಷಧಿ ಖರ್ಚು ಸಹ ಬಹಳ ದೊಡ್ಡ ಪ್ರಮಾಣದಲ್ಲರುತ್ತದೆ. ಹಾಗಾಗಿ, ಅವರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೊಡುವಂತಹ ಕಾರ್ಯಕ್ರಮವನ್ನು ನಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿರುತ್ತೇವೆ. ಅಲ್ಲದೇ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ, ಸರ್ಜರಿ ಮತ್ತು ಕನ್ನಡಕಗಳನ್ನು ಕೊಡುವಂತಹ ವಿಶೇಷವಾದಂತಹ ಯೋಜನೆಯನ್ನು ನಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿರುತ್ತೇವೆ. ಬಹಳಷ್ಟು ಜನರು ತಮಗೆ ಕಣ್ಣು ಕಾಣದೇ ಇದ್ದರೂ ಸಹ, ಅವರು ಹಾಗೆಯೇ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರಿಗೆ ಒಂದು ಸಣ್ಣ ಸರ್ಜರಿ ಮಾಡಿದರೆ ಎಷ್ಟೋ ಅನುಕೂಲವಾಗುತ್ತದೆಯೆಂದು ಆ ಯೋಜನೆಯನ್ನು ಘೋಷಣೆ ಮಾಡಿರುತ್ತೇವೆ. ಈ ಹಿಂದೆ ಬಜೆಟ್‌ನಲ್ಲಿ ಹುಟ್ಟು ಕಿವುಡರು ಇದ್ದರೆ, ಅವರಿಗೆ ವಿಶೇಷವಾದ ಯಂತ್ರವನ್ನು ಅಳವಡಿಸುವ ಬಗ್ಗೆ ಪ್ರಸ್ತಾಪ ಆಗಿರುತ್ತದೆ. ಆ Cochlear Implant ಯಂತ್ರಕ್ಕೆ ಸುಮಾರು 30 ರಿಂದ 35 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆ ಯಂತ್ರವನ್ನು ಸುಮಾರು 500 ಜನರಿಗೆ ಕೊಡಬೇಕೆಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೀರ್ಮಾನಿಸಿರುತ್ತೇವೆ. ಅಂದರೆ, ಇದಕ್ಕಾಗಿ ತಲಾ 30 ರಿಂದ 35 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಅದನ್ನು ಕೂಡ ನಾವು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ.

ಇದರ ಜೊತೆಗೆ, ದುಡಿಯುವ ವರ್ಗ ಅಂದರೆ, ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತೆಯರು, ಗ್ರಾಮ ಸೇವಕರು ಮತ್ತು ಪೌರ ಕಾರ್ಮಿಕರ ಮಾಸಾಶನವನ್ನು ಹೆಚ್ಚಿಗೆ ಮಾಡಿದ್ದೇವೆ. ಅದರಿಂದಾಗಿ, ಆ ವರ್ಗದ ಪರಿಸ್ಥಿತಿಯನ್ನು ಗುರುತಿಸಿ ನಾವು ಇವೊತ್ತಿನ ದಿವಸ ನಮ್ಮ ಬಜೆಟ್‌ನಲ್ಲಿ ಸ್ವಂದನೆ ಮಾಡಿದ್ದೇವೆಂದು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಈ ರೀತಿ ದುಡಿಯುವ ವರ್ಗ, ಹೆಣ್ಣುಮಕ್ಕಳಿಗೆ ಮತ್ತು ಯಾರು ತುಳಿತಕ್ಕೆ ಒಳಗಾಗಿದ್ದಾರೆ ಅವರೆಲ್ಲರಿಗೂ ಸಹ ಈ ಬಜೆಟ್‌ನಲ್ಲಿ ನಾವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆಂದು ಹೇಳುವುದಕ್ಕೆ ಬಯಸುತ್ತೇನೆ.

ಇನ್ನು ಆರ್ಥಿಕತೆಯ ಬಗ್ಗೆ ನಾವು ಮಾತನಾಡುವುದಾದರೆ, ನಾವು ಯಾವ ಪರಿಸ್ಥಿತಿಯಲ್ಲಿ ಬಜೆಟ್ ಅನ್ನು ಮಂಡನೆ ಮಾಡಬೇಕಾಯಿತು ಎಂಬ ಬಗ್ಗೆ ತಿಳಿಸಿರುತ್ತೇನೆ. ಈ ವರ್ಷದ ನಮ್ಮ ಆಯವ್ಯಯದ ಒಟ್ಟು ಗಾತ್ರ 2,65,720 ಕೋಟಿ ರೂಪಾಯಿಗಳಾಗಿರುತ್ತದೆ. ಇದನ್ನು 2020-21ನೇ ಇಸವಿಗೆ ಹೋಲಿಸಿದರೆ, 2,46,207 ಅಂದರೆ, ಶೇಕಡ 7.9 ರಷ್ಟು ಹೆಚ್ಚಿಗೆ ಆಗಿರುತ್ತದೆ. ಇದರಲ್ಲಿ 2,04,587 ಕೋಟಿ ರೂಪಾಯಿಗಳು ರಾಜಸ್ವ ಖರ್ಚು ಇರುತ್ತದೆ ಮತ್ತು ಬಂಡವಾಳ ವೆಚ್ಚ 46,955 ಕೋಟಿ ರೂಪಾಯಿಗಳು ಇರುತ್ತದೆ. Loan repayment ಗೆ 14,179 ಕೋಟಿ ರೂಪಾಯಿಗಳು ಇರುತ್ತದೆ. ರಾಜಸ್ವ ಖರ್ಚನ್ನು 2021-22ಕ್ಕೆ ಹೋಲಿಸಿದರೆ, ಶೇಕಡ 9.17 ಹೆಚ್ಚಾಗಿರುತ್ತದೆ. ಬಂಡವಾಳ ವೆಚ್ಚ 2021-22ಕ್ಕೆ ಹೋಲಿಸಿದರೆ, ಶೇಕಡ 6.14 ಹೆಚ್ಚು ಆಗಿರುತ್ತದೆ. ಸಾರ್ವಜನಿಕ ಋಣ ಇದು ಬಹಳ ಪ್ರಮುಖವಾಗಿರುತ್ತದೆ. ಇದು 2021-22ಕ್ಕೆ ಹೋಲಿಸಿದರೆ ಶೇಕಡ 2.65 ರಷ್ಟು ಕಡಿಮೆ ಆಗಿರುತ್ತದೆ. ಹೀಗಾಗಿ, ಒಟ್ಟಾರೆ 2021-22ಕ್ಕೆ ಹೋಲಿಸಿದರೆ 2,46,207 ಕೋಟಿ ರೂಪಾಯಿಗಳು ಹಾಗೂ ಈ ವರ್ಷ ನಾನು ಆಗಲೇ ಹೇಳಿದಂತೆ, 2,65,720 ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿರುತ್ತೇವೆ. ಇದರ ಜೊತೆಗೆ, ರಾಜಸ್ವ ಸ್ವೀಕೃತಿ 2021-22ಕ್ಕೆ 1,72,771 ಕೋಟಿ ರೂಪಾಯಿ ಇತ್ತು, 2022-23ಕ್ಕೆ 1,89,888 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಶೇಕಡ 10.23 ರಷ್ಟು ನಮಗೆ revenue receipts ಹೆಚ್ಚಾಗುತ್ತದೆಯೆಂದು ನಾವು ಅಂದಾಜಿಸಿರುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂದರೆ, ಈ ವರ್ಷದ revenue improvement ನ ಆಧಾರದ ಮೇಲೆ ಮುಂದಿನ ವರ್ಷದ revenue receipts ಹೆಚ್ಚಾಗುತ್ತದೆ. ಸಾರ್ವಜನಿಕ ಋಣ ಒಳಗೊಂಡಂತೆ capital receipts 71,463 ಕೋಟಿ ರೂಪಾಯಿ ಕಳೆದ ವರ್ಷ ಇದ್ದು, ಈ ಬಾರಿ 72,289 ಕೋಟಿ ರೂಪಾಯಿ ಇದೆ. ಅದೇ ರೀತಿ ಒಟ್ಟಾರೆಯಾಗಿ ಇವೊತ್ತಿನ ದಿವಸ growth with respect to receipts, ಶೇಕಡ 7.4 ರಷ್ಟು ಇದೆ. ಇದೆಲ್ಲದರ ರಾಜಸ್ವ ಸ್ವೀಕೃತಿ, ಸ್ವಂತ ತೆರಿಗೆ, ತೆರಿಗೆಯೇತರ ಸ್ವೀಕೃತಿ, ಕೇಂದ್ರ ಸರ್ಕಾರದ ಸಹಾಯಧನ(grant- in -aid), ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು devolution 2022-23ನೇ ಸಾಲಿನಲ್ಲಿ 1,31,883 ಕೋಟಿ ರೂಪಾಯಿ ನಮ್ಮ ಸ್ವಂತ ತೆರಿಗೆಯಲ್ಲಿ ಬರುತ್ತದೆ. ತೆರಿಗೆಯೇತರ ಆದಾಯದಲ್ಲಿ 10,941 ಕೋಟಿ ರೂಪಾಯಿಗಳು ಬರುತ್ತದೆ. ಇದು ಬಹಳ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ. ಅಂದರೆ, ಎಲ್ಲಾ ಸೇವೆಗಳಿಂದ, ಗಣಿಗಾರಿಕೆಯಿಂದ, ಇತರೆ ಸೇವೆಗಳಿಂದ ಬರುವಂತಹ ಹಣ 10,941 ಕೋಟಿ ರೂಪಾಯಿ ಇರುತ್ತದೆ. ಅದೇ ರೀತಿ, ಕೇಂದ್ರ ಸರ್ಕಾರದ ಸಹಾಯಧನ 17,281 ಕೋಟಿ ರೂಪಾಯಿಗಳು ಮತ್ತು ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು 29,783 ಕೋಟಿ ರೂಪಾಯಿಗಳು ಆಗಲದೆ ಎನ್ನುವಂಥದ್ದನ್ನು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಏನು ನಮೂದಿಸಿದ್ದಾರೆ ಆ ಮಾಹಿತಿಯನ್ನು ಪಡೆದು ನಾವು ಬಜೆಟ್ ಅನ್ನು ಮಂಡಿಸಿರುತ್ತೇವೆ.

ಇವೊತ್ತಿನ ದಿವಸ ಈ ಬಜೆಟ್ ಮೇಲೆ ಬಹಳಷ್ಟು ಜನ ಸದಸ್ಯರು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅವುಗಳಲ್ಲಿ, loan ಮತ್ತು debt load ಕೂಡ ಹೆಚ್ಚಾಗಿದೆ ಎನ್ನುವಂತಹ ಮಾತುಗಳನ್ನು ಹೇಳಿದ್ದಾರೆ. ಮೊದಲನಿಂದಲೂ ಸಹ debt load ಹೆಚ್ಚಾಗುತ್ತಲೇ ಬರುತ್ತಿದೆ. ನಮ್ಮ ಇಡೀ ಬಜೆಟ್ ಅನ್ನು ಕೋವಿಡ್-19ಗೆ ಮೊದಲು ಮತ್ತು ಕೋವಿಡ್-19 ನಂತರ ಎಂದು ನೋಡಬೇಕಾಗುತ್ತದೆ. ಕೋವಿಡ್-19 ನಂತರದಲ್ಲಿ ಇರುವಂತಹ ನಮ್ಮ ಆರ್ಥಿಕ ಸ್ಥಿತಿಗತಿ, ನಮ್ಮ revenue collection ಮತ್ತು expenditure ನ್ನು ನೋಡಿದರೆ, ಯಾವುದೇ ರೀತಿಯ ಅಬಾಧಿತವಾಗಿರುವುದಿಲ್ಲ. ಏಕೆಂದರೆ, ಸಾಮಾನ್ಯವಾಗಿ ಈ ಹಿಂದಿನಿಂದಲೂ ನಮ್ಮ ರಾಜ್ಯದ growth ಕನಿಷ್ಠ ಶೇಕಡ 7 ರಿಂದ 8 ರವರೆಗೆ ಹಾಗೂ ಗರಿಷ್ಠ 12 ರಿಂದ 13 growth ಆಗುತ್ತಲೇ ಇರುತ್ತದೆ. ಆದರೆ, ಇವೊತ್ತಿನ ದಿವಸ ಕೋವಿಡ್-19 ಸಂದರ್ಭದಲ್ಲಿ ಆ growth ಒಂದು ಬಾರಿಗೆ ಕಡಿಮೆಯಾಗಿ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೈನಸ್‌ನಲ್ಲಿ ಬಂದಿದ್ದರಿಂದ revenue receipt ನಮಗೆ ಕಡಿಮೆಯಾಗಿರುತ್ತದೆ ಹಾಗೂ expenditure ಸಹ ಹೆಚ್ಚಾಗಿರುತ್ತದೆ. ಹೀಗಾಗಿ, ನಮ್ಮ loan component automatically ಹೆಚ್ಚಾಗಿರುತ್ತದೆ. ಈ ಬಗ್ಗೆ ನಾನು ಪ್ರಾರಂಭದಲ್ಲೆಯೇ ವಿವರ ಕೊಟ್ಟಿದ್ದೇನೆ. ಈ ರೀತಿ ಬೇರೆ ಬೇರೆ ರಾಜ್ಯಗಳಲ್ಲಿಯೂ ಕೂಡ ಆಗಿರುತ್ತದೆ. ನಮಗಿಂತಲೂ ಹೆಚ್ಚು ಲೋನ್ ತೆಗೆದುಕೊಂಡಿರುವ ಕೆಲವು ರಾಜ್ಯಗಳು ಸಹ ಇರುತ್ತವೆ. ನಮಗೆ 2020-21ನೇ ಇಸವಿಗೆ ಕೇಂದ್ರ ಸರ್ಕಾರ fiscal deficit limit ಶೇಕಡ 5 ರಷ್ಟು ಮಾಡಬಹುದೆಂದು ಹೇಳಿರುತ್ತದೆ. But we took only 3.3%. ಆ ಸಂದರ್ಭದಲ್ಲಿ ನಮಗೆ ಅವಕಾಶ ಇತ್ತು. ಅದೇ ರೀತಿ, 2021-22ನೇ ಇಸವಿಯಲ್ಲಿ fiscal deficit ಶೇಕಡ 3.5 ಇತ್ತು. ಆದರೆ, we have taken only 3.26%. ಈ ರೀತಿ ಅದರ ಮಿತಿಯಲ್ಲಿಯೇ ನಾವು ಸಾಲ ತೆಗೆದುಕೊಂಡಿರುತ್ತೇವೆ. ಇದರ ಅನಿವಾರ್ಯತೆಯಿಂದ ಲೋನ್ ಹೆಚ್ಚಾಗಿರುವುದು ಸತ್ಯ. ನಾನು ಆಗಲೇ, 2021-22 ರಲ್ಲಿ ನಮ್ಮ revenue receipts ಹೇಗೆ ಕಡಿಮೆಯಾಯಿತು ಎಂದು ಹೇಳಿದೆನು. ಅದರ ವಿವರ ಈ ರೀತಿ ಇರುತ್ತದೆ. ಲಾಕ್‌ಡೌನ್ ಮತ್ತು ಕಛೂರ್ ಕಾರಣದಿಂದ ವಾಣಿಜ್ಯ ತೆರಿಗೆಯಲ್ಲಿ 11,444 ಕೋಟಿ ರೂಪಾಯಿಗಳ ಗುರಿಗಿಂತಲೂ ನಮಗೆ ಕಡಿಮೆ ವಸೂಲು ಆಗಿರುತ್ತದೆ. ಅಬಕಾರಿಯಲ್ಲಿ ಮಾತ್ರ ನಮಗೆ 632 ಕೋಟಿ ರೂಪಾಯಿ ಹೆಚ್ಚು ಆಗಿರುತ್ತದೆ. ಅದು ಕಡಿಮೆ ಆಗಿರುವುದಿಲ್ಲ. (ಗೊಂದಲ) ಮೋಟಾರ್ ವಾಹನ 2,079 ಕೋಟಿ ರೂಪಾಯಿಗಳು ಕಡಿಮೆ ಆಗಿರುತ್ತದೆ. ನೋಂದಣಿ ಮತ್ತು ಮುದ್ರಾಂಕ ಅದು ಕೂಡ real estates, flats ಗಳ transactions ಸಹ ಕಡಿಮೆಯಾಗಿರುತ್ತದೆ. (ಗೊಂದಲ) ಈಗ ಆ ವಿಷಯದ ಬಗ್ಗೆ ನಾನು ಚರ್ಚೆ ಮಾಡುತ್ತೇನೆ. ಯಾರ ಕಾಲದಿಂದ guidelines value ಜಾಸ್ತಿ ಮಾಡುವುದಕ್ಕೆ ಪ್ರಾರಂಭ ಮಾಡಿದರು ಎಂದು ಹೇಳುತ್ತೇನೆ. ಆದರೆ, ಅದು ಈಗ ಬೇಡ. ಇತರೆ ತೆರಿಗೆಗಳಲ್ಲಿಯೂ ಸಹ 540 ಕೋಟಿ ರೂಪಾಯಿ ಕಡಿಮೆ ಆಗಿರುತ್ತದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(461) 18.03.2022 12.50 ವೈಎಲ್-ಕೆಎಸ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಸವರಾಜ ಬೊಮ್ಮಾಯಿ (ಮುಂದು):-**

ಕೇಂದ್ರ ಸರ್ಕಾರದ ತೆರಿಗೆಯ ಪಾಲನೆಯೂ ಸಹ ರೂ.6,897 ಕಡಿಮೆಯಾಗಿದೆ. ಏಕೆಂದರೆ, ಅಲ್ಲಿ ತೆರಿಗೆ ಆದಾಯ ಕಡಿಮೆಯಾದ ಪ್ರಯುಕ್ತ ನಮ್ಮ ರಾಜ್ಯದಲ್ಲಯು ತೆರಿಗೆ ಆದಾಯ ಕಡಿಮೆಯಾಗಿದೆ. 2020-21ನೇ ಸಾಲನಲ್ಲಿ ಒಟ್ಟು ರೂ. 21,835 ಕೋಟಿ ರೂಪಾಯಿ revenue receipts ಕಡಿಮೆಯಾಗಿದೆ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ. Revenue deficit ಹಾಗೂ ಸಾಲ ಏತಕ್ಕೆ ಹೆಚ್ಚಾಗಿದೆ ಎಂದು ಸಹ ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದು, 2021-22ನೇ ಸಾಲನಲ್ಲಿ ರೂ.15,645 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಈ ಸಾಲನಲ್ಲಿ ಫೆಬ್ರವರಿ ಮಾಹೆಯ ಅಂತಿಮದಲ್ಲಿನ ಲೆಕ್ಕವನ್ನು ಹಾಗೂ ಮಾರ್ಚ್‌ನ ಮಧ್ಯದಲ್ಲರುವ ಲೆಕ್ಕವನ್ನು ತೆಗೆದುಕೊಂಡರೆ revenue deficit ನ್ನು ರೂ.15,645 ಕೋಟಿ ಬದಲು, ರೂ.6478 ಕೋಟಿಗೆ ನಿಲ್ಲಸಲು ಸಾಧ್ಯವಾಗಿದೆ. ನಮ್ಮ ಸರ್ಕಾರವು revenue deficit ಹಾಗೂ ತೆಗೆದುಕೊಂಡಿರುವ ಲೋನ್ ಎರಡನ್ನೂ ಸಹ ಕಡಿಮೆ ಮಾಡಿದ್ದೇವೆ. ಹಾಗೆಯೇ, Committed expenditure ಎಂದರೆ ಸಂಬಳ, ಪಿಂಚಣಿ, ಬಡ್ಡಿ ಹಾಗೂ social security ಎಲ್ಲವೂ ಒಳಗೊಂಡಿರುತ್ತದೆ. ಅದು ಸಹ ಶೇಕಡ 97 ರಷ್ಟು ತಲುಪಿದ್ದು, ಈ ಸಾಲನ ಬಜೆಟ್‌ನಲ್ಲಿ ಶೇಕಡ 89 ರಷ್ಟು ಮಾಡಲಾಗಿದೆ. We have reduced the Committed expenditure. Committed expenditure ಎಷ್ಟು ಕಡಿಮೆಯಾಗುತ್ತದೆ, ಅಷ್ಟು space ಅಭಿವೃದ್ಧಿಗೆ ಅನುದಾನ ಸಿಗುತ್ತದೆ. SCP/TSP ನಿಂದ ಸಹ ಈ committed expenditure ಆಧಾರದ ಮೇಲೆಯೇ ಅವಲಂಬಿಸಿರುವುದು. ಕಾನೂನು ಪ್ರಕಾರ SCP/TSP ಹಣವು committed expenditure ಕಳೆದು, ಅಭಿವೃದ್ಧಿಗೆ ಉಳಿಯುವಂಥ ಹಣ ಏನಿದೆ, ಅದರಲ್ಲಿ ಶೇಕಡ 24.1 ರಷ್ಟು ನೀಡಬೇಕೆಂದು ಮಾಡಲಾಗಿದೆ. ಹೀಗಾಗಿ committed expenditure ಕಡಿಮೆಯಾದರೆ, ಎಲ್ಲದಕ್ಕೂ ಹೆಚ್ಚು ಹಣ ನೀಡಲು ಸಾಧ್ಯವಾಗುತ್ತದೆ. Fiscal Responsibility Act ನಲ್ಲಿ surplus revenue ಇರಬೇಕು ಇನ್ನೊಂದು overall debt load GSDP(Gross State Domestic Product) ratio ಕ್ಕಿಂತ ಶೇ.25 ರಷ್ಟು ಒಳಗೆ ಇರಬೇಕು ಹಾಗೂ fiscal deficit ಶೇಕಡ 3 ರಷ್ಟು ಇರಬೇಕೆಂದು ಇದ್ದು, ಈ ಮೂರ್ನಾಲ್ಕು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನದಂಡಗಳು ಬಹಳ ಮುಖ್ಯವಾಗಿದೆ. Total outstanding liability ಇವತ್ತಿಗೆ ನಮ್ಮದ್ದು ಶೇಕಡ 27.49 ರಷ್ಟಿದ್ದು, ಶೇಕಡ 25 ರಷ್ಟು ತಲುಪಬೇಕಾಗಿದೆ. ಏಕೆಂದರೆ, ಎರಡು ವರ್ಷಗಳು revenue deficit ಆದ ಕಾರಣ ಲೋನ್ ಸಹ ಹೆಚ್ಚಾಗಿದ್ದು, ಹಾಗೂ ಇಡೀ ದೇಶದಲ್ಲ ಜಿ.ಎಸ್.ಟಿ. ಕಲೆಕ್ಷನ್ ಸಹ ಕಡಿಮೆಯಾದ್ದರಿಂದ ಶೇಕಡ 27.49 ರಷ್ಟು ಇದೆ. ಅದನ್ನು ಈ ವರ್ಷದಲ್ಲ ಶೇಕಡ 25 ರಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಖಂಡಿತವಾಗಿ ಎಲ್ಲಾ ರೀತಿ ಪ್ರಯತ್ನ ಮಾಡುವುದರ ಕಡೆಗೆ ಕ್ರಮ ಜರುಗಿಸಲಾಗುವುದು. Tax buoyancy ನಮ್ಮ economy ಮೇಲೆ ಬರುವಂಥದಾಗಿದೆ, ಹಾಗೆಯೇ Tax effort ಎಂದರೆ, ನಾವು ನಮ್ಮ ಇಲಾಖೆಯಿಂದ ಪ್ರಯತ್ನ ಪಟ್ಟು tax ಹೆಚ್ಚು ಮಾಡುವಂಥದಾಗಿದೆ. ಇವೆರಡನ್ನೂ ಸಹ ಹೆಚ್ಚಿಗೆ ಮಾಡಬೇಕೆಂದು ಪ್ರಯತ್ನ ಮಾಡಿದ್ದೇವೆ. ನವೆಂಬರ್ ಮಾಹೆಯಲ್ಲಿ ಸಭೆ ನಡೆಸಿದಾಗ ನಮ್ಮ ಅಧಿಕಾರಿಗಳು ಸಾಕಷ್ಟು ಮಟ್ಟಿಗೆ ಅಂತಿಮ ಮಟ್ಟ ಮುಟ್ಟಿದ್ದು, ಇನ್ನೂ ಹೆಚ್ಚಿಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ನಾನು “ಯಾವ್ಯಾವ ಟ್ರೇಡ್‌ನಲ್ಲಿ ಹೇಗೆ ಕಳ್ಳತನವಾಗುತ್ತಿದೆ, ಬೆಂಗಳೂರಿನಲ್ಲಿ ಯಾವ-ಯಾವ ಸಬ್-ಡಿವಿಷನಲ್‌ನಲ್ಲಿ ಹೇಗೆ ಆಗುತ್ತಿದೆ, ಯಾರ್ಯಾರು ಪ್ರಮುಖ ಟ್ರೇಡರ್ಸ್ ಇರುತ್ತಾರೆ” ಎನ್ನುವಂಥ ಕೆಲವು ಸೂಚನೆ ಹಾಗೂ ಮಾಹಿತಿಯನ್ನು ನೀಡಿದ ಮೇಲೆ ನನಗೆ ಒಂದು ಅಂದಾಜು ಇದ್ದು, ಮಾರ್ಚ್ 31 ರೊಳಗೆ commercial tax ಇಲಾಖೆಯಲ್ಲಿಯೇ ನಮ್ಮ ಗುರಿಗಿಂತ ಸುಮಾರು ರೂ.8 ಸಾವಿರದಿಂದ 10 ಸಾವಿರ ಕೋಟಿವರೆಗೂ ಹೆಚ್ಚು ಸಂಗ್ರಹಿಸಲು ಸಾಧ್ಯವಾಗಬಹುದೆಂದು ಅಂದಾಜು ಇದೆ. ಅದೇ ರೀತಿ ಅಬಕಾರಿ ಇಲಾಖೆಯಲ್ಲಿಯೂ ಸಹ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಹೆಚ್ಚಿಗೆ ಮಾಡಿಸುತ್ತಿದ್ದೇನೆ. ಸ್ಟ್ಯಾಂಪ್ ಡ್ಯೂಟಿಯಲ್ಲಿ ಸಹ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಹೆಚ್ಚಿಗೆ ಮಾಡುವಂಥ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈ ರೀತಿಯಾಗಿ ನಮ್ಮ tax effort ಸಹ ಹೆಚ್ಚಾಗಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಟ್ಟುನಿಟ್ಟಿನ ಎಲ್ಲಾ ಪ್ರಯತ್ನ ಮಾಡುತ್ತಿದೆ. Revenue deficit ಬೇರೆ-ಬೇರೆ ರಾಜ್ಯಗಳಲ್ಲಿ ಹೆಚ್ಚಾಗಿ ಇದ್ದು, ನಾನು ಅದನ್ನು ಹೇಳ defense ತೆಗೆದುಕೊಳ್ಳಲು ಹೋಗುವುದಿಲ್ಲ. ಆದರೂ ಸುಮ್ಮನೆ ತಮ್ಮ ಮಾಹಿತಿಗೆ ತರಬಯಸುತ್ತೇನೆ. ನಮ್ಮ ರಾಜ್ಯದಿಂದ ರೂ.14,699 ಕೋಟಿ ರಾಜಸ್ವ ಕೊರತೆ ಇದೆ. ಅದೇ ರೀತಿ ಆಂಧ್ರ ಪ್ರದೇಶದಲ್ಲ ರೂ.17,000 ಕೋಟಿ ರಾಜಸ್ವ ಕೊರತೆ ಇದೆ. ಆ ರಾಜ್ಯಗಳ ವಿಸ್ತೀರ್ಣ ಜಿ.ಎಸ್.ಟಿ., ಹಾಗೂ ಇತರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. Finance management ಮಾತ್ರ ಹೇಳಬಹುದೇ ವಿನಃ, it is not 100% comparison. ಕೇರಳ ರಾಜ್ಯವು ನಮ್ಮ ರಾಜ್ಯಕ್ಕಿಂತ ಸಣ್ಣ ರಾಜ್ಯವಾಗಿದ್ದು, ರೂ.25,968 ಕೋಟಿ, ಮಹಾರಾಷ್ಟ್ರದಲ್ಲಿ ರೂ.24000 ಕೋಟಿ, ರಾಜಸ್ಥಾನದಲ್ಲಿ ರೂ. 23,480 ಕೋಟಿಗಳಷ್ಟು ರಾಜಸ್ವ ಕೊರತೆ ಇದೆ. ಈ ರೀತಿಯಾಗಿ ನಮ್ಮ ರಾಜ್ಯದ ಸೈಜನ್ನು ಆ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದಾಗ, we are better than them, ಎಂದು ಹೇಳಬಯಸುತ್ತೇನೆ. ಈಗಾಗಲೇ ನಾನು fiscal deficit ಬಗ್ಗೆ ಹೇಳಿದ್ದು, ಆ fiscal deficit ಶೇಕಡ 3 ರಷ್ಟು ಇರಬೇಕೆಂದು ಮಾಡಲಾಗಿತ್ತು. ಕಳೆದ ಬಾರಿ fiscal deficit limit ನ್ನು ಶೇಕಡ 5 ರಷ್ಟು ನೀಡಿದಾಗ ಹಾಗೂ 2020-21ನೇ ಸಾಲನಲ್ಲಿ ನಮಗೆ ಶೇಕಡ 4 ರಷ್ಟು ಅವಕಾಶ ಇದ್ದರೂ ಸಹ ಶೇಕಡ 3.30 ರಷ್ಟು ಮೀತಿಗೊಳಿಸಿದ್ದೇವೆ. 2021-22ನೇ ಸಾಲನಲ್ಲಿ ಶೇಕಡ 4 ರಷ್ಟು ಸಾಲದ ಅವಶ್ಯಕತೆ ಇದ್ದರೂ ಸಹ ಕಡಿಮೆ ಪಡೆದುಕೊಂಡಿದ್ದೇವೆ. ಈ ಸಾಲನಲ್ಲಿ ಅರವತ್ತೇಳು ಸಾವಿರದ ಒಂದು ನೂರು ಕೋಟಿ ರೂಪಾಯಿ ಸಾಲ ತೆಗೆದುಕೊಳ್ಳಲು ಅವಕಾಶ ಇತ್ತು. ಆದರೆ, ಅರವತ್ತೂರು ಸಾವಿರದ ನೂರು ಕೋಟಿಗೆ ಇಳಿಸಿದ್ದೇವೆ. ಅಂದರೆ, ನಾಲ್ಕು ಸಾವಿರ ಕೋಟಿ ಸಾಲವನ್ನು ತೆಗೆದುಕೊಳ್ಳುವ ಅವಕಾಶವಿದ್ದರೂ ಸಹ ತೆಗೆದುಕೊಳ್ಳದೇ, ಕಡಿಮೆ ಮಾಡಿ ಆರ್ಥಿಕ ಶಿಸ್ತನ್ನು ತರಲು ಪ್ರಯತ್ನ ಮಾಡಿದ್ದೇವೆ. ಸಾಲ ಕಡಿಮೆ ತೆಗೆದುಕೊಳ್ಳಬೇಕು ಎಂದು ಹೇಳುವುದಾದರೆ, ಬೇರೆ ಆದಾಯ ಹೆಚ್ಚಾದಾಗ ಮಾತ್ರ ಕಡಿಮೆ ಸಾಲ ತೆಗೆದುಕೊಳ್ಳಲು ಸಾಧ್ಯ. ಬೇರೆ ಆದಾಯ ಕಡಿಮೆಯಾದಾಗ ಅನಿವಾರ್ಯವಾಗಿ ಹೆಚ್ಚು ಸಾಲವನ್ನು ಪಡೆದುಕೊಳ್ಳುತ್ತೇವೆ. ಹೀಗಾಗಿ ಆರ್ಥಿಕ ನಿರ್ವಹಣೆ ಸರಿಯಾದ ದಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆ ಸಹ ಸರಿಯಾದ ದಾರಿಗೆ ಬರುತ್ತದೆ ಎನ್ನುವ ಮಾತನ್ನು ಹೇಳಬಯಸುತ್ತೇನೆ. ಒಟ್ಟು ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರವು ನೀಡಿರುವಂಥ ಆರ್ಥಿಕ ಮೀತಿ ಏನಿದೆ, ಅದರೊಳಗೆ ಇದ್ದೇವೆ ಎಂದು ಹೇಳಬಯಸುತ್ತೇನೆ. ವಿರೋಧ ಪಕ್ಷದ ನಾಯಕರು ಸಹ “ನಮ್ಮ ಕಾಲದಲ್ಲಿ ಆರ್ಥಿಕ ಶಿಸ್ತು ಚೆನ್ನಾಗಿ ಇತ್ತು” ಎಂದು ಹೇಳಿದ್ದರು. ಆಗಲೇ ನಾನು ಹೇಳಿದ ಹಾಗೆ, pre and post-COVID 19 ನಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಈ ಪರಿಸ್ಥಿತಿಯಲ್ಲಿ ಯಾವ ರೀತಿ ಆರ್ಥಿಕ ಶಿಸ್ತನ್ನು ನಿಬಾಯಿಸಿ, ಯಾವ ರೀತಿ ಆರ್ಥಿಕ ಬೆಳವಣಿಗೆಯನ್ನು ಮಾಡುತ್ತಿದ್ದೇವೆ ಎಂಬುವುದನ್ನು ನೋಡುವುದು ಬಹಳ ಮುಖ್ಯವಾಗುತ್ತದೆ ಎಂಬ ಮಾತನ್ನು ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳಬಯಸುತ್ತೇನೆ. ತಮ್ಮ ಕಾಲದಲ್ಲ ಅಂದರೆ, 2015-16ನೇ ಸಾಲನಲ್ಲ ಸಹ GSDP ratio ಶೇಕಡ 24.91 ರಷ್ಟು ಆಗಿತ್ತು. ಈ ಸಂಬಂಧ ಬಜೆಟ್‌ನಲ್ಲ ನಮೂದಿಸಲಾಗಿದೆ. ಆದರೆ, ನಿಮ್ಮ ಅವಧಿಯಲ್ಲ ಒಂದು ಅದೃಷ್ಟವೇನೆಂದರೆ, ಅದರ ಮುಂದಿನ ವರ್ಷ ಕೇವಲ ರೂ.5000 ಕೋಟಿಗಳಷ್ಟು ಹೆಚ್ಚಿಗೆ ಲೋನ್ ತೆಗೆದುಕೊಂಡಿದರೆ, ಶೇಕಡ 25 ರಷ್ಟು ಹೆಚ್ಚು GSDP ratio ಬರುತ್ತಿತ್ತು. ಆದರೆ, 2016-17ನೇ ಸಾಲನಲ್ಲ ಕೇಂದ್ರ ಸರ್ಕಾರವು GSDP ratio ಗೆ ಐ.ಐ. ಸರ್ವೀಸ್ ಅನ್ನು ಸಹ ಲೆಕ್ಕಕ್ಕೆ ತೆಗೆದುಕೊಂಡಿತ್ತು. ಐ.ಐ. ಸರ್ವೀಸ್‌ನ ತೆಗೆದುಕೊಂಡ ತಕ್ಷಣವೇ ಅವರ ಸರ್ಕಾರದಲ್ಲ ಶೇಕಡ 19.8 ರಷ್ಟಕ್ಕೆ ಇಳಿಕೆಯಾಗಿತ್ತು. You were within 25% of GSDP ratio. ನಾನು ಹೇಳಬಯಸುವುದೇನೆಂದರೆ, fiscal deficit limit ಶೇಕಡ 3 ರಷ್ಟು ಇದ್ದರೆ, ಶೇಕಡ 2.97 ಇತ್ತು. GSDP ratio ಶೇಕಡ 24.91 ರಷ್ಟಕ್ಕೆ ಹೋಗಿ ನಂತರ, ಐ.ಐ. ಸರ್ವೀಸ್ ಅನ್ನು ಸಹ ಲೆಕ್ಕಕ್ಕೆ ತೆಗೆದುಕೊಂಡ ಮೇಲೆ ಶೇಕಡ 19.8 ರಷ್ಟಕ್ಕೆ ವಾಪಸ್ಸು ಬಂತು. ಕೋವಿಡ್ ನಂತರದ ನಿರ್ವಹಣೆ ಎಷ್ಟು ಕಷ್ಟವಾಗಿತ್ತು ಎಂಬುದು ತಮಗೂ ಗೊತ್ತಿದೆ. Pre-COVID 19 ನಲ್ಲ ಯಾವ ರೀತಿ ನಿರ್ವಹಣೆಯಾಗಿದೆ ಎಂಬುದು ತಮಗೂ ಗೊತ್ತಿದೆ. ಅದೇ ರೀತಿ ನಿರ್ವಹಣೆ ಆಗುತ್ತಿದೆ. ಇದರಲ್ಲ ಹಲವಾರು ವಿಚಾರಗಳನ್ನು ಹೇಳಿದ್ದಾರೆ. 15ನೇ ಹಣಕಾಸಿನ ಅಂತಿಮ ವರದಿಯಲ್ಲ ಎಷ್ಟು ರೂಪಾಯಿ ಕಡಿಮೆಯಾಗಬೇಕಾಗಿತ್ತು, ಅಷ್ಟು ಕಡಿಮೆಯಾಗಿದೆ ಎನ್ನುವಂಥ ಮಾತನ್ನು ಹೇಳಿದ್ದು, ಖಂಡಿತವಾಗಿಯೂ, divisible pool ನಲ್ಲ ನಮಗೆ ಶೇ.3.64 ರಷ್ಟು ಮಾತ್ರ ಶಿಫಾರಸ್ಸು ಆಗಿದೆ. 15ನೇ ಹಣಕಾಸಿನ ಅಂತಿಮ ವರದಿ ಬಂದ ಸಂದರ್ಭದಲ್ಲ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲತ್ತು.

(ಮುಂದು)

(462) 18.03.2022/1.00/ಎಸ್‌ಕೆ-ಜಿಆರ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಸವರಾಜ ಬೊಮ್ಮಾಯಿ (ಮುಂದು):-**

ಆಗ ನಮ್ಮ ಆರ್ಥಿಕತೆಯ ಬೇಡಿಕೆಗಳನ್ನು ಚಿಂಚಿಸುವಂತಹ ಅವಕಾಶವಿತ್ತು. ಆದರೆ ಅದನ್ನೆಲ್ಲಾ ಮಾಡಲಿಲ್ಲ. ಹಾಗಾಗಿ ಅಷ್ಟೊಂದು ಆದಾಯವಿದ್ದಿದ್ದು ನಿಜ. 3.64% ಆದ ಮೇಲೆ ಮತ್ತೆ ಮಧ್ಯಂತರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವರದಿ ಕೊಡುವಾಗ, realisation ಆಯಿತು. ಅದಕ್ಕಿಂತ ಮುಂಚೆ realisation ಆಗಿದ್ದರೆ, ನಮ್ಮ ರಾಜ್ಯಕ್ಕೆ ಬಂದು ಅವರು ಚರ್ಚೆ ಮಾಡಿ, ಬೇಡಿಕೆಯನ್ನು ಇಡುತ್ತಾರೆ. ಆಗಲೇ ನಾವು ಸರಿಯಾಗಿ ಮಾಡಿದ್ದರೆ, ನಮಗೆ ಇನ್ನು ಹೆಚ್ಚಿನ ಆದಾಯ ಬರುತ್ತಿತ್ತು ಎನ್ನುವಂತಹ ಮಾತನ್ನು ಹೇಳುವುದಕ್ಕೆ ಇಚ್ಛೆ ಪಡುತ್ತೇನೆ.

ಮಾನ್ಯ ಸಭಾಪತಿಯವರೇ, 2021-22 ಸಾಲಿನಲ್ಲಿ 15 ನೇ ಹಣಕಾಸಿನ ಆಯೋಗವು ರಾಜ್ಯಕ್ಕೆ ರೂ. 24,019 ಕೋಟಿಗಳು ಕೊಡಬೇಕೆಂದು ಶಿಫಾರಸ್ಸು ಮಾಡಿದೆ. ಕಂಡಿಕೆ ಪರಿಶೀಲಿತ ಅಂದಾಜು ಕೇಂದ್ರ ಹಣಕಾಸು ಆಯೋಗದಲ್ಲಿ ರೂ. 27,145 ಕೋಟಿಗಳಿಗಿಂತ ಹೆಚ್ಚಿನ ಹಣವನ್ನು ಕೇಂದ್ರ ಸರ್ಕಾರದವರು ಸುಮಾರು ರೂ.3,000 ಕೋಟಿಗಳನ್ನು ನಮ್ಮ ರಾಜ್ಯಕ್ಕೆ ಕೊಟ್ಟಿದೆ ಎನ್ನುವ ಮಾತನ್ನು ಹೇಳಬಯಸುತ್ತೇನೆ.

ಮಾನ್ಯ ಸಭಾಪತಿಯವರೇ, 2022-23ನೇ ಸಾಲಿನ ಕೇಂದ್ರ ಹಣಕಾಸು ಆಯೋಗ ರೂ. 26,719 ಕೋಟಿಗಳನ್ನು ರಾಜ್ಯಕ್ಕೆ ಕೊಡಬೇಕೆಂದು ಅಂದಾಜು ಮಾಡಿದೆ. ಕೇಂದ್ರ ಸರ್ಕಾರದ ಅಯವ್ಯಯದಲ್ಲಿ ರೂ. 29,783 ಕೋಟಿಗಳನ್ನು ಕರ್ನಾಟಕ ರಾಜ್ಯದ ಪಾಲನ್ನು ಬಜೆಟ್‌ನಲ್ಲಿ ನಮೂದಿಸಿದೆ. 2022-23 ನೇ ಸಾಲಿನ ಹಣಕಾಸು ಆಯೋಗದ ಶಿಫಾರಸ್ಸಿಗಿಂತ ಹೆಚ್ಚಿನ ಹಣವನ್ನು ಕೇಂದ್ರ ಸರ್ಕಾರ ಸುಮಾರು ರೂ.3,000 ಕೋಟಿಗಳನ್ನು ನಮ್ಮ ರಾಜ್ಯಕ್ಕೆ ಕೊಟ್ಟಿದೆ ಎಂದು ಹೇಳ ಬಯಸುತ್ತೇನೆ.

ಮಾನ್ಯ ಸಭಾಪತಿಯವರೇ, 2010 ರಿಂದ 2014ನೇ ಸಾಲಿನಲ್ಲಿ 13ನೇ ಕೇಂದ್ರ ಹಣಕಾಸು ಆಯೋಗದಿಂದ ಒಟ್ಟು ರೂ. 72,410 ಕೋಟಿಗಳು ನಮ್ಮ ರಾಜ್ಯಕ್ಕೆ ಬಂದಿರುವಂತಹದ್ದು. 2015 ರಿಂದ 2019 ನೇ ಸಾಲಿನಲ್ಲಿ 14ನೇ ಹಣಕಾಸಿನ ಆಯೋಗದಿಂದ ರೂ. 1,66,578 ಕೋಟಿಗಳು ನಮ್ಮ ರಾಜ್ಯಕ್ಕೆ ಬಂದಿರುವಂತಹದ್ದು. 15ನೇ ಹಣಕಾಸಿನ ಆಯೋಗದಿಂದ ಈಗ ಅರ್ಧ ಭಾಗದಷ್ಟು ಅವಧಿಯಾಗಿದ್ದು, ಇನ್ನು ಎರಡು ವರ್ಷಗಳ ಅವಧಿ ಬಾಕಿ ಇದೆ. ನಮಗೆ ರೂ. 2,18,691 ಕೋಟಿ ರೂಪಾಯಿಗಳು ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರ ಹಣಕಾಸಿನ ಆಯೋಗ ಶಿಫಾರಸ್ಸು ಮಾಡಿದೆ. ಅದರ ಅನುಗುಣವಾಗಿ Grant-in-Aid ಕೊಡುತ್ತಿದೆ. Devolution of Funds ನಲ್ಲಿ ಆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಿಫಾರಸ್ಸಿಗಿಂತ ಹೆಚ್ಚು ನಮ್ಮ ರಾಜ್ಯಕ್ಕೆ ಕೊಡುತ್ತಿದೆ ಎಂಬ ಮಾತನ್ನು ನಾನು ಹೇಳುವುದಕ್ಕೆ ಇಚ್ಛೆಪಡುತ್ತೇನೆ.

ಸನ್ಮಾನ್ಯ ಸಭಾಪತಿಯವರೇ, ಕೋವಿಡ್-19 ವೆಚ್ಚದ ಬಗ್ಗೆ ವಿವರಗಳನ್ನು ಕೊಡಬೇಕೆಂದು ಕೇಳಿದ್ದರು. ಅದರ ವಿವರಗಳನ್ನು ಖಂಡಿತವಾಗಿಯೂ ಕೊಡುತ್ತೇನೆ. ಇದರ ಬಗ್ಗೆ ಬರವಣಿಗೆಯಲ್ಲ ಕೊಡುತ್ತೇನೆ. ಕೋವಿಡ್-19 ಗೆ ಸಂಬಂಧಪಟ್ಟಂತೆ, ಮೊದಲನೇ ಪ್ಯಾಕೇಜ್‌ನಲ್ಲಿ ರೂ. 4,644 ಕೋಟಿಗಳ ವೆಚ್ಚವಾಗಿದೆ. ಎರಡನೇ ಪ್ಯಾಕೇಜ್‌ನಲ್ಲಿ ರೂ. 2,658 ಕೋಟಿಗಳ ವೆಚ್ಚವಾಗಿದೆ. ಇದರ ಬಗ್ಗೆ ವಿವರವನ್ನು ಒದಗಿಸಿಕೊಡುತ್ತೇನೆ. ಕೋವಿಡ್-19 ವೈರಾಣು ನಿಯಂತ್ರಣಕ್ಕಾಗಿ ಜಿಲ್ಲಾವಾರು ಅನುದಾನ ರೂ. 2,125 ಕೋಟಿಗಳ ವೆಚ್ಚವಾಗಿದೆ. ಕೆ.ಎಸ್.ಆರ್.ಟಿ.ಸಿ., ಸಿಬ್ಬಂದಿಗಳ ವೇತನಕ್ಕಾಗಿ ರೂ.2,961 ಕೋಟಿಗಳ ಅನುದಾನವನ್ನು ಸಾರಿಗೆ ಇಲಾಖೆಗೆ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ವೈರಾಣು ನಿಯಂತ್ರಣಕ್ಕಾಗಿ ರೂ. 349 ಕೋಟಿಗಳ ಅನುದಾನ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ವೈರಾಣು ನಿಯಂತ್ರಣಕ್ಕಾಗಿ ರೂ. 654 ಕೋಟಿಗಳ ಅನುದಾನವನ್ನು ನೀಡಲಾಗಿದೆ. ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಇಲಾಖೆಗೆ ವೈರಾಣು ನಿಯಂತ್ರಣಕ್ಕೆ ರೂ. 2,244 ಕೋಟಿಗಳ ಅನುದಾನವನ್ನು ನೀಡಲಾಗಿದೆ. ಮಸೀದಿ, ಮದರಸಗಳ ಇನಾಂ ಸಿಬ್ಬಂದಿಗಳಿಗೆ ಪ್ಯಾಕೇಜ್ ರೂ. 700 ಕೋಟಿಗಳ ಅನುದಾನ ನೀಡಲಾಗಿದೆ. ಇವತ್ತು ಒಟ್ಟು ರೂ.15,645 ಕೋಟಿಗಳ ಅನುದಾನವನ್ನು ಖರ್ಚು ಮಾಡಿದ್ದೇವೆ. ಇದರಲ್ಲ ಪ್ರಮುಖವಾಗಿರುವ ಸಂಪೂರ್ಣ ವಿವರಗಳನ್ನು ಒದಗಿಸಿಕೊಡುತ್ತೇನೆ. ಈ ಬಾಬುಗಳೊಳಗೆ ಮತ್ತೆ ಏನೇನು ಖರ್ಚಾಗಿದೆ ಎಂಬ ಬಗ್ಗೆ ವಿವರಣೆಯನ್ನು ಕೊಡುವುದಕ್ಕೆ ಸಿದ್ಧನಿದ್ದೇನೆಂಬ ಮಾತನ್ನು ನಾನು ಹೇಳ ಬಯಸುತ್ತೇನೆ.

ಮಾನ್ಯ ಸಭಾಪತಿಯವರೇ, ಈಗಾಗಲೇ SCP/TSP ಬಗ್ಗೆ ನಾನು ಹೇಳಿದ್ದೇನೆ. ನಮ್ಮ Committed Expenditure ಹೊರತುಪಡಿಸಿ, development ಗೆ ಉಳಿಯುವುದರಲ್ಲ ಶೇಕಡ 24.1 ರಷ್ಟು ನಿಗದಿ ಮಾಡಬೇಕೆಂದಿದೆ. ಈ ವರ್ಷ ನಮಗೆ ಇರುವಂತಹ Development Fund ನಲ್ಲಿ ಶೇಕಡ 24.6 ರಷ್ಟು ಹೆಚ್ಚು ಮಾಡಿ ಕಳೆದು ವರ್ಷಕ್ಕಿಂತ ಸುಮಾರು ರೂ. 2,000 ಕೋಟಿಗಳ ಅಧಿಕವಾಗಿ SCP/TSP ಗೆ ಹಣವನ್ನು ಇವತ್ತು ನಾವು ಕೊಟ್ಟಿದ್ದಾನೆ. ಅದು ಅಷ್ಟೆ ಅಲ್ಲ. ಇದರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವಶ್ಯಕತೆ ಏನೇನಿದೆ, ಅದರ ಅನುಗುಣವಾಗಿ ಮುಂದೆ ಬರುವಂತಹ ದಿನಗಳಲ್ಲಿ Supplementary Budget ನಲ್ಲಿ ಕೊಡುವುದಕ್ಕೆ ನಮಗೆ ಅವಕಾಶವಿದೆ. ಬಜೆಟ್‌ನಲ್ಲಿ ಏನೆಲ್ಲಾ ಕಾರ್ಯಕ್ರಮಗಳನ್ನು ಹೇಳಿದ್ದೇವೆ. ಆ ಕಾರ್ಯಕ್ರಮಗಳಿಗೆ ಅನುದಾನವನ್ನು ಒದಗಿಸಿಕೊಡುವುದಕ್ಕೆ ಬದ್ಧನಾಗಿದ್ದೇನೆಂಬ ಮಾತನ್ನು ಹೇಳಬಯಸುತ್ತೇನೆ. S.C., ಇರಬಹುದು, S.T., ಇರಬಹುದು, O.B.C., ಇರಬಹುದು, Minorities ಇರಬಹುದು. Minorities ಗೆ ಕೊಟ್ಟಿರುವಂತಹ ಅನುದಾನ ಕಡಿಮೆಯಾಗಿದೆಂಬ ಬಗ್ಗೆ ನಮಗೆ ಗೊತ್ತಿದೆ. ಅದಕ್ಕೆ ಹೆಚ್ಚಿಗೆ ಅನುದಾನ ಕೊಡುವುದಕ್ಕೆ ಕೂಡ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಕೆಲವು ಕಾರ್ಯಕ್ರಮಗಳಿಗೆ ವಿಸ್ತರಣೆ ಮಾಡುವಂತಹದ್ದಕ್ಕೆ ಹಲವಾರು ಸದಸ್ಯರ ಬೇಡಿಕೆ ಇದೆ. ಅದರಲ್ಲಿ ವಿಶೇಷವಾಗಿ ವಿದ್ಯಾರ್ಥಿವೇತನ ಕೊಡುವಂತಹದ್ದು. ಅದನ್ನು ವಿಸ್ತರಣೆ ಮಾಡುವ ಸಲುವಾಗಿ ಮುಂದೆ ಬರುವಂತಹ ದಿನಗಳಲ್ಲಿ ಖಂಡಿತವಾಗಿಯೂ ಆ ಕೆಲಸವನ್ನು ಮಾಡುತ್ತೇನೆ.

ಮಾನ್ಯ ಸಭಾಪತಿಯವರೇ, ನಾನು ಹೇಳುವುದೇನೆಂದರೆ, ಒಟ್ಟಾರೆಯಾಗಿ ಇವತ್ತು ಆದಾಯದಲ್ಲ ಹೆಚ್ಚು ಮಾಡುತ್ತಿದ್ದೇವೆ. ಆರ್ಥಿಕ ಶಿಸ್ತನ್ನು ತಂದು, ಸಾಲವನ್ನು ಕಡಿಮೆ ಮಾಡುತ್ತಿದ್ದೇವೆ. Revenue Deficit ಅನ್ನು ಕೂಡ ಇವತ್ತು ಕಡಿಮೆ ಮಾಡುತ್ತಿದ್ದೇವೆ.

ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದಿಂದ ಬರುವ ಮೊತ್ತದ ಬಗ್ಗೆ ಕೆಲವು ವಾದ-ವಿವಾದಗಳಿವೆ. ಈ Devolution of Funds, Grant-in-Aid ಎಷ್ಟು ಬರುತ್ತದೆಂಬ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ಅದರ ಹೊರತಾಗಿ, ಕೇಂದ್ರ ಸರ್ಕಾರ ಬೇರೆ ಬೇರೆ ಯೋಜನೆಗಳಿಗೆ ಇವತ್ತು ಅನುದಾನ ಕೊಡುತ್ತಿದೆ. ಈ ಮೊದಲು Devolution of Funds ನಲ್ಲಿ ರಾಜ್ಯಗಳಿಗೆ ಶೇಕಡ 32 ರಷ್ಟು ಬರುತ್ತಿತ್ತು. ನನಗೆ ನೆನಪಿರುವ ಪ್ರಕಾರ ಸುಮಾರು 20-25 ವರ್ಷಗಳಿಂದ ಅದನ್ನು ಶ್ರೀ ರಾಮಕೃಷ್ಣ ಹೆಗಡೆಯವರ ಕಾಲದಿಂದ ಕೂಡ ಶೇಕಡ 42 ರಷ್ಟು ಮಾಡಬೇಕೆಂದು ಹೇಳಲಾಗುತ್ತಿತ್ತು. ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ರಾಜ್ಯಗಳು ಕೂಡ ಬಹಳ ದೊಡ್ಡ ಲಾಭಿಯನ್ನೂ ಕೂಡ ಮಾಡಿದ್ದವು. ಆದರೆ ಈ ಕೆಲಸಗಳು ಆಗಿರಲಿಲ್ಲ. ಮಾನ್ಯ ನರೇಂದ್ರ ಮೋದಿಯವರು ಭಾರತ ಪ್ರಧಾನಮಂತ್ರಿಯಾದ ಮೇಲೆ Devolution of Funds ಶೇಕಡ 32 ಯಿಂದ ಶೇಕಡ 42 ಗೆ ಮಾಡಿದ್ದಾರೆ. ಶೇಕಡ 42 ಇದ್ದಿದ್ದನ್ನು ಕಾಶ್ಮೀರದ ಅಭಿವೃದ್ಧಿಗೆ ಎಂದು ಶೇಕಡ 1 ರಷ್ಟನ್ನು



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೆಗೆದುಕೊಂಡಿದ್ದಾರೆ. ಈ ವರ್ಷ ಶೇಕಡ 41 ರಷ್ಟು ಇದೆ. ಇದು ಏನಾಯಿತು ಎಂದರೆ untied fund. ಮೊದಲೆಲ್ಲಾ ಉಳಿದ tied fund ಇರುತ್ತಿತ್ತು. Centrally sponsored schemes ಗಳಿಗೆ ಅವರು contribution ಜಾಸ್ತಿ ಇರುತ್ತಿತ್ತು. ಆಗ tied fund ಗೆ ಬರುತ್ತಿತ್ತು. ನಮ್ಮ ರಾಜ್ಯದ ಯೋಜನೆಗಳಿಗೆ ಅದನ್ನು ಬಳಕೆ ಮಾಡುವ ಸಲುವಾಗಿ ಇವತ್ತು ಶೇಕಡ 32 ರಿಂದ 42 ಗೆ ಹೆಚ್ಚಿಗೆ ಮಾಡಿದ್ದಾರೆ. ಭಾರದ್ವಾಜ್ ಕಮಿಟಿ ಎಂಬುದು ಇತ್ತು. ಅದನ್ನು ಯು.ಪಿ.ಎ. ಸರ್ಕಾರವೇ ನೇಮಿಸಿತ್ತು. ಭಾರದ್ವಾಜ್ ಕಮಿಟಿಯ ಶಿಫಾರಸ್ಸಿನಂತೆ, ಇವತ್ತು ಹಣವನ್ನು ಎಷ್ಟು ಕೊಡುತ್ತೇವೋ, ಅಷ್ಟು ಮುಖ್ಯವೋ, ರಾಜ್ಯಗಳಿಗೆ freedom ಕೊಡಬೇಕು. ಅವರೇ ಆ ಯೋಜನೆಗಳಿಗೆ ಹೆಚ್ಚು ದುಡ್ಡು ಕೊಡಬೇಕು. ಕೇಂದ್ರ ಸರ್ಕಾರದಿಂದ tied ಮಾಡಿಬಿಟ್ಟರೆ, ಕೆಲವು ಯೋಜನೆಗಳು ಇಲ್ಲ ಬೇಕಾಗಿರಬಹುದು. ಕೆಲವು ಯೋಜನೆಗಳು ಬೇರೆ ರಾಜ್ಯಗಳಿಗೆ ಬೇಕಾಗಿರಬಹುದು. ಹೀಗಾಗಿ ಅದನ್ನು 32 ರಿಂದ 42 ಮಾಡಬೇಕು ಎನ್ನುವ ಶಿಫಾರಸ್ಸು ಇತ್ತು. ಅದನ್ನು ಅನುಷ್ಠಾನ ಮಾಡಿದ್ದಾರೆ. ಅಲ್ಲ total devolution ನಲ್ಲ ಹೆಚ್ಚು ಬರುತ್ತದೆ. Centrally Sponsored Scheme ನಲ್ಲ ಕೆಲವೆಲ್ಲಾ ಶೇಕಡ 60 ಇದ್ದಿದ್ದು ಶೇಕಡ 50 ಆಗಿದೆ. ಒಟ್ಟಾರೆಯಾಗಿ ಈಗ 50% ಗೆ ಬಂದು ನಿಂತಿದೆ. ಮೊದಲು 70%, 80% ಇತ್ತು. ಈಗ 50% ಗೆ ಬಂದು ನಿಂತಿದೆ. ಈ ಕಾರಣದಿಂದಾಗಿ, ಅಲ್ಲ untied fund ಇರುವುದರಿಂದ ಇದಕ್ಕೆ ಇವತ್ತು ಕಡಿಮೆ ಬಂದು ನಿಂತಿದೆ.

ಮಾನ್ಯ ಸಭಾಪತಿಯವರೇ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ನಮ್ಮ ರಾಜ್ಯಕ್ಕೆ ಪ್ರತಿ ವರ್ಷ ರೂ.2,809 ಕೋಟಿಗಳು ನೇರವಾಗಿ D.B.T., Scheme ಮುಖಾಂತರ ರೈತರ ಖಾತೆ ಜಮೆಯಾಗುತ್ತದೆ. ಅದು ನಮ್ಮ State Account ಗೆ ಬರುವುದಿಲ್ಲ. ಫಸಲ್ ಭೀಮಾ ಯೋಜನೆಯಡಿಯಲ್ಲಿ ಸುಮಾರು ರೂ. 2,809 ಕೋಟಿಗಳು ಹೋಗುತ್ತದೆ. ರೇಷ್ಮೆ ಕೃಷಿಗೆ ರೂ. 85 ಕೋಟಿಗಳು ಹೋಗುತ್ತದೆ. ಮಹಿಳಾ ಮತ್ತು ಕಲ್ಯಾಣ (ಮಾತೃ ವಂದನಾ) ರೂ. 72 ಕೋಟಿಗಳು ಬರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ್ ಭಾರತ್‌ಕ್ಕೆ ರೂ. 411 ಕೋಟಿಗಳು ಬರುತ್ತದೆ. ಅದಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರೂ.125 ಕೋಟಿಗಳು ಬರುತ್ತದೆ. ನರೇಗಾಕ್ಕೆ ರೂ. 4,138 ಕೋಟಿಗಳು ವರ್ಷ ವರ್ಷ ಬರುತ್ತದೆ. ಒಟ್ಟು ರೂ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

8,520 ಕೋಟಿಗಳು ಕೆಲವೇ ಕೆಲವು ಯೋಜನೆಗಳಿಗೆ ಬರುತ್ತದೆ. ಇನ್ನೂ ಬೇಕಾದಷ್ಟು ಯೋಜನೆಗಳಿವೆ. ಕಳೆದ ವರ್ಷದಲ್ಲ ನಮ್ಮ ರಾಜ್ಯದ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರ್ಕಾರ ರೂ. 5,500 ಕೋಟಿಗಳನ್ನು ಕೊಟ್ಟಿದೆ. Railways ಗೆ ಕೊಡುತ್ತಿದೆ. ನಮ್ಮ ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿಗೆ ಇವತ್ತು ರೂ. 90,000 ಕೋಟಿಗಳಷ್ಟು ಕೇಂದ್ರ ಸರ್ಕಾರ projects sanction ಮಾಡಿದೆ. Other than Devolution of Funds, ಬೇರೆ ಬೇರೆ ರೂಪದಲ್ಲ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ. ಈಗ ನಾವು ಅಕ್ಕಿ ಕೊಡುತ್ತೇವೆ. ಅಕ್ಕಿಯಲ್ಲ 30, 32 ರೂಪಾಯಿಗಳಲ್ಲ ರೂ. 28, 29 ರೂಪಾಯಿ cost is borne by the Government of India only. ಇವತ್ತಿಂದ ಇಲ್ಲ, ಅದು ಮೊದಲಿನಿಂದಲೂ ಇದೆ. ನಮ್ಮ ಸರ್ಕಾರ ಎಂದು ಹೇಳುತ್ತಿಲ್ಲ. ಕೇಂದ್ರ ಸರ್ಕಾರಗಳು ಬೇರೆ ಬೇರೆ ರೂಪದಲ್ಲ ರಾಜ್ಯ ಸರ್ಕಾರಕ್ಕೆ ಇವತ್ತು ಕಾರ್ಯಕ್ರಮಗಳಿಗೆ ಬೆಂಬಲವನ್ನು ಕೊಡುತ್ತಿದೆ ಎನ್ನುವ ಮಾತನ್ನು ಹೇಳುವುದಕ್ಕೆ ಇಚ್ಛೆಪಡುತ್ತೇನೆ.

(ಮುಂದು)

(463) 18-03-2022 1.10 ಟಿಸಿಹೆಚ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಸವರಾಜ ಬೊಮ್ಮಾಯಿ (ಮುಂದು):-**

ಮಾನ್ಯ ಸಭಾಪತಿಯವರೇ, ಇವತ್ತು ಈ ಎಲ್ಲಾ ವಿಚಾರಗಳನ್ನು ತಮ್ಮ ಮುಂದೆ ಇಟ್ಟಿದ್ದೇನೆ. ಇದು ಒಂದು ಪ್ರಗತಿದಾಯಕವಾದಂಥ ಬಜೆಟ್. ಎಕನಾಮಿಕ್ ಆಕ್ಟಿವಿಟಿಗೆ ಏನೇನು ಕೊಡಬೇಕು ಎನ್ನುವುದನ್ನೂ ಕೂಡ ಹೇಳಿದ್ದೇನೆ. ನಮ್ಮ ಗ್ರೋತ್ ರೇಟ್ ಶೇ.9.5ರಷ್ಟು ಗುರಿಯನ್ನು ಮುಟ್ಟುತ್ತೇವೆ, ಅದಕ್ಕೆ ಬೇಕಾಗಿರತಕ್ಕಂಥ ಅನುದಾನವನ್ನು ಒದಗಿಸಿಕೊಟ್ಟಿದ್ದೇನೆ. ಅದೂ ಅಲ್ಲದೇ ನಾವು sectorial ಪ್ಲಾನಿಂಗ್ ಮಾಡಿಕೊಂಡು ಎಜುಕೇಷನ್, ಹೆಲ್ತ್, ಮಕ್ಕಳ ಪೌಷ್ಟಿಕ ಆಹಾರಕ್ಕೆ ಏನೆಲ್ಲಾ ಮಹತ್ವವನ್ನು ಕೊಟ್ಟಿದ್ದೇವೆ ಎನ್ನುವುದನ್ನೂ ಕೂಡ ಹೇಳಿದ್ದೇವೆ. ಅದೂ ಅಲ್ಲದೇ ಇವತ್ತಿನ ದಿವಸ ಹೆಣ್ಣು-ಮಕ್ಕಳಿಗೆ ವಿಶೇಷ ಕಾರ್ಯಕ್ರಮ ಏನಿದೆ ಎಂದು ಎಲ್ಲಾ ಓದಿ ಹೇಳಿದ್ದೇನೆ. ಎಸ್.ಸಿ/ಎಸ್.ಟಿ ಓ.ಬಿ.ಸಿ., ಗಳಿಗೆ ವಿಶೇಷವಾದಂಥ ಕಾರ್ಯಕ್ರಮಗಳನ್ನು ಅವರ ಎಂಪ್ಲಾಯ್‌ಮೆಂಟ್ ಹಾಗೂ ಎಜುಕೇಷನ್‌ಗೆ ಯಾವ ರೀತಿ ಒತ್ತು ಕೊಟ್ಟಿದ್ದೇವೆ ಎನ್ನುವುದನ್ನೂ ಕೂಡ ಹೇಳಿದ್ದೇನೆ. ಪ್ರಾದೇಶಿಕ ಅಸಮಾನತೆಯನ್ನು ಕೂಡ ನಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಪಾಡಿಕೊಂಡು ಬಂದಿದ್ದೇವೆ. ಪ್ರತಿ ವರ್ಷ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ರೂ.1500 ಕೋಟಿಗಳನ್ನು ಕೊಡುತ್ತಿದ್ದರು. ಈ ಬಾರಿ ಬಜೆಟ್‌ನಲ್ಲಿ ರೂ.3,000 ಕೋಟಿಗಳನ್ನು ಕೊಡುವ ಮೂಲಕ ಅದನ್ನು ಎರಡು ಪಟ್ಟು ಹೆಚ್ಚಿಗೆ ಮಾಡಿದ್ದೇವೆ. ಅದೇ ರೀತಿ ಡಾ|| ನಂಜುಂಡಪ್ಪ ವರದಿ ಪ್ರಕಾರ ಇಷ್ಟು ವರ್ಷವಾದರೂ ಸಹ ಕೆಲವು ಕ್ಷೇತ್ರಗಳಲ್ಲಿ ನಾವು ಆರ್ಥಿಕ ಸಮಾನತೆಯನ್ನು ತರುವುದಕ್ಕೆ ಸಾಧ್ಯವಾಗಿಲ್ಲ. ಅದಕ್ಕಾಗಿ ಅದನ್ನು ಪರಿಷ್ಕರಿಸಿ ಯಾವ ಕ್ಷೇತ್ರಕ್ಕೆ ಅದನ್ನು ಕೊಡಬೇಕು ಎನ್ನುವಂಥದ್ದನ್ನು ತೀರ್ಮಾನ ಮಾಡಲು ಒಂದು ಸಬ್-ಕಮಿಟಿ ರಚನೆ ಮಾಡಿದ್ದೇವೆ. ಆ ಸಬ್-ಕಮಿಟಿಯಿಂದ ವರದಿ ಬಂದ ಕೂಡಲೇ ಅದನ್ನೂ ಕೂಡ ಅನುಷ್ಠಾನ ಮಾಡುತ್ತೇವೆ. ಇವತ್ತಿನ ದಿವಸ ನಾವು ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು industrialiatonಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ನಾವು ಕೆಲವು ಹೊಸ ಪಾಲಿಸಿಗಳನ್ನು ಮಾಡಿದ್ದೇವೆ. ಇದುವರೆಗೂ ನಮ್ಮ ರಾಜ್ಯದಲ್ಲಿ investment ಆಧಾರದ ಮೇಲೆ concession ಕೊಡುತ್ತೇವೆ. ಯಾರು ಎಷ್ಟು ದೊಡ್ಡ megha projects ಕೊಡುತ್ತಿದ್ದಾರೋ ಅಂತಹವರಿಗೆ ಹೆಚ್ಚಿಗೆ concession ಕೊಡುವಂಥ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನನ್ನ ವಾದ ಏನೆಂದರೆ, ಒಬ್ಬ industrialist ಅವನು need based capital ಹಾಕುತ್ತಾನೆ. ಆ ಪ್ರಾಜೆಕ್ಟ್‌ಗೆ ರೂ.100 ಕೋಟಿಗಳನ್ನು ಹೂಡಿಕೆ ಮಾಡಬೇಕಾದರೆ ಆ ರೂ 100 ಕೋಟಿಗಳನ್ನು ಹೂಡಿಕೆ ಮಾಡಲೇಬೇಕು. ಅವನು ಜಾಸ್ತಿಯೂ ಹಾಕುವುದಿಲ್ಲ, ಕಡಿಮೆಯೂ ಹಾಕುವುದಿಲ್ಲ. ಅದು ಅವನ ಕೆಲಸ. ಅದರಿಂದ ನಮ್ಮ ರಾಜ್ಯಕ್ಕೆ ರೂ.1,000 ಕೋಟಿಗಳಿಂದ ಹಾಗೂ ರೂ.100 ಕೋಟಿಗಳಿಂದ ಏನು ಸಿಗುತ್ತದೆಂದು ನೋಡಿದಾಗ, ಜನಕ್ಕೆ employment ಸಿಗಬೇಕು. ಅದಕ್ಕಾಗಿ ನಾವು ಹೊಸ ಪಾಲಿಸಿಯನ್ನು ಏಪ್ರಿಲ್ ತಿಂಗಳಿನಲ್ಲಿ ತರುತ್ತಿದ್ದೇವೆ. Employment based incentives, ಮೊದಲಬಾರಿಗೆ ಎಂಪ್ಲಾಯಮೆಂಟ್ ಪಾಲಿಸಿಯನ್ನು ತೆಗೆದುಕೊಂಡು ಬರುತ್ತಿದ್ದೇವೆ. This is for the first time in the country. ಯಾವ ಇಂಡಸ್ಟ್ರಿ ಅತಿ ಹೆಚ್ಚು ಎಂಪ್ಲಾಯಮೆಂಟ್ ಕೊಡುತ್ತದೋ ಅವರಿಗೆ ಹೆಚ್ಚಿನ concession ಕೊಡುವಂಥ ಕೆಲಸವನ್ನು ನಾವು ಮಾಡುತ್ತೇವೆ. ಎರಡನೆಯದಾಗಿ, R & D ಗೆ ಬಹಳ ಮಹತ್ವವನ್ನು ಕೊಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಬಹಳ ದೊಡ್ಡ ಪ್ರಮಾಣದ R & D ಸಂಸ್ಥೆ ಇದೆ. ನಿನ್ನೆ ದಿವಸ ನಾನು ಒಂದು ಡಿಫೆನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದೆನು. ಅಲ್ಲಿ ಇರುವಂಥ ಚಟುವಟಿಕೆಗಳನ್ನು ನೋಡಿದಾಗ ನಮಗೆ ಬಹಳಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂತೋಷವಾಯಿತು. ಮೊದಲನಿಂದಲೂ ಕೂಡ ಮೈಸೂರು ಮಹಾರಾಜರು, ಪಬ್ಲಿಕ್ ಸೆಕ್ಟರ್ ಹಾಗೂ ನಮ್ಮ ರಾಜ್ಯ ಸರ್ಕಾರದ ಪ್ರೋತ್ಸಾಹದಿಂದ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ವಲಯದಲ್ಲಿ 180ಕ್ಕಿಂತ ಹೆಚ್ಚು International R & D ಸಂಸ್ಥೆಗಳಿವೆ. ನಮ್ಮ ಜನಸಾಮಾನ್ಯರಿಗೆ R & D ತಲುಪಬೇಕು, ಹೊಸ ಹೊಸ ಆವಿಷ್ಕಾರಗಳು ಬರಬೇಕು ಎನ್ನುವ ಉದ್ದೇಶದಿಂದ ನಾವು ಒಂದು ಹೊಸ R & D ಪಾಲಿಸಿಯನ್ನು ಮಾಡುತ್ತಿದ್ದೇವೆ. ಶಾಲಾ-ಕಾಲೇಜುಗಳಿಂದ ಹಿಡಿದು ದೊಡ್ಡ-ದೊಡ್ಡ institutions ಗಳವರೆಗೆ R & Dಗೆ ಹೆಚ್ಚಿನ ಒತ್ತನ್ನು ಕೊಟ್ಟು ಸಹಾಯ ಕೊಡುವಂಥ ಕೆಲಸಕ್ಕಾಗಿ R & D ಪಾಲಿಸಿಯನ್ನು ಮಾಡುತ್ತಿದ್ದೇವೆ. ಇನ್ನೊಂದು ವೈಶಿಷ್ಟ್ಯತೆ ಏನೆಂದರೆ, Ecological budgeting ನ್ನು ಪ್ರಥಮಬಾರಿ ಪ್ರಯತ್ನವನ್ನು ಮಾಡಿದ್ದೇವೆ. ಪ್ರತಿ ವರ್ಷ ಎಷ್ಟು ನಮ್ಮ ecological disaster ಆಗುತ್ತದೋ, ಅದನ್ನು quantify ಮಾಡಿ, deficit ಎಷ್ಟಾಗುತ್ತದೆ, ಅದನ್ನು ತುಂಬುವುದಕ್ಕೆ Ecological budgeting ಮಾಡಬೇಕು ಎನ್ನುವಂಥ ಚಿಂತನೆ ಬಹಳ ದಿವಸಗಳಿಂದ ಇದೆ. ಪ್ರಥಮ ಬಾರಿ ನಮ್ಮ ರಾಜ್ಯದಲ್ಲಿ Ecological budgeting ಗೆ ‘ಗ್ರೀನ್ ಬಜೆಟ್’ ಎಂದು ಕರೆದಿದ್ದೇವೆ. ರೂ.100 ಕೋಟಿಗಳನ್ನು ನಮ್ಮ ecology ನ್ನು ಮರು ಬ್ಯಾಲೆನ್ಸ್ ಮಾಡುವ ಸಲುವಾಗಿ ನಾವು ಚಿಂತನೆಯನ್ನು ಮಾಡುತ್ತಿದ್ದೇವೆ. ಈ ರೀತಿ ನಾವು ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ಹಲವಾರು ಜನರಿಗೆ ಅವಕಾಶಗಳನ್ನು ಮಾಡಿಕೊಟ್ಟಿದ್ದೇವೆ. ಇದು ಒಂದು ಆರ್ಥಿಕ ಬೆಳವಣಿಗೆ. ಜನ ಪರವಾಗಿರುವಂಥ, ದುಡಿಯುವ ವರ್ಗದ ಪರವಾಗಿರುವಂಥ, ಸರ್ವವ್ಯಾಪ್ತಿ, ಸರ್ವಸ್ವಷ್ಟಿ ಒಂದು ಬಜೆಟ್‌ನ್ನು ಮಂಡಿಸಿದ್ದೇನೆ. ನಮ್ಮ ಆರ್ಥಿಕತೆಯನ್ನು ಮರು ಟ್ರಾಕ್ ತರುವಂತಹ ವಿಶ್ವಾಸ ನನಗೆ ಇದೆ. ಈಗ ನಮ್ಮ ಮುಂದಿರುವ ಗುರಿಯನ್ನು ಮುಟ್ಟುಂಥ ಎಲ್ಲಾ ಸಾಧ್ಯತೆಗಳಿವೆ. ಹೆಚ್ಚಿನ ಆದಾಯವನ್ನು ತರುವಂತಹ ಪ್ರಯತ್ನಗಳನ್ನು ಕೂಡ ನಾವು ಮಾಡುತ್ತೇವೆ. ಆರ್ಥಿಕ ಬೆಳವಣಿಗೆಗಳ ಜೊತೆಗೆ ಅದು ಕೂಡ ಆಗುತ್ತದೆ. ಅದಷ್ಟು ಬೇಗನೆ ನಮ್ಮ ರಾಜ್ಯಕ್ಕೆ revenue surplus ಮತ್ತು ಆರ್ಥಿಕ ಸೆಸ್ ತರುವುದರಿಂದ ನಮ್ಮ ರಾಜ್ಯವನ್ನು ಒಂದು ಪ್ರಗತಿಶೀಲ ರಾಜ್ಯವನ್ನಾಗಿ ಮಾಡಿ ಜನೋಪಯೋಗಿ ಬಜೆಟ್‌ನ್ನು ಕೊಟ್ಟಿದ್ದೇವೆ. ಒಂದು ಹೊಸ ದಿಕ್ಕುಚಿಯನ್ನು ರಾಜ್ಯದ ಆರ್ಥಿಕ ಮತ್ತು ಬಡವರಿಗಾಗಿ ಒಂದು ಭರವಸೆಯ ಬಜೆಟ್‌ನ್ನು ಜನಸಾಮಾನ್ಯರಿಂದ, ಜನಸಾಮಾನ್ಯರಿಗೋಸ್ಕರ ಮಂಡಿಸಿದ್ದೇನೆ. ಇದನ್ನು ಯಾವ ಉದ್ದೇಶದಿಂದ ಮತ್ತು ಉತ್ಸಾಹದಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಂಡನೆ ಮಾಡಿದ್ದೇನೆಯೋ ಅದೇ ಉತ್ಸಾಹದಿಂದ ಖಂಡಿತವಾಗಿಯೂ ನಾನು ಇಂಪ್ಲಿಮೆಂಟ್‌ನ್ನು ಮಾಡುತ್ತೇನೆ. ಅದರ ಬದ್ಧತೆ ನಮಗಿದೆ, ನಮ್ಮ ಸರ್ಕಾರಕ್ಕಿದೆ. ಅದನ್ನು ಖಂಡಿತವಾಗಿಯೂ ನಾವು ಜನತೆಗೆ ಮುಟ್ಟಿಸುತ್ತೇವೆ ಎನ್ನತಕ್ಕಂಥ ಭರವಸೆಯೊಂದಿಗೆ ನನ್ನ ಮಾತನ್ನು ಮುಗಿಸುತ್ತಿದ್ದೇನೆ.

(ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು)

**ಸಭಾಪತಿಯವರು:-** ಮಾನ್ಯ ಎನ್.ರವಿಕುಮಾರ್, ಡಾ.ತಳವಾರ್ ಸಾಬಣ್ಣ, ಮತ್ತು ಪ್ರಕಾಶ್ ಕೆ.ರಾಥೋಡ್‌ರವರಿಗೆ ಇವತ್ತು ಈ ಮೂರು ಮಂದಿಗೆ ಬಜೆಟ್ ಮೇಲೆ ಮಾತನಾಡಲು ಅವಕಾಶ ಕೊಡುತ್ತೇನೆಂದು ಹೇಳಿದ್ದೆನು. ಈಗ ಸಮಯಾವಕಾಶ ಇಲ್ಲ. ಆದ್ದರಿಂದ ಶ್ರೀ ಎನ್.ರವಿಕುಮಾರ್ ರವರೇ, ತಾವು ಮೊದಲು ಮಾತನಾಡಿ.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಯವರೇ, ಈಗ ನಾನು ಉತ್ತರ ಕೊಟ್ಟಿದ್ದೇನೆ. ಏನಾದರೂ ಕ್ಲಾರಿಫಿಕೇಷನ್ ಇದ್ದರೆ ಕೇಳಬಹುದು. ಮತ್ತೆ ಅದರ ಮೇಲೆ ಭಾಷಣ ಮಾಡಬಾರದು.

**ಸಭಾಪತಿಯವರು:-** ಆ ಮೂವರು ಮಾತನಾಡಿದ ನಂತರ clarifications ಕೇಳುತ್ತಾರೆ.

**ಶ್ರೀ ಎನ್.ರವಿಕುಮಾರ್:-** ಮಾನ್ಯ ಸಭಾಪತಿಯವರೇ, ಈಗ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

(ಗೊಂದಲ)

**ಶ್ರೀ ಆರ್.ಬಿ.ತಿಮ್ಮಾಪೂರ (ವಿಧಾನ ಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಬೇಕಾದರೆ ಬೇರೆ ಶಾಸಕರು ಮಾತನಾಡಲು ಅವಕಾಶ ಕೊಡಿ. ಯಾವಾಗಲೂ ರಿಯಾಕ್ಷನ್ ಇರಬೇಕಲ್ಲವೇ?

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಇಲ್ಲ. ಇದು ನನಗೆ ಗೊತ್ತಿತ್ತು.

(ಗೊಂದಲ)

ಶ್ರೀ ಜಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಮಾನ್ಯ ಮುಖ್ಯಮಂತ್ರಿಯವರಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿಯವರು, ನಾವು ನಿರೀಕ್ಷೆ ಮಾಡಿದ ರೀತಿಯಲ್ಲಿ ಅವರು ಬಂದು ಬಜೆಟ್ ಭಾಷಣಕ್ಕೆ ಉತ್ತರವನ್ನು ಹೇಳಿದ್ದಾರೆ. ನಾವು ಸುದೀರ್ಘವಾಗಿ ಚರ್ಚೆ ಮಾಡಿರತಕ್ಕಂಥದ್ದಕ್ಕೆ ಕೆಲವು ವಿಚಾರಗಳಲ್ಲಿ ನಮಗೆ ಉತ್ತರ ಸಿಕ್ಕಿದೆ, ಇನ್ನೂ ಕೆಲವು ವಿಚಾರಗಳಲ್ಲಿ ನಮಗೆ ಉತ್ತರ ಸಿಕ್ಕಿಲ್ಲ. ನಾವೆಲ್ಲರೂ ಕೂಡ ಪುಣ್ಯವಂತರು ಅಂದುಕೊಳ್ಳಬೇಕು. ಏಕೆಂದರೆ, ಇಡೀ ದೇಶದಲ್ಲೇ 5 ಪ್ರಗತಿಶೀಲ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ಕೂಡ ಇದೆ. ಇದಕ್ಕೆ ಕಾರಣಕರ್ತರು ಯಾರು ಎಂದು ಅವರಿಗೂ ಕೂಡ ಗೊತ್ತು, ನನಗೂ ಕೂಡ ಗೊತ್ತು. ಆದ್ದರಿಂದ ನಾನು ಏನೂ ಹೇಳುವುದಿಲ್ಲ. ಮಾನ್ಯ ಮುಖ್ಯಮಂತ್ರಿಯವರು ಬಜೆಟ್ ಭಾಷಣ ಮಾಡುವಾಗ ನಿಜವಾಗಲೂ ಏನೇನು ಮಾಡಬೇಕು ಎಂದು ಹೇಳಿದಾಗ ನನಗೆ ಒಂದು ರೀತಿ ಭಜನೆ ಮತ್ತು ಕೀರ್ತನೆ ಇದ್ದಂತೆ ಇತ್ತು. ನಾವು ಅದನ್ನು ಟೀಕೆ-ಉಪ್ಪಣೆಗಳನ್ನು ಮಾಡುವಾಗ ಅದು ಮಾರಿಹಬ್ಬ ಇದ್ದಂತೆ ಇರುತ್ತದೆ. ಆದ್ದರಿಂದ ವೈಯಕ್ತಿಕವಾಗಿ ಎಲ್ಲೂ ಕೂಡ ಟೀಕೆ-ಉಪ್ಪಣೆಗಳು ಇಲ್ಲ. ಇಡೀ ದೇಶದಲ್ಲೇ ನಮ್ಮ ರಾಜ್ಯ ಆರ್ಥಿಕ ಕ್ಷೇತ್ರದಲ್ಲಿ 5ನೇ ದೊಡ್ಡ ರಾಜ್ಯ ಎಂದಾಗ, ಆಗ ತಾವು ಹೇಳಿದಂತೆ G.S.D.P., ಅಂದರೆ ರೂ.3.5 ಲಕ್ಷಗಳು ಇರತಕ್ಕಂಥ ರಾಜ್ಯ. ಇಡೀ 5 ರಾಜ್ಯಗಳಿಗೆ ಹೋಲಿಸಿದಾಗ ನಾವು ಮೊದಲನೆಯ ಸ್ಥಾನದಲ್ಲಿದ್ದೇವೆ. ಮತ್ತೆ ತಾವು ಹೇಳಿದಂತೆ ನಮ್ಮ ದೇಶ it's a robust economy. ಫೈನಾನ್ಸ್ ಬೇರೆ, ಎಕಾನಮಿ ಬೇರೆ. ನಾವು ಆಗಾಗ 6ನೇ ದೊಡ್ಡ ಆರ್ಥಿಕ ಶಕ್ತಿ ಎಂದು ಹೇಳುತ್ತಿರುತ್ತೇವೆ. ಆದರೆ ಪ್ರಪಂಚದಲ್ಲಿ ಒಟ್ಟು 196 ದೇಶಗಳಿವೆ. ನಾವು ಅದನ್ನು ಯೋಚನೆ ಮಾಡಿದಾಗ, ಇನ್ನೂ ಕೂಡ ಬಡ ರಾಷ್ಟ್ರಗಳ ಸಂಖ್ಯೆಯನ್ನು ನಿಖರವಾಗಿ ಹೇಳುವುದಕ್ಕೆ ಬರುವುದಿಲ್ಲ. ನನ್ನ ಹತ್ತಿರ ಅಂತಹ ಮಾಹಿತಿ ಇಲ್ಲ. ನಮ್ಮ ದೇಶವನ್ನು ಬಡ ರಾಷ್ಟ್ರವೆಂದು consider ಮಾಡುತ್ತಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ ಬೊಮ್ಮಾಯಿಯವರು ಬಹಳ ಮಹತ್ವದ ವಿಚಾರವನ್ನು ಹೇಳಿದರು. ಆರ್ಥಿಕ ಕ್ಷೇತ್ರ ಅಥವಾ ಎಕಾನಮಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದರೆ ದೊಡ್ಡ ದೊಡ್ಡ ಕಂಪನಿಗಳು ಕಾರ್ಪೊರೇಟ್ ಸೆಕ್ಟರ್ ಮಾತ್ರವಲ್ಲದೇ ಅದಕ್ಕೆ ಸಂಪೂರ್ಣವಾಗಿ contribute ಮಾಡತಕ್ಕಂಥ ಕಾಯಕ ಸಮಾಜ ಇವೆಲ್ಲವೂ ಸಹ ತಮ್ಮ ರಕ್ತ ಮತ್ತು ಬೆವರನ್ನೂ ಸುರಿಸಿ; ನಾನು ಈ ಮೊದಲು ಕೂಡ ಹೇಳಿದ್ದೇನೆ, ಈಗಲೂ ಕೂಡ ಹೇಳುತ್ತಿದ್ದೇನೆ. ಅವರು ರಾಜ್ಯದ ಬೊಕ್ಕಸ ಮತ್ತು ಕೇಂದ್ರದ ಬೊಕ್ಕಸ ಇವೆರಡನ್ನೂ ತುಂಬುತ್ತಾರೆ. ಆ ತುಂಬುವಂಥ ಶಕ್ತಿಗೆ ನಾವು ಯಾವ ರೀತಿ ಸಹಾಯ ಮಾಡಿದ್ದೇವೆಂದು ನೋಡಬೇಕಾಗುತ್ತದೆ. ಏಕೆಂದರೆ ಮಾನ್ಯ ಮುಖ್ಯಮಂತ್ರಿಗಳು ‘ಇದಕ್ಕೆ ಕಾಯಕ ಸಮಾಜದವರ ಕೊಡುಗೆ ಬಹಳಷ್ಟಿರುತ್ತದೆ’ ಎಂದು ಹೇಳಿದರು. ಉದಾಹರಣೆಗೆ ಹೇಳುವುದಾದರೆ 2008-09ರಲ್ಲಿ ಇಡೀ ಪ್ರಪಂಚದಲ್ಲ recession ಬಂದಿತ್ತು. ಆಗ ಎಲ್ಲಾ ರಾಷ್ಟ್ರಗಳು ಕೂಡ ತತ್ತರಿಸಿ ಹೋಗಿದ್ದವು. ಆ ಸಂದರ್ಭದಲ್ಲಿ ಡಾ.ಮನಮೋಹನ್ ಸಿಂಗ್‌ರವರು ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿಗಳಾಗಿದ್ದರು. ಆದರೆ ಭಾರತ ದೇಶದಲ್ಲಿ ಅಷ್ಟೊಂದು recession ಎಫೆಕ್ಟ್ ಇರಲಿಲ್ಲ. ಆದ್ದರಿಂದ ನಾವೆಲ್ಲಾ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಮ್ಯಾಜಿಕ್ ಮಾಡಿದ್ದೇವೆ ಎಂದೇನಿಲ್ಲ. ನಮ್ಮೆಲ್ಲ G.S.D.P., ಗ್ರಾಸ್ ಸೇವಿಂಗ್ಸ್ ಬಹಳ ಪ್ರಭಲವಾದ robust ಸೇವಿಂಗ್ಸ್ ಇದೆ.

(ಮುಂದು)

(464)18.3.2022/1.20/ಎಂ.ಎಂ-ಎಂ.ಡಿ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಕೆ. ಹರಿಪ್ರಸಾದ್ (ಮುಂದು):-**

ಅಮೇರಿಕದಲ್ಲಿ ಆ ಕಾಲದಲ್ಲಿ it was minus three per cent, ನಾವು 28 percent ಇದ್ದೆವು. ಶೇ.10ರಷ್ಟು ಕೈಗಾರಿಕಾ ಕ್ಷೇತ್ರ, ಶೇ.10ರಷ್ಟು ಕೃಷಿ ಕ್ಷೇತ್ರ. ಶೇ.80ರಷ್ಟು ಎಲ್ಲದ್ದಾರೆ ಎಂದರೆ ಈ ರಾಷ್ಟ್ರದಲ್ಲಿರುವ ಮಹಿಳೆಯರು ಉಳಿತಾಯ ಮಾಡಿದ್ದರು. ಮನೆಯವರು ಅವರಿಗೆ ತಿಂಗಳ ಬಜೆಟ್‌ಗೆ ವೆಚ್ಚ ಮಾಡಲು ಹಣ ಕೊಟ್ಟಾಗ;

**ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿ):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧಪಕ್ಷದ ನಾಯಕರು ಮೂಲಭೂತವಾಗಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಾನು ಎಲ್ಲಾ ಕಡೆ ಇದನ್ನೇ ಹೇಳುತ್ತಿದ್ದೆ. Our culture and economic culture are saving culture

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮ ಸೊಸೈಟಿಯದ್ದು. ಪಾಶ್ಚಿಮಾತ್ಯ ರಾಷ್ಟ್ರಗಳದ್ದು expenditure culture. ಅವರು ಹೆಚ್ಚು ವೆಚ್ಚ ಮಾಡಿದರೆ economy growth ಆಗುತ್ತದೆ. ನಮ್ಮದು ಎಷ್ಟು ಉಳಿತಾಯ ಮಾಡುತ್ತೇವೆ economic ಸದೃಢತೆ ಇರುತ್ತದೆ ಎನ್ನುವುದು ನಮ್ಮ ಚಿಂತನೆ. You are very much right. ಇನ್ನೊಂದು ವಿಚಾರವನ್ನು ತಾವು ಹೇಳಿದಿರಿ. 'There is no magic in economy, only results.' ಇದು ನನ್ನ ವಿಚಾರವಲ್ಲ Benjamin Disraeli ಹೇಳಿದ್ದು. ಅತಿ ಹೆಚ್ಚು ಉಳಿತಾಯವಾಗುತ್ತಿರುವುದು ನಮ್ಮ ಹೆಣ್ಣುಮಕ್ಕಳಿಂದ. ಒಮ್ಮೆ ಕರ್ನಾಟಕ ವಿಶ್ವವಿದ್ಯಾಲಯದಲ್ಲ ಒಂದು ಡಿಬೇಟ್ ಇತ್ತು. ನಾನು ಅಲ್ಲ ಭಾಗವಹಿಸಿದಾಗ ಹೇಳಿದರು, ನಮ್ಮ ಭಾರತದ ಸಾಸಿವೆ, ಜೀರಿಗೆ ಡಬ್ಬ is stronger than American Banks ಎಂದು ಹೇಳಿದರು. ಅದನ್ನು we must recognise it.

**ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಅದನ್ನು ನಾನು ಹೇಳುವುದಕ್ಕೆ ಹೋದೆ, ತಾವು ಸಾಸಿವೆಗೆ ಹೋದಿರಿ, ನಾನು ಕಾಫಿ ಡಬ್ಬ, ಸಕ್ಕರೆ ಡಬ್ಬ ಎಂದು ಹೇಳುತ್ತಿದ್ದೆ. ನಮ್ಮದು ಶೇ.80ರಷ್ಟು ಉಳಿತಾಯವು that save the Country. ಯಾವುದು expenditure economy ನಮ್ಮ saving economy ಎಂದರೂ ನಮ್ಮ ರಾಷ್ಟ್ರದಲ್ಲರುವಂತಹ ಮಹಿಳೆಯರಿಗೆ economy ಏನೂ ಗೊತ್ತಿಲ್ಲ. ನಾಳೆ ಏನಾದರೂ ತುರ್ತು ಪರಿಸ್ಥಿತಿಯಲ್ಲಿ ಮಕ್ಕಳ ಫೀಸ್ ಕಟ್ಟಬೇಕು, ಆರೋಗ್ಯ ನೋಡಿಕೊಳ್ಳಬೇಕಾಗುತ್ತದೆ. ಒಂದು ಕುಟುಂಬವನ್ನು ಸಾಕುವುದಕ್ಕೋಸ್ಕರ ಅವರು ಉಳಿತಾಯ ಮಾಡುವುದು ಯಾರಿಗೂ ಸಹ ಗೊತ್ತಿರುವುದಿಲ್ಲ. ಮನೆಯ ಯಜಮಾನನಿಗೂ ಸಹ ಗೊತ್ತಿರುವುದಿಲ್ಲ. ಅವೆಲ್ಲಾ white money. ಆಮೇಲೆ ಆರ್ಥಿಕ ಕ್ಷೇತ್ರದಲ್ಲಿ disaster ಆಗಿದ್ದು ಯಾವಾಗ ಎಂದರೆ demonetisation ಬಂದಾಗ. ಆಗ ಎಲ್ಲರೂ ಸಹ ಈ ಸೇವಿಂಗ್ಸ್ ಅನ್ನು ತೆಗೆದುಕೊಂಡು ಹೋಗಿ ಬ್ಯಾಂಕ್‌ಗೆ ಹಾಕಿದರು. ಬ್ಯಾಂಕ್‌ಗೆ ಹಾಕಿದ ತಕ್ಷಣ ಎಲ್ಲೆಲ್ಲಗೆ ಸಾಲ ಕೊಟ್ಟರು ಎಂದು ದೀರ್ಘವಾಗಿ ಹೇಳುವುದಕ್ಕೆ ಹೋಗುವುದಿಲ್ಲ. ಆದ್ದರಿಂದ ಮೊನ್ನೆ ದಿವಸ ನಾನು ಭಾಷಣದಲ್ಲಿ ಹೇಳಿದೆ. ಬೇಸಿಕ್ ಆಗಿ ಎಲ್ಲ employment creation ಜಾಸ್ತಿ ಇದೆಯೆಂದು ತಾವು ಹೇಳಿದಿರಿ. ಈಗ ಕರ್ನಾಟಕ ರಾಜ್ಯವನ್ನು ನೋಡಿದಾಗ...



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದನ್ನು ನಾನು ತಮ್ಮ Economic Survey ಇಂದ ಓದುತ್ತಿದ್ದೇನೆ. *“A significant pillar for Karnataka’s substantial services economy is the IT industry and the accelerating start-up ecosystem. Indian software exports in the current FY is pegged to be USD 170 billion, of which Karnataka’s share is an estimated 38%. More than 21 lakh people are employed in the software industry with high paying jobs, centred mostly in Bengaluru city.”* ಆ ಸೆಕ್ಷರ್ ಗೆ ನಾವೇನು ಮಾಡುತ್ತಿದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿಯವರು ಸಂಕ್ಷಿಪ್ತವಾಗಿ ಚೆನ್ನಾಗಿ ಹೇಳಿದರು. Bengaluru is the second capital of IT sector. ಅದಾದ ನಂತರ revenue deficit ಎಂದು ತಾವು ಹೇಳಿದಿರಿ. ಇಲ್ಲಯೂ ಸಹ ಟ್ಯಾಕ್ಸ್ ಮಾಡಿಲ್ಲ. ನಾನೇನು ಆರ್ಥಿಕ ತಜ್ಞ ಅಲ್ಲ. ತಾವು ಏನು ಇಲ್ಲ ಕೊಟ್ಟಿದ್ದೀರಿ; ನಾನು ಬಿ.ಕಾಂ., ಓದಿರುವವನು ಸ್ವಲ್ಪ ಬುದ್ಧಿ ಕಡಿಮೆ ಇರುವವನು. ತಾವು ಬಿ.ಇ., ಓದಿರುವವರು ಹೆಚ್ಚು ಬುದ್ಧಿ ಇರುತ್ತದೆ ಎಂದು ಅಷ್ಟೇ. ಬುದ್ಧಿ ಕಡಿಮೆ ಇರುವವರು ಈ ಬುಕ್ ಓದಿ ಹೇಳುತ್ತಿದ್ದೇನೆ. ನಿಮ್ಮದು;

**ಶ್ರೀ ಬಸವರಾಜ ಬೊಮ್ಮಾಯಿ:-** ನಿಮ್ಮದು All India ಬುದ್ಧಿ, ಆದರೆ ನಮ್ಮದು ಕರ್ನಾಟಕದ ಬುದ್ಧಿ.

(ಸದನದಲ್ಲ ನಗು)

**ಶ್ರೀ ಬಿ.ಕೆ. ಹರಿಪ್ರಸಾದ್:-** ತಾವು ಕರ್ನಾಟಕದ ಬುದ್ಧಿಯನ್ನು ಹಿರಿಯರಿಂದ ಕಲಿತುಕೊಂಡು ಬಂದಿದ್ದರೆ ಭಾಷಣ ಮಾಡುವುದಕ್ಕೆ ಹೋಗುತ್ತಿರಲಿಲ್ಲ. ಪರತಂತ್ರ ಬುದ್ಧಿ ಇರುವುದರಿಂದ ಸ್ವಲ್ಪ ಮಾತಾಡಬೇಕಾಗಿ ಬಂದಿದೆ.

**ಶ್ರೀ ಬಸವರಾಜ ಬೊಮ್ಮಾಯಿ:-** ಬುದ್ಧಿ ಯಾವಾಗಲೂ ಸ್ವಂತದ್ದಾಗಿರುತ್ತದೆ, ಪರತಂತ್ರ ಇರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಐ.ಐ. ಸೆಕ್ಟರ್ ಆದ ತಕ್ಷಣ; ಮಾನ್ಯ ಸಭಾನಾಯಕರು ಸುಮ್ಮನಿದ್ದರೆ ಬಹಳ ಸಂತೋಷ. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ, it is untapped one.

**ಶ್ರೀ ಬಸವರಾಜ ಬೊಮ್ಮಾಯಿ:-** ಆ ಸೆಕ್ಟರನ್ನು ನಾನು ಹೇಳಲಿಲ್ಲ, ಕ್ಷಮಿಸಿ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅದನ್ನು ಸ್ವಲ್ಪ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. I am not criticizing.

**Sri BASAVARAJ BOMMAI:-** It is there.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಮುಖ್ಯಮಂತ್ರಿಯವರೇ, ತಾವು ಬಂದಿರುವುದರಿಂದ ನಾನೇನೂ ಏಕೆ ಏಪ್ಪಣಿ ಮಾಡುವುದಕ್ಕೆ ಹೋಗುವುದಿಲ್ಲ. ಹೇಳುತ್ತಿದ್ದೇನೆ ಅಷ್ಟೇ. Where we have failed. It is my State too. I am proud of my State. ಊರಿಸಂ ನಲ್ಲ huge capacity ಇದೆ. It is untapped sector. ಏಕೆಂದರೆ ನೀವು ಎಷ್ಟು ಸರ್ವಿಸ್ ಸೆಕ್ಟರ್ ತೆಗೆದುಕೊಳ್ಳುತ್ತೀರಿ ಅಷ್ಟೇ ಇದರಲ್ಲದೆ. ತಾವು ಎಂಪ್ಲಾಯ್‌ಮೆಂಟ್ ಎಂದು ಹೇಳಿದಿರಿ. Export ರಲ್ಲ 38 per cent contribution ಇದೆ, ಅದರಲ್ಲ ನೋಡಿದಾಗ ಎಂಪ್ಲಾಯ್‌ಮೆಂಟ್ ಜಾಸ್ತಿ ಬರುವುದಿಲ್ಲ. ಸರ್ವಿಸ್ ಸೆಕ್ಟರ್‌ನಲ್ಲ 15-16 per cent ಮುಗಿದು ಹೋಗುತ್ತದೆ. ಆದರೆ ಕೃಷಿ ವಲಯದಲ್ಲ contribution to the GDP is less than 20 per cent. But in terms of contribution and employment it crosses more than 50 per cent. ಅದನ್ನು ತಾವು ಸರಿಯಾಗಿ ಹೇಳಿದಿರಿ. ಆದ್ದರಿಂದ ನಾವು ಕೃಷಿ ವಲಯಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ. ಅಷ್ಟೊಂದು ಒತ್ತು ನಾವು ಕೊಟ್ಟಿಲ್ಲ. ಏಕೆಂದರೆ ಕೆಲವು ಕಾರ್ಯಕ್ರಮಗಳನ್ನು; ನಾನು ಓದುವಾಗ ನಮ್ಮ ಸದಸ್ಯರಿಗೆ ತಮಾಷೆಯಾಗಿತ್ತು. ಅವರು ನಾನು ಯಾವುದನ್ನೋ ಬರೆದುಕೊಂಡು ಬಂದು ಓದುತ್ತಿದ್ದೇನೆ ಎಂದು ತಿಳಿದುಕೊಂಡಿದ್ದರು. Action Taken Report ನಲ್ಲ ಎಷ್ಟು ಕಾರ್ಯಕ್ರಮಗಳು ರದ್ದಾಗಿವೆ ಎಂದು ಹೇಳಿದೆ. ತಾವು 32 ಕಾರ್ಯಕ್ರಮಗಳನ್ನು ರದ್ದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದೀರಿ. Almost it amounts to 20,000 crores. ಇದನ್ನು ತಾವು ಮಾಡುವಾಗ Agriculture Sector ನಲ್ಲಿ ಎಂಪ್ಲಾಯ್‌ಮೆಂಟ್ ಇರುವ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವುದನ್ನು ನೋಡಬೇಕು. ತಾವು ಹೇಳಿದಿರಿ, ಕೈಗಾರಿಕಾ ವಲಯದಲ್ಲಿ MSME ಏನು ಮಾಡುತ್ತೇವೆಂದು ಸಹ ತಾವು ಹೇಳಿಲ್ಲ. Industrial Sector ನಲ್ಲಿ ಅದೊಂದು ದುರಂತ ಎಂದರೆ ತಮ್ಮ *Economic Survey; The industrial sector in Karnataka has been a laggard, growing at only 6.1% CAGR over the last 5 years in GSVA, as against 16.6% CAGR for agriculture and 11.6% CAGR for services in the same period.* ಅಂದರೆ industrial growth ಆಗುತ್ತಿಲ್ಲ. Employment ಕಡಿಮೆ ಇದ್ದರೂ ಕೂಡ ಅದಾಗದೇ ನೀವು ಏನೂ ಮಾಡುವುದಕ್ಕೆ ಆಗುವುದಿಲ್ಲ. Industrial growth ಬಹಳ ಕೆಳಗೆ ಹೋಗುತ್ತಿರುವುದರಿಂದ ಅದು ಕಷ್ಟ. ಕರ್ನಾಟಕ ರಾಜ್ಯದಲ್ಲಿ ಕೃಷಿ ವಲಯದಲ್ಲಿ

*“64.6 per cent of the land is cultivated, largely depending on rainfall with only 26.5% under irrigation. However, as can be seen from the data the share of crops especially cereals has been declining as a share of total agricultural output in India and in Karnataka. Fruits and vegetables, spices and condiments, animal husbandry and fisheries have been growing faster than crops, showing increased consumption and demand.”*

ಆದ್ದರಿಂದ ಕೃಷಿ ವಲಯದಲ್ಲಿ ಸಹ ಕಡಿಮೆ ಬರುತ್ತಿದೆ. ಅಲ್ಲದೇ ನಾನು industrial sector ಹೇಳುವಾಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

*“Karnataka’s industrial GSVA of 19.4% is the lowest of the five and also lower than the national average of 26%. It is imperative to also focus on developing the industry sub-sectors like manufacturing and construction to balance the economy and provide large-scale employment.”*

ಈ ವಿಚಾರದಲ್ಲೂ ಸಹ ಕೈಗಾರಿಕಾಭಿವೃದ್ಧಿ ಬಗ್ಗೆ ತಾವು ಅದರಲ್ಲಿ ಏನೂ ಹೇಳಲಿಲ್ಲ. Social structure.....

**Sri BASAVARAJ BOMMAI:-** Industrial development ಬಗ್ಗೆ ನಾನು ಸ್ಥೂಲವಾಗಿ ಹೇಳಿದ್ದೇನೆ.

**Sri B.K. HARIPRASAD:-** Social Infrastructure ಬಂದಾಗ, ಆರೋಗ್ಯ, ಶಿಕ್ಷಣದ ವಿಚಾರದ ಬಗ್ಗೆ ಬಹಳ ಒತ್ತು ಕೊಡುತ್ತೇವೆ ಎಂದು ತಾವು ಹೇಳಿದಿರಿ. ಅದರಲ್ಲೂ ಸಹ malnutrition ಬಗ್ಗೆ ಹೇಳುವುದಾದರೆ ದೇಶದಲ್ಲಯೇ ಮೊಟ್ಟಮೊದಲ ಸ್ಥಾನ ಒಡಿಸ್ಸಾ, ಎರಡನೇ ಸ್ಥಾನ ಮಧ್ಯಪ್ರದೇಶ, ಮೂರನೆಯ ಸ್ಥಾನ ಗುಜರಾತ್ ಮತ್ತು malnutrition ನಲ್ಲಿ ನಾವು 6-7ನೇ ಸ್ಥಾನದಲ್ಲಿದ್ದೇವೆ. Though it is a progressive State. ಇದರಲ್ಲಿ ತಾವು ಮೂಲಸೌಕರ್ಯಗಳ ಬಗ್ಗೆ ಹೇಳಿದಾಗ;

*“Further, social infrastructure includes sectors of education, health and medical care, nutrition, water supply and housing. In many of these areas Karnataka’s outlay on the social sector has declined as a percentage of GSDP from 8.03% in 2015-16 to 5.10% in 20- 21. These need to be urgently increased as welfare and increasing employment growth must be the priorities.”* ಇದು Economic Survey report.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ನೀವು ಯಾವುದೇ ಅಂಕಿ-ಅಂಶವನ್ನು ತೆಗೆದುಕೊಂಡರೂ ಕೂಡ if you compare to the year 2015-16 or 2018-19 first I told that only. Budget should be seen.... Economic Survey is the picture which gives comparatively and the growth rate ಇಟ್ಟುಕೊಂಡು ಮಾಡುತ್ತೇವೆ. ಆದರೆ ಕೋವಿಡ್ ಸಮಯದಲ್ಲಿ there is a dip in spending in all the sectors. Because the income was also less, and other expenditures were high. And in post Covid-19, this is the recovery period. Now we are recovering from the Economic Covid to recovery period. ಆ ದೃಷ್ಟಿಯಿಂದ ನೋಡಬೇಕು. There is a dip. ನಾವು ಅದನ್ನು ಒಪ್ಪಿಕೊಂಡಿದ್ದೇವೆ.

(ಮುಂದು)

(465) 18-03-2022 KH/MD 1-30

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಿರುದ್ಯೋಗದ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ

*Karnataka had 6.2 lakh new subscribers on the EPF system—one of India's foremost formal job creation states, contributing 10% to the total, which is more than its GDP contribution at 8.3%. In FY 20, Karnataka created 8.1 lakh new jobs on the EPF system, maintaining its 10%+ contribution. The pandemic year FY 21 saw a drop to 6.2 lakh new subscribers with 8% contribution to the national total.*

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದಲ್ಲದೇ ಕೆಲವು assets monetization ಬಗ್ಗೆ ಹೇಳಿದ್ದಾರೆ, to mop up the revenue. ಇವರು ಕೇಂದ್ರ ಸರ್ಕಾರದ ಪಾಲಿಸಿಯನ್ನು ಇಲ್ಲಯೂ ಫಾಲೋ ಮಾಡುತ್ತಿದ್ದಾರೆ. ಕೆಲವನ್ನು ಖಾಸಗೀಕರಣ ಮಾಡುವಂತಹ ವಿಚಾರ ಬಂದಾಗ,

*“Asset Monetisation- Fuelling the future growth” seeks to answer a big challenge for all state governments—that of resource mobilisation to meet developmental needs.”*

ಪೂರ್ವಜರು ಮಾಡಿರುವಂತಹ ಆಸ್ತಿಯನ್ನು ಮಾರಾಟ ಮಾಡಿ, ಕರ್ನಾಟಕ ರಾಜ್ಯದಲ್ಲಿ ನಾವು ಮಾಡುವಂತಹದ್ದು ಏನೂ ಇಲ್ಲ. Robust economy ಇರುವಂತಹ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಇರುವಂತಹದ್ದನ್ನು ಮಾಡುವಂತಹದ್ದು ಏನು ಬೇಕಾಗಿಲ್ಲ. ಅದಲ್ಲದೇ, ಇವರು ಶಿಕ್ಷಣದ ಬಗ್ಗೆಯೂ ಹೇಳಿದ್ದಾರೆ. ಈಗ ಶಿಕ್ಷಣ ಯಾವ ಸ್ಥಿತಿಯಲ್ಲಿದೆ ಎಂದರೆ,

*“School enrolment data in Karnataka shows clearly that the average enrolment across classes the I, II and III over the last ten years has been stagnating and possibly trending down”*

ತಾವು “ಸರ್ವ ಶಿಕ್ಷಣ ಅಭಿಯಾನ” ವಿಚಾರದಲ್ಲೂ ಸಹ ನಿಂತಿದೆ ಎಂದು ಅದರಲ್ಲೂ ನಾವು ಬಹಳ ಮಾಡಬೇಕಾಗಿದೆ. ಇವರು ಮೊನ್ನೆಯ ಬಜೆಟ್ ಭಾಷಣದಲ್ಲಿ 1 trillion ಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು.

**ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಯವರು):-** ಮಾನ್ಯ ವಿರೋಧಪಕ್ಷದ ನಾಯಕರೇ, ಇದು ಬಜೆಟ್‌ನಲ್ಲಿ ಇಲ್ಲ. ಆದರೆ, ಗುರಿ ಇದೆ ಎಂದು ಹೇಳಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಇದು FICCI (Federation of Indian Chambers of Commerce and Industry) ನಲ್ಲ ಇದೆ. 1.5 trillion ಗುರಿ ಇದೆ ಎಂದು ಇವರು ಹೇಳಿದ್ದಾರೆ.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಯವರೇ, FICCI ಹೇಳಿದ್ದು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಹಾಗಾದರೆ ತಮ್ಮದಲ್ಲ. ನನ್ನನ್ನು ಕ್ಷಮಿಸಿ. ಇಲ್ಲ ಏನಿದೆ ಎಂದರೆ, “The state must set a more ambitious vision now and aim for a USD 1 trillion GSDP by 2032.” ಎಂದು ಹೇಳಿದ್ದಾರೆ. ಇಲ್ಲ ಅವರು ಹೇಳಿರುವ ಪ್ರಕಾರ 1.5 trillion by 2025 ಎಂದು ಹೇಳಿದ್ದಾರೆ. ಎಲ್ಲಂದ ತೆಗೆದುಕೊಂಡು ಹೋಗುತ್ತಾರೆ ಎನ್ನುವುದು ನನಗೂ ಸಹ ಗೊತ್ತಿಲ್ಲ. ಅಂತಹ ಮೇಧಾವಿಗಳು ಇದ್ದರೆ ಸ್ವಲ್ಪ ಕರೆದು ಮಾತನಾಡಿ. ಇದನ್ನು ಹೇಗೆ ತೆಗೆದುಕೊಂಡು ಹೋಗುವುದು ಎಂದು ಕೇಳುವುದು ಬಹಳ ಉತ್ತಮ ಎಂದು ನನಗನಿಸುತ್ತದೆ. Fiscal Management ಬಗ್ಗೆ ನಾನು ಜಾಸ್ತಿ ಹೇಳುವುದಕ್ಕೆ ಹೋಗುವುದಿಲ್ಲ. ಇದರಲ್ಲಿ ಬಹಳಷ್ಟು ಕಡಿಮೆ ಜನ experts ಇದ್ದಾರೆ. ಕೇಂದ್ರ ಸರ್ಕಾರದಲ್ಲ ಮಾಜಿ ಹಣಕಾಸು ಸಚಿವರಾದ ಮಾನ್ಯ ಪಿ.ಚಿದಂಬರಂವರು, ಮಾಜಿ ಪ್ರಧಾನ ಮಂತ್ರಿಗಳಾದ ಮಾನ್ಯ ಮನಮೋಹನ್ ಸಿಂಗ್‌ರವರು, ಮಾಜಿ ರಾಷ್ಟ್ರಪತಿಗಳಾದ ಮಾನ್ಯ ಪ್ರಣಮ್ ಮುಖರ್ಜಿಯವರು ಇದ್ದರು. ಮಾಜಿ ರಾಷ್ಟ್ರಪತಿಗಳಾದ ಮಾನ್ಯ ಪ್ರಣಮ್ ಮುಖರ್ಜಿಯವರು, though he was not an economist, ಇವರುಗಳು ಮ್ಯಾನೇಜ್ ಮಾಡುತ್ತಿದ್ದರು. ಕೇಂದ್ರ ಸರ್ಕಾರದಲ್ಲ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಮೇಲೆ ಮಾಜಿ ಕೇಂದ್ರ ಸಚಿವರಾದ ಮಾನ್ಯ ಅರುಣ್ ಜೆಟ್ಟಿಯವರು, he was a Supreme Court Lawyer and Union Finance Minister. ಈಗಲೂ ಸಹ ಮಾನ್ಯ ಹಣಕಾಸು ಸಚಿವೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು, she is not an Economist, but she is a good orator ಎಂದು ಇದ್ದಾರೆ. ನಾವು ಅಷ್ಟು ಸುಲಭವಾಗಿ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲಿಯೂ ಸಹ ಬಹಳಷ್ಟು ಜನರು ಭಾಷಣ ಮಾಡುವಾಗ 10

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವರ್ಷಗಳಿಂದ ಒಬ್ಬರೇ ಕಾರ್ಯದರ್ಶಿಯವರು ಇದ್ದಾರೆ ಎಂದು ಹೇಳಿದರು. ಒಂದು ರೀತಿಯ paucity of talents in the economic field ಎಂದು ನನಗನಿಸುತ್ತದೆ.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಯವರೇ, ಆ ರೀತಿ ಏನು ಇಲ್ಲ. 'Economy' is a big word. ನಾನು ಆಗಲೇ ಹೇಳಿದೆನಲ್ಲವೇ, "Economic World' ನಲ್ಲಿ ಬಹಳಷ್ಟು ಜನ experts ಇದ್ದಾರೆ ಮತ್ತು ಬೆಂಗಳೂರಿನಲ್ಲಿ ಬಹಳಷ್ಟು Finance Management Institutions ಇವೆ. ಒಂದೊಂದು field ನಲ್ಲಿ ಒಬ್ಬೊಬ್ಬರು experts ಇದ್ದಾರೆ. Social Field ನಲ್ಲಿ ಬೇರೆಯವರು ಇದ್ದಾರೆ, pure economic growth ನಲ್ಲಿ ಬೇರೆಯವರು ಇದ್ದಾರೆ, ಅಲ್ಲ ಎಲ್ಲರಿಗೂ ಕೂಡ ಸಹಾಯ ಸಿಗುತ್ತದೆ, ಸಲಹೆಗಳು ಸಿಗುತ್ತವೆ. ಇಲ್ಲ Budget and State Finances manage ಮಾಡುವುದು ಒಂದು craft. It's a question of time and money management. ಯಾವ ಸಮಯಕ್ಕೆ ಎಷ್ಟು ದುಡ್ಡು ಇರಬೇಕೆಂದು ನಾವು ನೋಡಿಕೊಳ್ಳಬೇಕಾಗುತ್ತದೆ. ಸಂಬಳದ ದಿನಾಂಕ ಬಂದಾಗ ಸಂಬಳಕ್ಕೆ ಎಷ್ಟು ದುಡ್ಡು ಇಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ಅದನ್ನು ಸೇರಿಸುವಂತಹದ್ದು ಆಗುತ್ತದೆ. ನಾನು ಉದಾಹರಣೆ ಕೊಡುತ್ತಿದ್ದೇನೆ. ಅದೇ ರೀತಿ ಯಾವ್ಯಾವ ಪ್ರಾಜೆಕ್ಟ್‌ಗೆ ಯಾವಾಗ ಎಷ್ಟೆಷ್ಟು ಹಣ ಕೊಡಬೇಕಾಗುತ್ತದೆ, DBT (Direct Benefit Transfer) ಇದ್ದರೆ Finance Management ಬೇರೆ. Project mode ಇದ್ದರೆ ಅದು ಬೇರೆ. So, there is a different way of doing things. This craft over a period of time, ಕೆಲವೆಲ್ಲಾ ಇದನ್ನು manage ಮಾಡಿಕೊಂಡು ಬಂದಿದ್ದಾರೆ. ಈಗ ಒಳ್ಳೆಯ ಸುಭಿಕ್ಷೆ ಕಾಲದಲ್ಲೆಯೂ ಮಾಡಿದ್ದಾರೆ. ಕಷ್ಟ ಕಾಲದಲ್ಲೆಯೂ ಮಾಡಿದ್ದಾರೆ, challenging times ನಲ್ಲೆಯೂ ಮಾಡಿದ್ದಾರೆ, ಹೀಗಾಗಿ paucity of talent ಗಿಂತ craft ಏನಿದೆ, Economic Field ನಲ್ಲಿ ಬೇಕಾದಷ್ಟು ಜನರು ಇದ್ದಾರೆ. ಅದರಲ್ಲಿ ಕಡಿಮೆ ಏನು ಇಲ್ಲ.

**ಶ್ರೀ ಜೆ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು):-** ಮಾನ್ಯ ಸಭಾಪತಿಯವರೇ, It has to be called continuity, otherwise ಎಲ್ಲೋ ಹೋಗಿಬಿಡುತ್ತೇವೆ. ಯಾರಾದರೂ ಎರಡು ಸ್ಥಿತಿ ಗೊತ್ತಿರುವವರು continuity ನಲ್ಲಿ ಇದ್ದರೆ,



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

things would be better. ನಾವು ಯಾರು ಏಕೆ ಮಾಡಲ್ಲ. Paucity, there is no material available ಎಂದಲ್ಲ. experience with continuity always fetches.

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಮಾನ್ಯ ಅಡಗೂರ್ ಹೆಚ್.ವಿಶ್ವನಾಥ್ ರವರು ಮಾತನಾಡುವಾಗ ಮಾತನಾಡಿದರು. ಹಿಂದೆಯೂ ಕೂಡ ಮಾನ್ಯ ಶ್ರೀನಿವಾಸಮೂರ್ತಿಯವರು 7 ರಿಂದ 8 ವರ್ಷಗಳ ಕಾಲ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಮಾನ್ಯ ಐ.ಎನ್.ಎಸ್. ಪ್ರಸಾದ್‌ರವರು ಕೂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ವಿಚಾರವನ್ನು ಮಾನ್ಯ ಅಡಗೂರ್ ಹೆಚ್. ವಿಶ್ವನಾಥ್ ರವರು ಪ್ರಸ್ತಾಪ ಮಾಡಿದರು.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಯವರೇ, ನಮ್ಮ ಕಾನೂನು ಸಚಿವರು ಹೇಳಿದ ಹಾಗೆ ಡಾ|| ನಂಜುಂಡಪ್ಪನವರು ಯೋಜನಾ ಕಾರ್ಯದರ್ಶಿಯಾಗಿದ್ದರು. ದಿವಂಗತ ದೇವರಾಜು ಅರಸುರವರಿಗೆ Planning Advisor ಎಂದು ಇದ್ದರು. non-IAS ಇದ್ದರು. ಈಗ ಡಾ|| ನಂಜುಂಡಪ್ಪ ವರದಿ ಕೂಡ ಆ ಹಿನ್ನೆಲೆಯಲ್ಲಿ ಬಂದಿದೆ. ಅವತ್ತಿನ ದಿವಸ ಎಲ್ಲಾ planning ಮಾಡಿದವರು ಅವರು. In fact ಕರ್ನಾಟಕದಲ್ಲಿ 2 ರೂಪಾಯಿಗೆ ಕೆ.ಜಿ., ಅಕ್ಕಿ ಮತ್ತು ಮಕ್ಕಳಿಗೆ ಸಮವಸ್ತ್ರವನ್ನು ಮೊದಲ ಬಾರಿಗೆ ಡಾ|| ನಂಜುಂಡಪ್ಪನವರು ಪರಿಚಯಿಸಿದರು. ಜನತಾ ಮನೆಗಳನ್ನು ಮಾನ್ಯ ಡಿ.ದೇವರಾಜು ಅರಸುರವರ ಕಡೆಯಿಂದ ಮಾಡಿಸಿರುವುದೇ ಡಾ|| ನಂಜುಂಡಪ್ಪನವರು ಎಂದು ಹೇಳಬಹುದು. He was a man behind it.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಇವರು craft of financial management ಎಂದು ಹೇಳಿದರು. Politics is the art of capturing power and craft of retaining power ಎಂದು ಹೇಳಿ.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಯವರೇ, ಯಾರೋ ಒಬ್ಬರು group of students ಬಂದಾಗ ರಾಜಕಾರಣಿಯವರಿಗೆ ಒಂದು ಪ್ರಶ್ನೆಯನ್ನು ಕೇಳಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಜಕಾರಣಿಯವರು What is Political Science ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಆ ವಿದ್ಯಾರ್ಥಿಗಳಿಗೆ ಸರಿಯಾಗಿ ಹೇಳುವುದಕ್ಕೆ ಬರಲಿಲ್ಲ. ಆಗ ನುರಿತ ರಾಜಕಾರಣಿಯವರು, “Political Science is science of all sciences.” Scientist may prepare an atom bomb, but where, when, and how to use it depends on the President of Prime Minister of our country. So, ‘Political Science is science of all Sciences.’ ಎಂದು ಹೇಳಿದರು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಇದನ್ನು ಪುಟನ್ ರವರು ಉಪಯೋಗ ಮಾಡಿದ ಹಾಗೆ ಹೇಳಿದರು. Fiscal Management during the pandemic ಬಗ್ಗೆ mention ಮಾಡಿದ್ದಾರೆ. The annual average share of the state’s own tax in the last 5 years is about 7.2 percent. The serious cause for the concern is the declining share of the Central Taxes. ತಾವು Central Taxes ನಲ್ಲ pool ಜಾಸ್ತಿ ಬರುತ್ತಿದೆ ಎಂದು ಹೇಳಿದ್ದೀರಿ. What Economic Survey says is, which has been declining continuously from 2.57 percent in the year 2016-17 to 1.11 percent during the year 2020-21. 15<sup>th</sup> Finance Commission ನಲ್ಲಯೂ ಕೂಡ, this is the prediction of the economic survey.

*Finance Commission period is the decline in the share of state in the divisible of pool of central taxes. It has declined from 1.98 per cent during the 14th Finance Commission 96 Karnataka Economic Survey 2021-22 period to 1.5 per cent in 2020-21 and also during the five-year period. Karnataka could see the decline in central tax transfers by about 24.5 percent between the two Commission’s recommendations, which is*

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

*going to pose a severe challenge for the state to cope up in the next five years.”*

ಇವರು ಅದರ ಬಗ್ಗೆ ಅಷ್ಟು ವಿಸ್ತಾರವಾಗಿ ಹೇಳಲಿಲ್ಲ.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ವಿರೋಧ ಪಕ್ಷದ ನಾಯಕರೇ, ನಾನು ಹೇಳಿದೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು ಹೇಳುವುದನ್ನು ಹೇಳಿ ಮುಗಿಸುತ್ತೇನೆ.

*“The Commission estimates that if the state follows the fiscal deficit targets as suggested by the Commission, the outstanding liabilities is expected to be at 27.1 per cent even by 2025-26, which is the last year of the Finance Commission period.”*

ನಾನು committed expenditure ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ.

**ಸಭಾಪತಿಯವರು:-** ಮಾನ್ಯ ವಿರೋಧಪಕ್ಷದ ನಾಯಕರೇ, ತಮಗೆ ಏನು ಕೇಳಬೇಕೆಂದು ಗೊಂದಲವಾಗುತ್ತಿದೆಯೇ?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಆ ರೀತಿ ಏನು ಇಲ್ಲ. Committed expenditure ಅದೆಲ್ಲಾ ಇದ್ದೇ ಇದೆ. ಅವರು ಕೂಡ ಇದರ ಬಗ್ಗೆ ಹೇಳಿದ್ದಾರೆ.

*“Ways to improve revenue sources: With the decline in the share of state in the central government devolution plan and with GST in place, the pressure on state’s own tax revenue has increased manifolds.”*

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(466)/18-3-2022/1-40/ಎಲ್‌ಎಂ/ಎಕೆ

**ಶ್ರೀ ಬಿ.ಕೆ.ಹರಿಪ್ರಸಾದ್(ಮುಂದು):-**

ಯಾವ ರೀತಿ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಇನ್ನೊಂದು ಮುಖ್ಯವಾದ ವಿಷಯ ಎಂದರೆ, 'Agriculture and Food Management' ನಲ್ಲಿ "As per the population census, 2011, agriculture supports 13.74 million workers of which 23.61% are cultivators and 25.67% are agriculture workers". ಇದರ ಬಗ್ಗೆ ಎಲ್ಲಯೂ ಆಳವಾಗಿ ಹೇಳಿರುವುದಿಲ್ಲ.

ಮೀನುಗಾರಿಕೆ ಬಗ್ಗೆ ಹೇಳಿದ್ದಾರೆ, ನಮ್ಮಲ್ಲಿ huge potential ಇದೆ, ಸಮುದ್ರ, ನದಿಗಳು ಇವೆ. ಸಮುದ್ರದ ಆಳಕ್ಕೆ ಹೋದರೆ ಒಳ್ಳೆಯ ಮೀನುಗಳು ಸಿಗುತ್ತವೆ ಎಂದು ಹೇಳುತ್ತಾರೆ. The best example is Telengana and Andhra Pradesh. ಅಲ್ಲಿ pond ನಲ್ಲಿ Aqua Culture ಮಾಡುತ್ತಿದ್ದಾರೆ. ಎಲ್ಲವೂ export quality ಗಳೇ ಆಗಿವೆ.

**ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):-** ಮಾನ್ಯ ಸಭಾಪತಿಗಳೆ, Aqua Culture, prawns and other allied species development; that is a different issue.

**ಶ್ರೀ ಬಿ.ಕೆ.ಹರಿಪ್ರಸಾದ್:-** Aqua Cultureನಲ್ಲಿ ಮೀನುಗಾರಿಕೆ ಕೂಡಾ ಬರುತ್ತದೆ.

**ಶ್ರೀ ಬಸವರಾಜ ಬೊಮ್ಮಾಯಿ:-** ಹೌದು, ಮೀನುಗಾರಿಕೆ ಕೂಡಾ ಇದೆ, prawns ಬೇರೆ. ಅದು aqua culture ನಲ್ಲಿ ಬರುತ್ತದೆ. ಆದರೆ ವಿದೇಶಗಳಲ್ಲಿ ಬೇಡಿಕೆ ಇರುವ ಮೀನು ತಳ ಏನಿದೆ, ಅದು ವಾತಾವರಣದ ವೈಪರೀತ್ಯದಿಂದಾಗಿ ಎಲ್ಲವೂ ಬಹಳ ದೊಡ್ಡ ಪ್ರಮಾಣದಲ್ಲಿ ಹಾಳಾಗಿ ಹೋಗಿದೆ. ನಮ್ಮಲ್ಲೂ ಕೆಲವರು ponds ಮಾಡಿ, ಮೀನು ಕೃಷಿ ನಡೆಸಲು ಸಾಲ ಮಾಡಿಕೊಂಡು ಬಹಳ ಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಚಾರ ಮಾನ್ಯ ಮಂಜುನಾಥ್ ಭಂಡಾರಿಯವರಿಗೆ ಚೆನ್ನಾಗಿ ಗೊತ್ತಿದೆ.

**ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಗಳೆ, ಮೀನುರಾರರ ಸಂಖ್ಯೆಯನ್ನು ನೋಡಿದಾಗ there are about 6.84 lakh fishermen in the state of which 3.31 lakh fishermen are in the marine and 6.53 lakh fishermen are in the inland who are involved in various fisheries inland activities. ಹೀಗಾಗಿ ಇದರಲ್ಲಿಯೂ ಕೂಡಾ we are in the sixth position in the entire

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

country. ಇದಕ್ಕೆ ನಮ್ಮ contribution ಏನು ಎಂದು ಜನಸಂಖ್ಯೆ ಆಧಾರದ ಮೇಲೆ ನೋಡಿದರೆ, it is almost zero. 2020-21 allocation of Rs.850 lakhs was made and later the budget allocation was reduced to Rs.500 lakhs under the scheme. Further, considering the demand to the scheme, Rs.50 lakhs was reappropriated from supply of kerosene to the traditional boats. ತಾವು ಎಷ್ಟೋ highspeed boats ಖರೀದಿ ಮಾಡುತ್ತೇವೆ ಎಂದು ಹೇಳಿದ್ದೀರಿ, ಆದರೆ ಅವರಿಗೆ ಹಣವನ್ನೇ ಕೊಡಲು ಆಗುತ್ತಿಲ್ಲ ಎಂದರೆ ಏನು ಮಾಡುವುದು?

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಗಳೆ, diesel subsidy ಏನು ಇದೆ in fact we have given more than what we had promised. ಮೊನ್ನೆ ನಾನೇ ಮತ್ತೆ additional ಹಣವನ್ನು ಕೊಟ್ಟಿದ್ದೇನೆ. ಬಾಕಿ ಇರುವುದು ಅಷ್ಟೆ ಅಲ್ಲ, calculation ಪ್ರಕಾರ almost fourteen months ನಲ್ಲ ಎಲ್ಲಾ ಹಣವನ್ನು ಸಂಪೂರ್ಣವಾಗಿ ಕೊಡಲಾಗಿದೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಗಳೆ, Skill Development ನಲ್ಲ ಮಾನ್ಯ ಪ್ರಧಾನ ಮಂತ್ರಿಗಳ major ಕಾರ್ಯಕ್ರಮಗಳು ಇವೆ. Make in India, Standup India, Aatma Nirbhar Bharat, ಈಗ ಆತ್ಮಕಾಲ್ ಏನೇನೋ ಆಗಿದೆ. Chief Minister's Kaushalya Karnataka Yojana launched in 2017-18 is a flagship programme of the Skill Development... Skill Development is a major flagship programme of the Prime Minister, ಇದರಲ್ಲ ರಾಜ್ಯ ಸರ್ಕಾರದ ಪಾಲು ಸಹ ಇದೆ. But out of an annual target of 87,603 youth to be skilled in the year 2020-22, till now, 34,212 youth have been trained and 9,038 out of it are employed. Skill Development ಗೆ ಕೇಂದ್ರದಿಂದ ಬರುವಂತಹ ಹಣವು ಸಂಪೂರ್ಣವಾಗಿ ನಿಂತಿದೆ. Because it's a major flagship programme. ಅದು ಬುಕ್‌ನಲ್ಲ ಇದೆ. ಅದನ್ನು ನಾನು ಇವತ್ತು ತರಲಿಲ್ಲ. ಹಿಂದೆ ನಾನು ಮಾತನಾಡುವಾಗ ಅದರ ಬಗ್ಗೆ ಹೇಳಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ಬಜೆಟ್‌ನಲ್ಲಿ ಹೇಳಿರುವುದನ್ನು ನೋಡಿದರೆ, ಈ ಬಜೆಟ್ tax ಇಲ್ಲದಿರುವ ಬಜೆಟ್. ಬಜೆಟ್ ಯವರ ಚುನಾವಣಾ ಪ್ರಣಾಳಿಕೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಚುನಾವಣೆಗಳು ಹತ್ತಿರ ಬಂದಾಗ ಈ ರೀತಿಯ ಬಜೆಟ್ ಬರುತ್ತದೆ. ಬಜೆಟ್ ಪಕ್ಷದ ಸದಸ್ಯರು “ಯಾಕೆ ಸರ್, ಬಜೆಟ್ ಮೇಲೆ ಪಟಾಕಿ ಹೊಡೆಯುತ್ತಿಲ್ಲ” ಎಂದು ಕೇಳಿದರು, ಬಜೆಟ್ ಮೇಲೆ ಯಾರಾದರೂ ಪಟಾಕಿ ಹೊಡೆಯಲು ಆಗುತ್ತದೆಯೇ? Cool ಆಗಿಯೇ ಹೇಳಬೇಕಾಗುತ್ತದೆ. ರಾಜ್ಯಪಾಲರ ಭಾಷಣದ ಮೇಲೆ ಪಟಾಕಿ ಎಲ್ಲಾ ಸಿಡಿಸಬಹುದು. ಅದರಲ್ಲಿ ಏನು ತೊಂದರೆಯಿಲ್ಲ.

Monetization ನಲ್ಲಿ N.G.E.F ಮತ್ತು ಮೈಸೂರು ಲ್ಯಾಂಪ್ಸ್ ಇವೆರಡು ಸಿಕ್ಕಿಕೊಂಡಿವೆ. ದಯಮಾಡಿ ಆ ಕೆಲಸವನ್ನು ಮಾಡಲು ಹೋಗಬೇಡಿ. Because Karnataka is pioneer in public sector undertakings. ಸುಮಾರು 50-60 public sector undertaking companies ಇರುವಂತಹ ಊರು. ಈ infrastructure ಮೇಲೆ, after California, I.T. sector ನ second capital ಆಗಿದೆ ಎಂದರೆ, it's only because of our public sector undertaking companies. ಅದರಲ್ಲಿ Green Expo ಮಾಡುತ್ತೇವೆ ಎಂದು ಹೇಳಿದ್ದೀರಿ. ಆದರೆ ಇದು ಸರ್ಕಾರದ ಹಣದಿಂದ ಮಾಡಲಾಗುತ್ತದೆಯೋ ಅಥವಾ ಖಾಸಗಿಯವರ ಹಣದಿಂದ ಮಾಡಲಾಗುತ್ತದೆಯೇ ಎನ್ನುವುದರ ಬಗ್ಗೆ clarity ಇಲ್ಲ.

ಬೆಂಗಳೂರು city, outer ring road ನಲ್ಲಿ 21,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವರ್ತುಲ ರಸ್ತೆಯನ್ನು ನಿರ್ಮಾಣ ಮಾಡಲು ಸರ್ಕಾರ ತಯಾರಾಗಿದೆ. ಇದನ್ನು ನೈಸ್ ರೋಡ್ ಮಾಡಲು ಖಾಸಗಿಯವರಿಗೆ ಕೊಟ್ಟ ಹಾಗೆ ಕೊಡಬೇಡಿ, ಏಕೆಂದರೆ ಅವರು ನಮ್ಮ ರೈತರ ಎಲ್ಲ ಜಮೀನನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ರೈತರು ಬೀದಿಗೆ ಬೀಳುತ್ತಾರೆ. ಆದ್ದರಿಂದ ಸರ್ಕಾರವೇ ಈ ಯೋಜನೆಯನ್ನು ಮಾಡಬೇಕು.

ಬಿಬಿಎಂಪಿ ವಿಚಾರ ಬಂದಾಗ, ಕಾಮಗಾರಿಗಾಗಿ ಬಿಬಿಎಂಪಿ ಯಲ್ಲಿ ಟೆಂಡರ್ ಹಾಕುವವರು ಮೂರು ವರ್ಷದವರೆಗೆ ಹಣ ಕೇಳಬಾರದು, ಕೇಳುವಂತಹವರು ಟೆಂಡರ್ ಹಾಕಬಾರದು ಎಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಷರತ್ತು ವಿಧಿಸಿದ್ದಾರೆ. ಹಾಗಾದರೆ ಬಂಡವಾಳ ಹಾಕಿದ ಗುತ್ತಿಗೆದಾರರ ಕಥೆ ಏನು? Pothole ಗಳು ಹಾಗೆಯೇ ಉಳಿಯುತ್ತವೆ.

**ಶ್ರೀ ಬಸವರಾಜ ಬೊಮ್ಮಾಯಿ:-** ಯಾರು ಇದನ್ನು ಹೇಳಿದವರು? ಹಾಗೇನು ಇಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಗಳೆ, ನಿಮ್ಮ BBMP ಗಳಲ್ಲರುವವರೆ conditions ಹಾಕಿರುವುದು. ಬೆಂಗಳೂರು ನಗರದಲ್ಲಿ 6.15,000 “ಬಿ” ಖಾತೆಗಳಿವೆ. ಅದನ್ನು “ಎ” ಖಾತೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ನೀವು ಅಭಿವೃದ್ಧಿ ಶುಲ್ಕವನ್ನು ತೆಗೆದುಕೊಳ್ಳಿ, ಸಂತೋಷ. ನಾವು ಬೇಡವೆಂದು ಹೇಳುವುದಿಲ್ಲ. ಆದರೆ ಅದನ್ನು regularize ಮಾಡುವಾಗ ಅಭಿವೃದ್ಧಿ ಶುಲ್ಕಕ್ಕೆ ದಂಡ ಹಾಕಿದರೆ ಅದರಿಂದ ಬಡವರಿಗೆ ತೊಂದರೆಯಾಗುತ್ತದೆ. ಏಕೆಂದರೆ “ಬಿ” ಖಾತಾದಲ್ಲಿ ಹೆಚ್ಚಿನವರು ಬಡ ಜನರು, ಶ್ರೀಮಂತರು ಯಾರು ಇರುವುದಿಲ್ಲ.

ಎಸಿ/ಎಸ್‌ಐ ಗುತ್ತಿಗೆದಾರರಿಂದ 50 ಲಕ್ಷ ರೂಪಾಯಿಗಳವರೆಗೆ ಟೆಂಡರ್ ಮಿತಿಯನ್ನು ಹೆಚ್ಚು ಮಾಡಬೇಕು ಎನ್ನುವ ಬೇಡಿಕೆ ಇದೆ. ಆದರೆ ಈ ವರ್ಗದ ಗುತ್ತಿಗೆದಾರರಿಗೆ 10 ವರ್ಷಗಳ ಅನುಭವವಿರಬೇಕು ಎಂದು ಹೇಳಿದ್ದಾರೆ. ಆದರೆ ಈ ವರ್ಗದವರಲ್ಲಿ 10 ವರ್ಷಗಳ ಅನುಭವವಿರುವವರು ಯಾರು ಇರುತ್ತಾರೆ? ಆದ್ದರಿಂದ ಅವರಿಗೆ relaxation ಇರಬೇಕು. ಮಾನ್ಯ ಮಂಜುನಾಥ್ ಪ್ರಸಾದ್‌ರವರು ಬಿಬಿಎಂಪಿ ಯಲ್ಲಿದ್ದಾರೆ, ಕೆಲಸವನ್ನು ಮಾಡಿದ್ದಾರೆ. ಆದರೆ, ಈ ವರ್ಗದವರಿಗೆ ಸಹಾಯ ಮಾಡಬೇಕು. ಬೆಂಗಳೂರನ್ನು develop ಮಾಡಿದವರು ಈ ವರ್ಗದವರೆ.

ಬೆಂಗಳೂರಿನಲ್ಲಿ 20,000 ಟ್ಯಾಕ್ಸಿ ಮತ್ತು ಅಟೋರಿಕ್ಷಾ ಚಾಲಕರಿದ್ದಾರೆ. ಅವರ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ಏನನ್ನೂ ಹೇಳಿರುವುದಿಲ್ಲ.

**ಶ್ರೀ ಬಸವರಾಜ ಬೊಮ್ಮಾಯಿ:-** ಅವರ ಬಗ್ಗೆ ಬಜೆಟ್‌ನಲ್ಲಿ ಹೇಳಿದ್ದೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಗಳೆ, ಭಾರತೀಯ ಜನತಾ ಪಾರ್ಟಿಯವರಿಗೆ ಸಾಲ ಮಾಡುವುದು ಎಂದರೆ ಬಹಳ ಖುಷಿ. ಕಳೆದ ಸಾರಿ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ 12 ಕಟ್ಟಡಗಳನ್ನು ಅಡಮಾನ ಮಾಡಿದ್ದರು. ಮಾನ್ಯ ಸಿದ್ದರಾಮಯ್ಯನವರು ಬಂದಮೇಲೆ ಆ ಕಟ್ಟಡಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಾಪಸ್ ತೆಗೆದುಕೊಂಡರು. ಈಗಲೂ ಒಳ್ಳೊಳ್ಳೆಯ ಕಟ್ಟಡಗಳನ್ನು ಅಡಮಾನ ಮಾಡುವ ಹಾಗೆ ಕಾಣುತ್ತದೆ. ಅಡಮಾನ ಮಾಡುವುದಾದರೆ ಮಾಡಿ, ಏನೂ ತೊಂದರೆಯಿಲ್ಲ, ಏಕೆಂದರೆ ಸಾಲ ಮಾಡಿಯೇ ನಾವು ಬದುಕಬೇಕಾಗಿದೆ. ಆದರೆ, ಯಾವುದನ್ನು ಅಡಮಾನ ಮಾಡಬೇಕು ಎಂದರೆ, 100 ವರ್ಷಗಳಿಗೆ ಒಳ್ಳೆಯ ಕಟ್ಟಡಗಳನ್ನು ಅಲೀಸ್ ತೆಗೆದುಕೊಂಡಿದ್ದಾರೆ.

**ಶ್ರೀ ಪಿ.ಆರ್.ರಮೇಶ್:**— ಮಾನ್ಯ ಸಭಾಪತಿಗಳೆ, ಕಟ್ಟಡಗಳನ್ನು ಅಡಮಾನ ಮಾಡುವ ಬಗ್ಗೆ ಒಂದು ವಿಚಾರವನ್ನು ಹೇಳುತ್ತೇನೆ. ಬಿಎಂಟಿಸಿ ಕಟ್ಟಡಗಳ ಬಗ್ಗೆ ಹೇಳುತ್ತೇನೆ, ನರ್ಮಾ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಫಂಡ್ ಬಂದಿತ್ತು, TTM ಎಂದು ಕೇಂದ್ರ ಯೋಜನೆ ಅದು. ಆ ಹಣ ಕೂಡ public fund. ಆ ಯೋಜನೆಯಲ್ಲಿ ಬಂದಿರುವ ಹಣದಿಂದ ನಿರ್ಮಾಣಗೊಂಡ ಒಳ್ಳೆಯ ಬಿಎಂಟಿಸಿ ಕಟ್ಟಡಗಳನ್ನು ಅದರಲ್ಲೂ ಬೆಂಗಳೂರಿನಲ್ಲಿರುವ ಕಟ್ಟಡಗಳನ್ನು ಇವತ್ತು ಅಡಮಾನ ಮಾಡಲು ಬಿಎಂಟಿಸಿ ಮುಂದಾಗಿದೆ. ಇದೊಂದು ದುರ್ದೈವ.

**ಶ್ರೀ ಬಿ.ಕೆ.ಹರಿಪ್ರಸಾದ್:**—ಮಾನ್ಯ ಸಭಾಪತಿಗಳೆ, ಬಿಬಿಎಂಪಿ ಯ ಒಳ್ಳೆಯ ಕಟ್ಟಡಗಳನ್ನು 100 ವರ್ಷಕ್ಕೆ ಅಲೀಸ್ ತೆಗೆದುಕೊಂಡಿದ್ದಾರೆ. ಅದರಿಂದ 500 ರೂಪಾಯಿಗಳ ಬಾಡಿಗೆಯು ಸಹ ಬರುವುದಿಲ್ಲ. ಅಂತಹ ಎಲ್ಲಾ ಕಟ್ಟಡಗಳನ್ನು ಅಡಮಾನ ಮಾಡಿದರೆ ಏನೂ ತೊಂದರೆಯಿಲ್ಲ. ಬಿಬಿಎಂಪಿ ಗೆ 500/1000 ರೂಪಾಯಿಗಳ ಬಾಡಿಗೆಯನ್ನು ಕೊಡುತ್ತಾರೆ. ಅವರು ಮಾತ್ರ ಅದರಿಂದ ಲಕ್ಷಾಂತರ ರೂಪಾಯಿಗಳ ಆದಾಯವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಇಂತಹ ಕಟ್ಟಡಗಳನ್ನು ಅಡಮಾನ ಮಾಡಿ. ಅದು ಬಿಟ್ಟು ಕಾರ್ಪೊರೇಷನ್ ಕಟ್ಟಡಗಳು, ಮಾರುಕಟ್ಟೆ ಇಂತಹವುಗಳನ್ನು ಅಡಮಾನ ಮಾಡಬೇಡಿ ಎನ್ನುವ ಸಲಹೆಯನ್ನು ಕೊಡಬಯಸುತ್ತೇನೆ.

(ಮುಂದು)



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(467)18-03-2022(01-50)bsd-ak

**ಶ್ರೀ ಬಿ.ಕೆ ಹರಿಪ್ರಸಾದ್ (ಮುಂದು):**

ಆದ್ದರಿಂದ ನಮ್ಮ ಸಿದ್ಧರಾಮಯ್ಯನವರು ಇರುವಾಗ Indira Canteen was one of the most favourite projects. Corporation ಕಡೆಯಿಂದ ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಬಡವರು ಮತ್ತು ವಲಸೆ ಬಂದಿರುವವರಿಗೆ ಒಳ್ಳೆಯ ಊಟ ತಿಂಡಿ ಸಿಗುತ್ತಿತ್ತು. ಅವರಿಗೆ ಸಮಾಧಾನಕರವಾಗಿ ಸಿಗುತ್ತಿದ್ದ ಊಟ-ತಿಂಡಿಗೆ ಹಣ ಕೊಡದೇ ಮೂರ್ನಾಲ್ಕು ವರ್ಷಗಳಿಂದ complete ಮುಚ್ಚಲು ನಡೆಯುತ್ತಿರುವ ಷಡ್ಯಂತರ ಆಗಬಾರದು. ತಮಿಳು ನಾಡಿನಲ್ಲಿ ಜಿಡ್ಡಾಜಿಡಿ politics ನಡೆಯುತ್ತಿದ್ದರೂ, AIADMK ರವರು ಅಮ್ಮಾ canteen ಜಾರಿಗೆ ತಂದಿದ್ದರೂ ಈಗ ಸ್ಟ್ಯಾಪನ್ ರವರು ಅದನ್ನೇ continue ಮಾಡುತ್ತಿದ್ದಾರೆ. ಏಕೆಂದರೆ ಅದು ಬಡವರ ಪರವಾಗಿ ಕಾರ್ಯಕ್ರಮವಾಗಿದೆ. ಆದ್ದರಿಂದ ಬಡವರ ಪರವಾಗಿ ಇರುವ ಕಾರ್ಯಕ್ರಮಗಳನ್ನು ದಯವಿಟ್ಟು ಯಾವುದೋ ಕಾರಣ ಹೇಳಿ ಮುಚ್ಚಿಸುವುದು ಸರಿಯಲ್ಲ.

**ಶ್ರೀ ಜೆ.ಸಿ. ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ನಮಗಿರುವ ಅನುಭವದಂತೆ ಅಲ್ಲಿ 200-300 ಜನ fix ಮಾಡಿಕೊಂಡು ತಿಂಡಿ ಊಟ ಮಾಡಿಕೊಂಡಿರಲು ಆ canteen ಇತ್ತು. ಹೊರಗಡೆಯವರಿಗೆ ಯಾರಿಗೂ ಬಡಲಲ್ಲ. ಅಷ್ಟೇ ಜನ ಹೋಗಿ ತಿನ್ನುವುದು ನಡೆಯುತ್ತಿತ್ತು.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಮಾಧುಸ್ವಾಮಿ ರವರು ತುಮಕೂರು ಜಿಲ್ಲೆಯಿಂದ ಬರುತ್ತಿದ್ದಾರೆ.

**ಶ್ರೀ ಕೆ.ಸಿ. ನಾರಾಯಣಗೌಡ:-** ಒಂದು ನಿಮಿಷ ನಾನು ಇಂದಿರಾ canteen ಬಗ್ಗೆ ಮಾತನಾಡುತ್ತೇನೆ. ಅಲ್ಲಿ fix ಆಗಿಬಿಟ್ಟಿದೆ. ಅಲ್ಲಿ ಏನಾಗಿದೆ ಎಂದರೆ ಬೆಳಗ್ಗೆ ಸ್ವಲ್ಪ ಜನ fix ಇರುತ್ತಾರೆ. I am basically a hotelier. ನನಗೆ hotel ಬಗ್ಗೆ ಗೊತ್ತಿದೆ ಮತ್ತು ಅದರ cost ಬಗ್ಗೆಯೂ ಗೊತ್ತಿದೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ.

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಕೆ.ಸಿ. ನಾರಾಯಣಗೌಡ:-** ಏನು ನಡೆಯುತ್ತಿದೆ ಎಂಬ ಸತ್ಯಾಂಶವನ್ನು ಹೇಳಬಯಸುತ್ತೇನೆ. 50 ಜನ ಬಂದರೆ 500 ಜನರಿಗೆ bill ಮಾಡುತ್ತಾರೆ. ಇದು ಪರಂಪರೆ. ಇದಲ್ಲದೇ contractor ಗಳ association ಇದೆ. ಅದರ kitchen outlet ನಲ್ಲಿ ಒಂದೇ ಕಡೆಯಿಂದ ತಂದು 500 ಕಡೆ supply ಮಾಡುತ್ತಾರೆ ಮತ್ತು ಚಿಸಿ ಮಾಡಿಕೊಡುತ್ತಾರೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಮಾಧುಸ್ವಾಮಿ ರವರು ಚಿಕ್ಕನಾಯಕನ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾರೆ. ಮಾನ್ಯ ನಾರಾಯಣಗೌಡರು ಬಾಂಬೆಯಲ್ಲಿದ್ದವರು, ಈಗ ಮಂಡ್ಯದಿಂದ ಬರುತ್ತಾರೆ. ಅಮ್ಮ canteen ಎಂದು ಇತ್ತು. 3 ಜನ ಕಾಂಗ್ರೆಸ್ ಸದಸ್ಯರು ಉಗ್ರ ಹೋರಾಟ ಮಾಡಿಕೊಂಡು ಈಗ party ಸೇರಿಕೊಂಡು ಮಂತ್ರಿಗಳಾಗಿಬಿಟ್ಟಿದ್ದಾರೆ. ಬಡವರ ಪರವಾಗಿ ಇದ್ದ ಶ್ರೀಮತಿ ಇಂದಿರಾ ಗಾಂಧಿಯವರಾಗಿದ್ದರು. ಆದ್ದರಿಂದ ತಪ್ಪಾಗಿರಬಹುದು, 200 ಜನ fix ಇರಬಹುದು. ಅವರೇನು ಕರೊಡ್‌ಪತಿಗಳಲ್ಲ!. ಅವರು Benz car ನಲ್ಲಿ ಅಥವಾ ದೊಡ್ಡ ದೊಡ್ಡ car ಗಳಲ್ಲಿ ಬಂದು ನಿಲ್ಲಿಸಿ ತಿನ್ನುವುದಿಲ್ಲ. ಬಡವರು ಈಗಲೂ ಇದ್ದಾರೆ. ಬೆಂಗಳೂರಿನ ಒಳಗಿನ slum ಗಳಲ್ಲಿ ನುಗ್ಗಿ ಹೋದರೆ ಗೊತ್ತಾಗುತ್ತದೆ. ಮಾನ್ಯ ರಮೇಶ್ ರವರಿಗೆ ಮಾತ್ರ ಗೊತ್ತಾಗುತ್ತದೆ, ನನ್ನನ್ನು ಸೇರಿದಂತೆ ಇನ್ಯಾರಿಗೂ ಗೊತ್ತಾಗುವುದಿಲ್ಲ. ಅಲ್ಲಿ ಎಷ್ಟು ಕಷ್ಟ ಇದೆ ಎನ್ನುವುದು ಗೊತ್ತಿಲ್ಲ.

Sri K.C. NARAYANA GOWDA: Dollars Colony ಯಿಂದ ಬರುವವರಿದ್ದಾರೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು yield ಆಗುತ್ತಿಲ್ಲ. ಮಾನ್ಯ ಮುಖ್ಯಮಂತ್ರಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನೋರೇಗಾ) ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ಏನೂ ಹೇಳಲಿಲ್ಲ. ಕಾರ್ಯಕ್ರಮ ನಡೆಸಲು ಅದೊಂದು ಕಾನೂನು. ದೇಶದ ಪ್ರಧಾನ ಮಂತ್ರಿಯವರು “ಕುಚ್ ನಹಿ ಹೋನೆ ದೂಂಗಾ, ಏ ಜೀತಾ ಜಾಗ್ತಾ ಸಬೂತ್ ಹೈ, ಗರೀಬ್ ಲೋಗೊಂಕೋ ಗಡ್ಡಾ ಖೋದಾನೆ ಕೆಲಯೇ ರಖಾದಿಯಾ ಹೈ” ಅಂದರು. ಅವರ ಹೆಸರನ್ನು ಹೇಳಲೇ? ಮಾನ್ಯ ಮಾಧುಸ್ವಾಮಿ ರವರು ಮತ್ತೆಗೆ ಮಾತನಾಡುತ್ತಿದ್ದೇನೆ ಎಂದು certificate ಕೊಡುತ್ತಿದ್ದಾರೆ. ಈ ಒಂದು ಕಾರ್ಯಕ್ರಮ ಕೋವಿಡ್ ಸಂದರ್ಭದಲ್ಲ ಇರಲಿಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದರೆ ಉದ್ಯೋಗವಕಾಶಗಳು ಇರಲಿಲ್ಲ. ಕೋವಿಡ್ ಸಂದರ್ಭದಲ್ಲಿ agriculture activities ಮಾತ್ರ ನಡೆಯುತ್ತಿದ್ದು, ಬಾಕಿಯದೆಲ್ಲವೂ ಮುಜ್ಜಿ ಹೋಗಿತ್ತು. ಅದಕ್ಕೆ additional ಆಗಿ fund ಕೊಡಬೇಕಾಗಿತ್ತು. ಆದ್ದರಿಂದ ಮನೋರೇಗಾ ಮತ್ತು ಇಂದಿರಾ canteen ಅನ್ನು ಪುನಶ್ಚೇತನ ಮಾಡಬೇಕಾಗಿತ್ತು. ತಪ್ಪಾಗಿದ್ದರೆ ಸದೆಬಡಿಯಬೇಕು. ಏಕೆಂದರೆ ಊಟ ಕೊಡುವ ಆ contractor ಗಳು ಬಾಂಬೆಯಿಂದ ಬಂದಿರುವವರು. ಮಂಗಳೂರು ಮಂಡ್ಯಾದವರು hotels ಇಟ್ಟುಕೊಂಡಿರುವವರೇ ಬಂದಿರುವುದು. ಅವರಿಗೆ ಮೂರು ವರ್ಷಗಳಿಂದ ದುಡ್ಡು ಕೊಟ್ಟಿಲ್ಲ. ಕಳಪೆ ಊಟ ಆದರೆ.... ನಾನು ಹೇಳುವುದೇನೆಂದರೆ ಕೋವಿಡ್ ಸಮಯದಲ್ಲಿ ನಾವೆಲ್ಲರೂ Food Kit ಗಳನ್ನು ಕೊಡುತ್ತಿದ್ದೆವು. Scooter ನಲ್ಲಿ ಬಂದು ಕೇಳುತ್ತಿದ್ದರು. ಆಗ ನಾವು scooter ಇರುವುದರಿಂದ ತೆಗೆದುಕೊಳ್ಳಬೇಡಿ ಎಂದು ಹೇಳಿದಾಗ ಅವರೆಲ್ಲರೂ Delivery Boys ಎಂದು ಹೇಳಿ, ದಯವಿಟ್ಟು Food Kit ಗಳನ್ನು ಕೊಡಿಸಿ ಎಂದು ಕೇಳಿದರು. ಅದರಲ್ಲಿಯೂ ಹೆಣ್ಣು ಮಕ್ಕಳು ಕೇಳಿದರು. ಬಡತನ ಎನ್ನುವ ಪರಿಸ್ಥಿತಿ ನಮಗೆ ಗೊತ್ತಾಗುವುದಿಲ್ಲ. ಆದ್ದರಿಂದ ಬಡವರ ಪರ ಇರುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕೊಡಬೇಕು. ಇದರಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಇಲ್ಲ. ಮಾನ್ಯ ಬಸವರಾಜ ಬೊಮ್ಮಾಯಿ ರವರು ಒಳ್ಳೆಯ ಹಿನ್ನೆಲೆ ಇಟ್ಟುಕೊಂಡು ಬಂದಿರುವವರು, ಬಡವರ ಪರ ಅಥವಾ ರಾಜ್ಯ ದುರ್ಬಲ ವರ್ಗದವರಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ತಿಳಿದುಕೊಂಡರೆ ಬಹಳ ನಿರಾಸೆಯಾಗುತ್ತದೆ. ಆದ್ದರಿಂದ ಇದರ ಬಗ್ಗೆ ನಮ್ಮ ಕಡೆಯಿಂದ ಪ್ರಕಾಶ್ ರಾಥೋಡ್ ರವರು ಮಾತನಾಡುತ್ತಾರೆ.

**ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಬಹಳ ಒಳ್ಳೆಯ budget ಅನ್ನು ಮಾನ್ಯ ಮುಖ್ಯಮಂತ್ರಿಗಳು ಕೊಟ್ಟಿದ್ದು, ಇದನ್ನು ಒಂದು ಶಬ್ದದಲ್ಲಿ ಹೇಳಬೇಕೆಂದರೆ, ಇದು ಅನೇಕ ಪ್ರಯೋಗಗಳನ್ನು ಹೊಂದಿರುವ ಅಂದರೆ ಅದು ಕೃಷಿ ಕ್ಷೇತ್ರ ಇರಲಿ, ಶಿಕ್ಷಣ ಕ್ಷೇತ್ರ ಇರಲಿ, ಆರೋಗ್ಯ ಕ್ಷೇತ್ರ ಇರಲಿ, ಸಾಮಾಜಿಕ ಕ್ಷೇತ್ರ ಇರಲಿ, ಈ ರೀತಿ ಸ್ವರ್ವ ಸ್ಪರ್ಶಿ, ಸರ್ವ ವ್ಯಾಪ್ತಿ budget ಅನ್ನು ಕೊಟ್ಟಿದ್ದಾರೆ. ಜನರಿಗೆ ಮತ್ತು ಪತ್ರಕರ್ತರಿಗೆ ಇರುವ ಆತಂಕ ಎಂದರೆ ಈ budget ಅನ್ನು ಹೇಗೆ implement ಮಾಡುತ್ತಾರೆ ಎಂದು ಇದೆ. ಈ T.V

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಲ್ಲ debate ನಡೆಯಬೇಕಾದರೆ actually ಅನೇಕರು ಹೇಳುವುದೇನೆಂದರೆ ಇದೊಂದು gamechanger budget ಎಂದು ಹೇಳುತ್ತಾರೆ. ನಾನು ಸಹ ಇದೊಂದು gamechanger budget ಎಂದು ಹೇಳಿದ್ದೇನೆ. ಬಹುಶಃ first time ನಾನು ನೋಡುತ್ತಿದ್ದು, Child Budget ಎಂದು ಕರೆದು ಸುಮಾರು ರೂ.43 ಕೋಟಿ ಹಾಗೂ ಇನ್ನೊಂದು Gender Budget ಸಹ ಇದ್ದು, ಮಹಿಳೆಯರಿಗೆ ವಿಶೇಷ ಓತ್ತು ಕೊಟ್ಟಿದ್ದಾರೆ. Irrigation, educationಗೆ ವಿಶೇಷ ಒತ್ತನ್ನು ಕೊಟ್ಟಿದ್ದಾರೆ. ಹಾಗಾಗಿ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದನ್ನು ಹೇಗೆ implement ಮಾಡುತ್ತಾರೆ? ಇದು actually gamechanger budget ಆಗಿದೆ. For example, IITs (Indian Institute of Technology) ತರಹ KITS (Karnataka Institute of Technology) ಎಂದು ಮಾಡಿದ್ದಾರೆ. 7 engineering college ಗಳನ್ನು IIT grade ಗೆ ತೆಗೆದುಕೊಂಡು ಹೋಗಿರುವುದು. 750 ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಎಲ್ಲಾ facility ಗಳನ್ನು ಹೊಂದಿರುವ school ಗಳನ್ನು ಮಾಡುತ್ತಾರೆ. ಬಹಳ ಒಳ್ಳೆಯ budget ಇದಾಗಿದ್ದು, ಈ ರೀತಿ ಅನೇಕ ಪ್ರಯೋಗಗಳನ್ನು ಮಾಡಲಾಗಿದೆ. ಉದಾಹರಣೆಗೆ ಸಾವಯವ ಕೃಷಿಗೆ ಮತ್ತು ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಹೆಚ್ಚು participate ಆಗಬೇಕು ಎಂದು ಮಹಿಳೆಯರಿಗೆ ಪ್ರಶಸ್ತಿ ಕೊಡುವುದನ್ನು ತಂದಿದ್ದಾರೆ. ಈ ರೀತಿ ಹತ್ತಾರು ಪ್ರಯೋಗಗಳಿವೆ. ನನ್ನ ಭಾಷಣದಲ್ಲಿ ಅವಕಾಶ ಸಿಕ್ಕಿದ್ದರೆ ಇವೆಲ್ಲವುಗಳನ್ನು ಹೇಳೋಣ ಎಂದು ಇದ್ದೆನು. ಇದನ್ನು ಹೇಗೆ implement ಮಾಡುತ್ತಾರೆ? For example, ಈಗ ಇದನ್ನು implement ಮಾಡುವುದಕ್ಕೆ ಅಧಿಕಾರಿಗಳ ವರ್ಗ ಇದೆ, ಸರ್ಕಾರದ ಸಿಬ್ಬಂದಿ ಇದೆ ಎಂದು ಎಲ್ಲವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಬಹಳಷ್ಟು ವಿಷಯಗಳಲ್ಲಿ implementation ಆಗುವುದಿಲ್ಲ ಎಂದು ಕೊನೆಗೆ ಬರೆಯುವಾಗ ಬರೆಯುತ್ತಾರೆ. ಅದಕ್ಕೆ ಇದನ್ನು ಹೇಗೆ implement ಮಾಡುತ್ತಾರೆ ಎಂಬ ಆತಂಕ ಅನೇಕರಲ್ಲಿ ಇದೆ. ಜನರಲ್ಲಿ ಇದೆ. ಉದಾಹರಣೆಗೆ Dialysis Centre ನಿಜಕ್ಕೂ ಕಣ್ಣು ತೆರೆಸುವ ವಿಷಯವಾಗಿದೆ. ಧ್ವನಿ ಇಲ್ಲದೇ ಇರುವವರಿಗೆ ಇದರಲ್ಲಿ ನ್ಯಾಯವನ್ನು ಕೊಟ್ಟಿದ್ದಾರೆ. ಆದ್ದರಿಂದ ಅವರಿಗೆ reach ಆಗಲು ಹೇಗೆ implementation ಮಾಡುತ್ತಾರೆ ಎಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೇಳಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಕೆ.ಉ. ಶ್ರೀಕಂಠೇಗೌಡ (ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕಳೆದ 2 ವರ್ಷಗಳ ಆನಂತರ ಸುಧಾರಿತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಂಡನೆ ಮಾಡಿರುವ ಆಯವ್ಯಯದ ಮೇಲೆ ವಿಸ್ತಾರವಾದ ಸ್ಪಷ್ಟನೆ ಮಾತುಗಳನ್ನು ಮಾನ್ಯ ಮುಖ್ಯಮಂತ್ರಿಗಳು ಆಡಿದ್ದಾರೆ. ಕೃಷಿಗೆ ಒತ್ತುಕೊಡುವ, ನೀರಾವರಿಗೆ ಆದ್ಯತೆ ನೀಡುವ, ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಮತೋಲನ ತಂದುಕೊಡುವ ಪ್ರಯತ್ನದ ಬಗ್ಗೆ ಮಾತನಾಡಿದ್ದಾರೆ. ನಾನು ನೇರವಾಗಿ ರೈತರು ಎದುರಿಸುವ ಸಂಕಷ್ಟ ಹಾಗೂ ಬಡಿಸಲಾರದ ಕಗ್ಗಂಟಾಗಿರುವ ವಿಚಾರದಲ್ಲ ಹೇಳುತ್ತೇನೆ, ಇದು budget ನಲ್ಲಿಯೂ ಪ್ರಸ್ತಾಪವಾಗಲಿಲ್ಲ ಹಾಗೂ ಸಮಸ್ಯೆಯೂ ಇತ್ಯರ್ಥವಾಗಲಿಲ್ಲ. ನಾನು ಇಲ್ಲಿ ಮಾತನಾಡಿದ್ದೆನು. ಸುಮಾರು 18,08,000 ಜನರಿಗೆ ರೂ.1 ಲಕ್ಷಗಳ ಸಾಲ ಮನ್ನಾ ಪ್ರಕಟಣೆ ಆಗಿತ್ತು. ಆ ಬಾಬು ನಮ್ಮ ಜಿಲ್ಲೆಯಲ್ಲಿ 1,05,840 ರೈತರನ್ನು ಫಲಾನುಭವಿಗಳಾಗಿ ಗುರುತು ಮಾಡಲಾಗಿತ್ತು. ರೂ.492 ಕೋಟಿ ಸಾಲ ಮನ್ನಾದ ವ್ಯಾಪ್ತಿಗೆ ಒಳಪಟ್ಟಿತ್ತು. ಆ ಪೈಕಿ 3,021 ರೈತರಿಗೆ ರೂ.15,37 ಕೋಟಿ ಪಾವತಿ ಮಾಡಬೇಕಾಗಿದೆ. 39 ತಿಂಗಳುಗಳಿಂದ ಹಣ ಬಡುಗಡೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವರ್ಷಕ್ಕೆ ಮಾತ್ರ ಬಡ್ಡಿಯ ವಿನಾಯಿತಿ ಇದ್ದು, ಈಗ 3 ವರ್ಷ ಕಳೆದಿದೆ. ಉಳಿದ 2 ವರ್ಷಗಳಿಗೆ ಬಡ್ಡಿ ಕೊಡುವವರು ಯಾರು ಮತ್ತು ಅವರಿಗೆ ಸಾಲ ಸಿಗುತ್ತಿಲ್ಲ, ಇದರಿಂದ ಅವರಿಗೆ ಸಾಲ ಹೇಗೆ ಸಿಗುತ್ತದೆ?

(ಮುಂದು)

(468) 18.03.2022 2.00 hv.rn

**ಶ್ರೀ ಕೆ.ಉ.ಶ್ರೀಕಂಠೇಗೌಡ(ಮುಂದುವರಿದದ್ದು):-**

ಸನ್ಮಾನ್ಯ ಸಭಾಪತಿಯವರೇ, ಇದು ನಮ್ಮ ಒಂದು ಜಿಲ್ಲೆಯ ಉದಾಹರಣೆಯಾಗಿದೆ. 3021 ಅರ್ಹ ರೈತರ ಸಾಲ ಮನ್ನಾದ ವಿಚಾರವಾಗಿ ಹೇಳುವುದಾದರೆ, ಇಡೀ ರಾಜ್ಯದಲ್ಲ 18 ಲಕ್ಷದ 8 ಸಾವಿರ ಜನರಲ್ಲಿ ಎಂಭತ್ತು ಸಾವಿರದಿಂದ ಒಂದು ಲಕ್ಷ ಜನರು ಉಳಿದುಕೊಂಡಿದ್ದಾರೆ. 460 ಕೋಟಿ ರೂಪಾಯಿಗಳನ್ನು ಕೊಡಲೇಬೇಕಾಗಿದೆ. ಸಾಲ ಮನ್ನಾಗೆ ಇವರು ಅರ್ಹರಾಗಿದ್ದಾರೆ, ಇವರಿಗೆ ಸಾಲ ಮಂಜೂರಾಗಿದೆ. ಆದರೆ, ಹಣ ಪಾವತಿಯಾಗಿಲ್ಲ. ಈಗಾಗಲೇ ಮೂರು ವರ್ಷಗಳು ಕಳೆದು ಹೋಗಿವೆ. ಉಳಿದ ವರ್ಷದ ಬಡ್ಡಿ ಕೊಡುವವರು ಯಾರು? ಪುನಃ ಅವರು ಸಾಲ ತೆಗೆದುಕೊಳ್ಳುವುದು ಹೇಗೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೃಷಿ ಚಟುವಟಿಕೆಗಳನ್ನು ನಡೆಸುವುದು ಹೇಗೆ? ಇದೊಂದು ಗಂಭೀರವಾಗಿರುವ ಮತ್ತು ಪರಿಹರಿಸಲೇಬೇಕಾಗಿರುವಂತಹ ಜ್ವಲಂತ ಸಮಸ್ಯೆಯಾಗಿದೆ. ಇದು ಸರ್ಕಾರದ ಹೆಗಲ ಮೇಲೆ ಇರುವಂತಹ ಜವಾಬ್ದಾರಿಯಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ 3 ರಿಂದ 4 ಸಾವಿರ ಜನರು ಉಳಿದು ಹೋಗಿದ್ದಾರೆ. ಸರ್ಕಾರ ಬಹಳ ದೊಡ್ಡ ಸಂಖ್ಯೆಯಲ್ಲಿ ಈ ಸೌಲಭ್ಯವನ್ನು ನೀಡಿದ್ದರೂ ಸಹ ಇಷ್ಟು ಜನರು ಉಳಿದು ಹೋಗಿದ್ದಾರೆ. ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸ್ಪಷ್ಟವಾಗಿರುವ ಉತ್ತರವನ್ನು ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಸಾರ್ವಜನಿಕ ವಲಯವನ್ನು ವಾಸಗೀಕರಣಗೊಳಿಸುವ ಸಂದರ್ಭದಲ್ಲಿ ಮಂಡ್ಯ ಸರ್ಕಾರ ಕಾರ್ಖಾನೆಯನ್ನು ಉಳಿಸುತ್ತೇವೆ ಎನ್ನುವ ಮಾನ್ಯ ಮುಖ್ಯಮಂತ್ರಿಗಳ ಬದ್ಧತೆಯ ಮಾತಿಗೆ ನನ್ನ ನಮಸ್ಕಾರ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಈ ಸಾಲಿನ ಆಯವ್ಯಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು “ಯಶಸ್ವಿನಿ” ಯೋಜನೆಯನ್ನು ಘೋಷಣೆ ಮಾಡಿದ್ದಾರೆ, ಅದನ್ನು ನಾನು ಸ್ವಾಗತಿಸುತ್ತಿದ್ದೇನೆ. ಇದರ ಜೊತೆಗೆ ಅನುದಾನಿತ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೂ “ಆರೋಗ್ಯ ಸಂಜೀವಿನಿ” ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಹಿಂದಿನ ಶಿಕ್ಷಣ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದರು. ಆದರೆ, ಅದನ್ನು ಜಾರಿ ಮಾಡಲಿಲ್ಲ. ಈ ಆಯವ್ಯಯದಲ್ಲಿಯೂ ಘೋಷಣೆ ಮಾಡಿಲ್ಲ.

ಸನ್ಮಾನ್ಯ ಸಭಾಪತಿಯವರೇ, ತಾವು ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಮತ್ತು ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ 1985 ರಿಂದ 1990ನೇ ಸಾಲಿನವರೆಗೆ ಪ್ರಾರಂಭಗೊಂಡಿದ್ದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನವನ್ನು ನೀಡುವಂತಹ ಪ್ರಕ್ರಿಯೆ ನಡೆದಿತ್ತು. ಆನಂತರ, ಮಾನ್ಯ ಸುರೇಶ್‌ಕುಮಾರ್‌ರವರು ಶಿಕ್ಷಣ ಸಚಿವರಾಗಿದ್ದಾಗ ಮತ್ತು ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ, “ಹೆಚ್ಚಿನ ಅವಧಿಗೆ ಈ ಸೌಲಭ್ಯವನ್ನು ನೀಡಲು ಸಾಧ್ಯವಾಗುವುದಿಲ್ಲ, 5 ವರ್ಷಗಳ ಅವಧಿಗೆ ಅಂದರೆ, 2000ನೇ ಇಸವಿಯವರೆಗೆ ಪ್ರಾರಂಭಗೊಂಡಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದ್ದರು. ಈ ಬಗ್ಗೆ ಸ್ವಾಮಿಜಿಗಳ ನೇತೃತ್ವದಲ್ಲಿ ಸುಮಾರು 26

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಿನಗಳ ಕಾಲ ಚಳುವಳಿ ನಡೆಸಲಾಗಿತ್ತು. ಕನ್ನಡ ಶಾಲೆಗಳನ್ನು 5 ವರ್ಷಗಳಿಗೆ ಮಾತ್ರ ವಿಸ್ತರಣೆಗೊಂಡಂತೆ ಅನುದಾನಕ್ಕೆ ಒಳಪಡಿಸುವ ಬಗ್ಗೆ ಮಾತು ಕೊಟ್ಟಾಗಿತ್ತು. ಆದರೆ, ಅನುಷ್ಠಾನಕ್ಕೆ ಬರಲಿಲ್ಲ. ಇದರಿಂದ ಹೆಚ್ಚು ಖರ್ಚಿನ ಹೊರೆ ಬರುವುದಿಲ್ಲ. ಇದು ಇಡೀ ರಾಜ್ಯದ ಜನರ ಕೂಗಾಗಿದೆ. ಕಳೆದ 25-30 ವರ್ಷಗಳಿಂದ ಈ ಶಾಲೆಯವರು ತತ್ತರಿಸಿ ಹೋಗಿದ್ದಾರೆ. ಅಕ್ಷರಶಃ ಈ ಕನ್ನಡ ಶಾಲೆಗಳ ಕಷ್ಟ ದೇವರಿಗೇ ಪ್ರೀತಿಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ವೇತನ ಆಯೋಗವನ್ನು ರಚಿಸುವ ಬಗ್ಗೆ ಕೆಳಮನೆಯಲ್ಲಿ ಮತ್ತು ಈ ಮನೆಯಲ್ಲಿಯೂ ಪ್ರಸ್ತಾಪ ಮಾಡಿದ್ದಾರೆ. ರಾಜಸ್ಥಾನ ಮತ್ತು Chhattisgarh ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ಸಹ ಎನ್.ಪಿ.ಎಸ್. ಯೋಜನೆಯಡಿ ಬರುವ ಅಧಿಕಾರಿ/ನೌಕರರ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣ ಸರ್ಕಾರದ ಬಳಿ ಇದೆ. ಅದನ್ನು ಸರ್ಕಾರವೇ ಇಟ್ಟುಕೊಳ್ಳಲಿ.

**ಶ್ರೀ ಜಿ.ಸಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):-**

ಸನ್ಮಾನ್ಯ ಸಭಾಪತಿಯವರೇ, ನಾನೂ ಸಹ ಮಾನ್ಯ ಸದಸ್ಯರ ರೀತಿಯಲ್ಲಿಯೇ ಆಗ ಮಂತ್ರಿಗಳಾಗಿದ್ದ ಮಾನ್ಯ ಅಜಿತ್ ಸೇಠ್ ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ. ಅವರು “ಮಾಧುಸ್ವಾಮಿ, ಹಸು ಗಿಡ್ಡವಾಗಿರಬೇಕು, ಕೆಚ್ಚಲು ದೊಡ್ಡದಾಗಿರಬೇಕು, ಕೊಂಬು ನೆಟ್ಟಗೆ ಇರಬೇಕು, ಕಡಿಮೆ ಹುಲ್ಲು ತಿನ್ನಬೇಕು, ಹಾಲು ಹೆಚ್ಚು ಕೊಡಬೇಕು. ಈ ತರಹದ ಹಸುವನ್ನು ನೀನು ಹುಡುಕಿ ಕೊಟ್ಟರೆ, ನೀನು ಕೇಳಿರುವುದನ್ನೆಲ್ಲ ಮಾಡುತ್ತೇನೆ” ಎಂದು ಹೇಳಿದ್ದರು.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಸನ್ಮಾನ್ಯ ಸಭಾಪತಿಯವರೇ, ಈ ವಿಚಾರ ಭಿನ್ನವಾಗಿದೆ. 2006 ರಿಂದ 2021-22ರವರೆಗೆ ಈ 7 ವರ್ಷಗಳ ಕಾಲ ನೌಕರರಿಂದ ಕಟಾಯಿಸಿಕೊಂಡಿರುವ ಹಣ ಮತ್ತು ಸರ್ಕಾರ ತುಂಬಿರುವ ಶೇಕಡಾ 14ರಷ್ಟು ಹಣ ಎರಡೂ ಸೇರಿ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣ ಸರ್ಕಾರದ ಬಳಿ ಇದೆ. ಸರ್ಕಾರ ಈಗ ಬಹಳಷ್ಟು ಕಷ್ಟದಲ್ಲಿದೆ ಈ ಹಣವನ್ನು ಅವರೇ ತೆಗೆದುಕೊಳ್ಳಲಿ. ಈಗ ತುರ್ತಾಗಿ ಹಣ ಕೊಡುವಂತಿಲ್ಲ, ಮುಂದೆ ಯಾವಾಗಲೋ ನೌಕರರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿವೃತ್ತಿಯಾದಾಗ ಅವರಿಗೆ ಹಣ ಕೊಡಬೇಕಾಗಿದೆ. ರಾಜಸ್ಥಾನ ಮತ್ತು Chhattisgarh ರಾಜ್ಯಗಳು ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಿವೆ. ಈ ನಿಟ್ಟಿನಲ್ಲಿ ಹೆಚ್ಚೆ ಇಡುವ ಮೂಲಕ ಕರ್ನಾಟಕ ರಾಜ್ಯ ಮೂರನೆಯ ರಾಜ್ಯವಾಗಬೇಕಾಗಿದೆ. ಚುನಾವಣೆಯ ವರ್ಷದಲ್ಲೇ ಈ ಸರ್ಕಾರ ವೇತನ ಆಯೋಗ ಮತ್ತು ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರದೆ ಮತ್ತೇನು ಮಾಡುತ್ತದೆ?

**ಶ್ರೀ ಮರಿತಿಬ್ಬೇಗೌಡ:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮಾಧುಸ್ವಾಮಿಯವರು ಹೇಳಿದ ಉದಾಹರಣೆ ಹೇಗಿದೆಯೆಂದರೆ, ಮಾನ್ಯ ಜೆ.ಹೆಚ್.ಪಟೇಲರವರು ಮುಖ್ಯಮಂತ್ರಿಗಳಾಗಿದ್ದಾಗ, ಚಿತ್ರದುರ್ಗದ ಹಿರಿಯೂರಿಗೆ ಭೇಟಿ ನೀಡಿದ್ದರಂತೆ, ಆಗ, ಅಲ್ಲಿನ ಜಿಲ್ಲಾ ಮಂತ್ರಿಗಳು ಹಾಗೂ ಬೇರೆ ಎಲ್ಲರೂ ಸೇರಿಕೊಂಡು, “ನಮ್ಮ ಜಿಲ್ಲೆಯಲ್ಲಿ ಸರ್ಕಾರ ಕಾರ್ಖಾನೆ ನಿಂತು ಹೋಗಿದೆ. ಅದನ್ನು ಪ್ರಾರಂಭ ಮಾಡಬೇಕು, ರೈತರು ಕಬ್ಬು ಬೆಳೆ ಬೆಳೆಯುವುದಕ್ಕೆ ಮತ್ತು ಕಾರ್ಖಾನೆ ಪ್ರಾರಂಭ ಮಾಡುವುದಕ್ಕೆ ಎಲ್ಲದಕ್ಕೂ ಸರ್ಕಾರವೇ ಹಣ ಕೊಡಬೇಕು” ಎನ್ನುವ ಒತ್ತಾಯವನ್ನು ಮಾಡಿದರಂತೆ, ಆಗ ಮಾನ್ಯ ಜೆ.ಹೆಚ್. ಪಟೇಲರವರು, “ಕುದುರೆ ಇಟ್ಟುಕೊಂಡು ಲಾಳ ಕೇಳಿದರೆ ಕೊಡಬಹುದು. ಆದರೆ, ನೀವು ಲಾಳ ಇಟ್ಟುಕೊಂಡು ಕುದುರೆ ಕೇಳುತ್ತಿದ್ದೀರಲ್ಲ?” ಎಂದು ಹೇಳಿದರಂತೆ.

**ಶ್ರೀ ಜೆ.ಸಿ.ಮಾಧುಸ್ವಾಮಿ:-** ಸನ್ಮಾನ್ಯ ಸಭಾಪತಿಯವರೇ, ಒಬ್ಬ ಮುಸ್ಲಿಂ ಬಾಂಧವ ಕುದುರೆ ಟಾಂಗಾವನ್ನು ಹೊಡೆದುಕೊಂಡು ಹೋಗುತ್ತಿದ್ದ. ಮತ್ತೊಬ್ಬ ಬಡವ ನಡೆದುಕೊಂಡು ಬರುತ್ತಿರುತ್ತಾನೆ. ಆಗ ಆ ಬಡವ, “ ಏ... ಸಾಬಿ.... ನಿಲ್ಲಿಸು ಕುದುರೆನಾ, ನನ್ನನ್ನು ಹತ್ತಿಸಿಕೊಂಡು ಹೋಗು” ಎಂದು ಕೇಳುತ್ತಾನೆ. ಆಗ ಆ ಮುಸ್ಲಿಂ ಬಾಂಧವ, “ ನಿನಗೆ ಕುದುರೆ ಬೇರೆ ಕೇಡು ನಡೆದುಕೊಂಡು ಬಾ” ಎಂದು ಹೇಳುತ್ತಾನೆ. ಆ ಬಡವ ನಡೆದುಕೊಂಡು ಮುಂದೆ ಹೋಗುತ್ತಿರುವಾಗ ಆತನಿಗೆ ಒಂದು ಲಾಳ ಸಿಗುತ್ತದೆ. ಆಗ ಅವನು “ಏ ಸಾಬಿ, ನನಗೂ ಒಂದು ಲಾಳ ಸಿಕ್ಕಿದೆ ನಾನು ಸಹ ಒಂದು ಟಾಂಗಾ ಕಟ್ಟುತ್ತೇನೆ” ಎಂದು ಹೇಳುತ್ತಾನೆ. ಆ ರೀತಿ ಇವರುಗಳು ಲಾಳ ಇಟ್ಟುಕೊಂಡು ಟಾಂಗಾ ಕಟ್ಟುತ್ತಾರೆ.

**ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ತಮ್ಮ ಚೊಚ್ಚಲ ಆಯವ್ಯಯವನ್ನು ಮಂಡನೆ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದಾರೆ. ಈ ಆಯವ್ಯಯ ನಮಗೆ ತೃಪ್ತಿ ತಂದಿಲ್ಲವೆಂದು ನಾವು ಬಹಳ ನೋವಿನಿಂದ ಹೇಳಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, 2020-21ನೇ ಸಾಲನಲ್ಲಿ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಆಯವ್ಯಯವನ್ನು ಮಂಡಿಸಿದ್ದರು. ಅದರಲ್ಲಿ ಒಟ್ಟು 317 ಕಂಡಿಕೆಗಳಿದ್ದವು. ಆ 317 ಕಂಡಿಕೆಗಳಲ್ಲಿ 99 ಕಂಡಿಕೆಗಳಲ್ಲಿ ಹೊಸ ಯೋಜನೆಗಳಿದ್ದವು. ಇನ್ನುಳಿದವುಗಳಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಮುಂದುವರಿಸಲಾಗಿತ್ತು. ಹೊಸ 99 ಯೋಜನೆಗಳಲ್ಲಿ 20 ಯೋಜನೆಗಳ ಬಗ್ಗೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಅಂದರೆ, ಬಹುಪಾಲು ಇವುಗಳನ್ನು ಕೈಬಿಡಲಾಗಿದೆ. ಉಳಿದಂತೆ 79 ಯೋಜನೆಗಳಿಗೆ ಮಾತ್ರ ಚಾಲನೆ ನೀಡಲಾಗಿದೆ. 2021-22ನೇ ಸಾಲನಲ್ಲಿ ಮಾನ್ಯ ಬಿ.ಎಸ್.ಯಡಿಯೂರಪ್ಪನವರು 360 ಕಂಡಿಕೆಗಳನ್ನು ಒಳಗೊಂಡ ಆಯವ್ಯಯದ ಭಾಷಣವನ್ನು ಮಂಡಿಸಿದ್ದರು. ಇದರಲ್ಲಿ 163 ಕಂಡಿಕೆಗಳಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ರಾಥೋಡ್‌ರವರೇ, ಭಾಷಣ ಮಾಡುವುದು ಬೇಡ, ಸ್ಪಷ್ಟೀಕರಣವನ್ನು ಕೇಳಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಸನ್ಮಾನ್ಯ ಸಭಾಪತಿಯವರೇ, ಸ್ಪಷ್ಟೀಕರಣವನ್ನೇ ಕೇಳುತ್ತಿದ್ದೇನೆ. ಇದರಲ್ಲಿ 62 ಕಾರ್ಯಕ್ರಮಗಳನ್ನು ಮಾತ್ರ ಅನುಷ್ಠಾನಗೊಳಿಸಲಾಗಿದೆ. ನಾನು ಈ ಮಾತನ್ನು ಏತಕ್ಕೋಸ್ಕರ ಹೇಳುತ್ತಿದ್ದೇನೆಂದರೆ, ಆಯವ್ಯಯದಲ್ಲಿ ಈ ರೀತಿಯ ಘೋಷಣೆಗಳನ್ನು ಮಾಡಿ ಯಾವುದನ್ನೂ ಅನುಷ್ಠಾನಗೊಳಿಸದೇ ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ತಮ್ಮ ಆಯವ್ಯಯದಲ್ಲಿ ಪಂಚ ಸೂತ್ರಗಳನ್ನು ಘೋಷಣೆ ಮಾಡಿದ್ದಾರೆ. ಈ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿಯಬಾರದೆನ್ನುವುದು ನನ್ನ ಕಾಳಜಿಯಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಚುನಾವಣಾ ಆಯವ್ಯಯವನ್ನು ತಯಾರು ಮಾಡಿ, ಎಲ್ಲ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ, ಅವರೇ ಹೇಳುವಂತೆ ರಾಜ್ಯಸ್ಥ ಕೊರತೆ 14 ಸಾವಿರದ 699 ಕೋಟಿ ರೂಪಾಯಿಗಳಾಗಿವೆ. ಆದರೆ, Fiscal Responsibility Act ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಿದ್ದುಪಡಿಯನ್ನು ತಂದು, GSDP growth is 9.5% ಎಂದು ಹೇಳಿದ್ದಾರೆ. Foreign Direct Investment ನಿಂದ ಶೇಕಡಾ 40 ರಷ್ಟು ಆದಾಯ ಬಂದಿದೆ. ಆದರೆ, Fiscal Responsibility Act ಪ್ರಕಾರ fiscal deficit ಶೇಕಡಾ 3 ರೊಳಗೆ ಇರಬೇಕಾಗಿತ್ತು. ಅದನ್ನು ಉಳಿಸಿಕೊಳ್ಳುವಂತಹ ಪ್ರಯತ್ನ ಮಾಡಿದ್ದಾರೆ. ಆದರೂ ಸಹ ಆ ಮಿತಿಯನ್ನು ಮೀರಿ ಹೋಗಿದ್ದಾರೆ. ಇದರಿಂದಾಗಿ ಈ ಸಾಲಿನ ಆಯವ್ಯಯದಲ್ಲೂ ಘೋಷಣೆ ಮಾಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಾರ್ಚ್ ತಿಂಗಳಿನಲ್ಲಿ ಬರಬೇಕಾಗಿರುವ ಜಿ.ಎಸ್.ಡಿ. ಬಾಕಿ ಬರುವುದಿಲ್ಲ. ಜಿ.ಎಸ್.ಡಿ. ಬಾಕಿ ಬರದಿದ್ದರೆ, ಯಾವಯಾವ ಮೂಲಗಳಿಂದ ಹಣ ಸಂಗ್ರಹ ಮಾಡಲಾಗುತ್ತದೆ ಎನ್ನುವುದನ್ನು ಉಲ್ಲೇಖ ಮಾಡಿಲ್ಲ. ಅದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ವಿಶೇಷವಾಗಿ ನದಿ ಜೋಡಣೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರದವರು ಸಹ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನದಿ ಜೋಡಣೆಯ ಬಗ್ಗೆ ಸರ್ಕಾರ ಯಾರೊಂದಿಗೆ ಚರ್ಚೆ ಮಾಡಿದೆ? ನದಿ ಜೋಡಣೆಯಿಂದಾಗಿ ನಮಗೇನು ಉಪಯೋಗವಿದೆ ಎನ್ನುವುದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕಾಗಿದೆ.

(ಮುಂದುವರಿದಿದೆ)

(469) 18.3.2022 2.10 ಪಿಕೆ:ಆರ್‌ಎನ್

**ಶ್ರೀ ಪ್ರಕಾಶ್ ಕೆ.ರಾಥೋಡ್(ಮುಂದು)**

ಮತ್ತೆ, ಪ್ರತಿ ವಲಯಕ್ಕೂ ಹಣವನ್ನೂ ಕಡಿಮೆ ಮಾಡಿದ್ದೀರಿ. ತಾವು Pre Covid and Post Covid ಬಜೆಟ್ ಬಗ್ಗೆ ನೋಡಬೇಕಾಗುತ್ತದೆ ಎನ್ನುವುದರ ಬಗ್ಗೆ ಹೇಳುತ್ತೀರಿ. ಆದರೆ 2018ರ ಬಜೆಟ್‌ನ ಗಾತ್ರ ಸುಮಾರು 2 ಲಕ್ಷ 18 ಸಾವಿರ ಕೋಟಿ ಇತ್ತು. ಆದರೆ, you cannot compare Pre Covid-Budget with Post Covid-Budget, because you have got more resources. There is reduce of economic activity, but you have got more

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

resources. ಹಾಗಾಗಿ ಎಲ್ಲಾ ವಲಯಗಳಿಗೂ ಜಾಸ್ತಿ ಹಣವನ್ನು ಕೊಡಬೇಕಾಗಿತ್ತು. ಸಮಾಜ ಕಲ್ಯಾಣ ಇಲಾಖೆಗೆ ಕಡಿಮೆ ಹಣ ಕೊಟ್ಟಿದ್ದೀರಿ. ಈ ಬಜೆಟ್‌ನಲ್ಲಿರುವ ಕೆಲವು ಅಂಶಗಳ ಬಗ್ಗೆ ಕ್ಲಾರಿಫಿಕೇಷನ್ ಕೇಳುತ್ತಿದ್ದೇನೆ. ನಗರಾಭಿವೃದ್ಧಿ ಇಲಾಖೆಗೆ 2018ರಲ್ಲಿ ರೂ. 17.196 ಕೋಟಿ ಕೊಟ್ಟಿದ್ದಾರೆ. 2022-23 ರಲ್ಲಿ ರೂ. 16 ಸಾವಿರ ಕೊಟ್ಟಿದ್ದಾರೆ. ಅಂದರೆ ಸುಮಾರು ರೂ.1120 ಕೋಟಿ ಕಡಿಮೆ ಮಾಡಿದ್ದೀರಿ. ತಾವು ಎಲ್ಲಾ ವಲಯಗಳಿಗೂ ಕಡಿಮೆ ಹಣ ಇಟ್ಟಿದ್ದೀರಿ. ಈ ಘೋಷಣೆಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವುದಕ್ಕಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಬೇಕು ಎಂದಿದ್ದೆ. ಆದರೆ ಕಾಲಾವಕಾಶ ಸಿಗುತ್ತಿಲ್ಲ. ನಮ್ಮ ರಾಜ್ಯಕ್ಕೆ central ನಿಂದ ರೂ. 44000 ಕೋಟಿ ಕಡಿಮೆ ಹಣ ಬರುತ್ತದೆ. ಅದರ ಬಗ್ಗೆ ತಾವು ಪ್ರಸ್ತಾಪ ಮಾಡಿಲ್ಲ.

ಮಾನ್ಯ ಸಭಾಪತಿಗಳೆ, ಬಜಾಪುರದ ಬಗ್ಗೆ ಕೆಲವು ವಿಷಯಗಳನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಬಜಾಪುರ ಜಿಲ್ಲೆಯಲ್ಲಿ ಹೊಸದಾಗಿ “ದ್ರಾಕ್ಷಿ ಪ್ರಾಧಿಕಾರ” ಮಾಡುತ್ತೇವೆ ಎಂದು ಹೇಳಿದೀರಿ. ಹಿಂದೆ ತಾವು ಏನು ಫುಡ್ ಪಾರ್ಕ್ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದೀರೋ ಅದೂ ಕೂಡ ಆಗಲಿಲ್ಲ. ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವುದಕ್ಕಾಗಲಿಲ್ಲ. ತೋಟಗಾರಿಕೆ ವಿಶ್ವವಿದ್ಯಾಲಯವನ್ನೂ ಪ್ರಾರಂಭ ಮಾಡಲಿಲ್ಲ. ಮತ್ತೆ ಹೊಸ ಯೋಜನೆಗಳನ್ನು ತಂದರೆ ಅವುಗಳನ್ನು ಯಾವಾಗ ಅನುಷ್ಠಾನಕ್ಕೆ ತರುತ್ತೀರಿ? ಘೋಷಣೆ ಮಾಡುವ ಕೆಲಸ ಆಗುತ್ತಿದೆಯೇ ಹೊರತು ಅವುಗಳನ್ನು ಅನುಷ್ಠಾನ ಮಾಡುವಂಥದ್ದು ಆಗುತ್ತಿಲ್ಲ.

ಮಾನ್ಯ ಸಭಾಪತಿಗಳೆ, ಆಲಮಟ್ಟಿ ಜಲಾಶಯಕ್ಕೆ ಬೇಕಾದಂತಹ ಹಣ ಕೊಡುತ್ತೇವೆ ಎಂದು ಹೇಳಿದರು. ಆದರೆ ಅದಕ್ಕೆ ಕೇವಲ ಸುಮಾರು ರೂ. 5000 ಕೋಟಿ ಮಾತ್ರ ಇಟ್ಟಿದ್ದಾರೆ. ಹೀಗಾದರೆ ಆಲಮಟ್ಟಿ ಜಲಾಶಯದ ಕಾಮಗಾರಿಗಳು ಮುಗಿಯುವುದು ಯಾವಾಗ? ನೀರಾವರಿ ಆಗುವುದು ಯಾವಾಗ? ಇವುಗಳಿಗೆ ತಾವು ಜಾಸ್ತಿ ಹಣವನ್ನು ಕೊಡಬೇಕು. ಬಜಾಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಕೊಡುತ್ತೇವೆ ಎಂದು ಹೇಳಿದೀರಿ. ಸರ್ಕಾರ ಪ್ರಸ್ತುತ ಸಾಲಿನಲ್ಲಿ ಘೋಷಣೆ ಮಾಡಿದ್ದೆಲ್ಲವನ್ನೂ ಕೊಡಬೇಕು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಡಾ: ತಳವಾರ್ ಸಾಬಣ್ಣ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೆ, ಇದನ್ನು “Economics” ಎನ್ನುತ್ತಾರೆ. 17 ಮತ್ತು 18ನೇ ಶತಮಾನದಲ್ಲ “Political Economy” ಎಂದು ಕರೆಯುತ್ತಿದ್ದರು. “Economics controlled by Politicians or Politics” ಎನ್ನುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಈ ತಿಂಗಳ 4 ನೇ ದಿನಾಂಕದಂದು ಬಜೆಟ್ ಮಂಡಿಸಿದರು. ಈ ಕುರಿತು ನಾನು ದಿನಾಂಕ 5 ಮತ್ತು 6 ರಂದು ಮನೆಯಲ್ಲಿಯೇ ಕುಳಿತು ನನ್ನ ಭಾಷಣವನ್ನು ಸಿದ್ಧಪಡಿಸಿದ್ದೆ. ಆದರೆ ದುರಾದೃಷ್ಟವಶಾತ್, ನಾನು ಎರಡು ವಾರ ಕಾದರೂ ನನಗೆ ಮಾತನಾಡುವುದಕ್ಕೆ ಅವಕಾಶ ಸಿಗಲಿಲ್ಲ. ಹಾಗಾಗಿ, ಮಾನ್ಯ ಮುಖ್ಯಮಂತ್ರಿಗಳು ಉತ್ತರ ಕೊಟ್ಟ ನಂತರ ನಾನು ಅದರ ಮೇಲೆ ಕ್ಲಾರಿಫಿಕೇಷನ್ ಕೇಳಿದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತಾಗುತ್ತದೆ. ಬಜೆಟ್ ಮೇಲೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾ, ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿರತಕ್ಕ ಬಜೆಟ್ಗೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ನಸೀರ್ ಅಹ್ಮದ್(ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು):-** ಮಾನ್ಯ ಸಭಾಪತಿಗಳೆ, ಮಾನ್ಯ ಮುಖ್ಯಮಂತ್ರಿಗಳು, 14<sup>th</sup> Finance Commission 32 % ನಿಂದ 42 ಪರ್ಸೆಂಟ್ ಮಾಡಿದ್ದರು; ಈ ವರ್ಷ 41 ಪರ್ಸೆಂಟ್ ಮಾಡಿದ್ದಾರೆ ಎಂದು ಹೇಳಿದರು. ಆದರೆ, 2015-16 ರಲ್ಲಿ sharing central taxes, 17% ಇತ್ತು. ನಂತರ Grant-in-Aid 9%. ಒಟ್ಟು ಆಗ 27 ಪರ್ಸೆಂಟ್ ಇತ್ತು. ಈಗ 18 ಪರ್ಸೆಂಟ್ ಇದೆ. ಅದರ ಬಗ್ಗೆ ತಾವು ಉಲ್ಲೇಖ ಮಾಡಲಿಲ್ಲ. ಈಗಾಗಲೇ ಮಾನ್ಯ ಹರಿಪ್ರಸಾದ್‌ವರು ಹೇಳಿದ ಹಾಗೆ, FKCCI (Federation of Karnataka Chambers of Commerce and Industry) ನಲ್ಲಿ ಮಾನ್ಯ ಮುಖ್ಯಮಂತ್ರಿಯವರು ಮಾತನಾಡುವಾಗ one trillion economy growth ಆಗಬೇಕು ಎಂದು ಮಾತನಾಡಿದ್ದಾರೆ ಎನ್ನುವ ಮಾತನ್ನು ಹೇಳಿದರು. ಕರ್ನಾಟಕದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳು ಇರುವುದರಿಂದ natural resources ಆಗಿರಲಿಲ್ಲ ಅಥವಾ ಮತ್ತೊಂದು resource ಆಗಿರಲಿಲ್ಲ, possibilities are there. Only we should go in that direction. ಮೊನ್ನೆ ಕೂಡ ನಾನು ಮಾತನಾಡಬೇಕಾದರೆ, ತಮಿಳುನಾಡಿನಲ್ಲಿ Economic Council ಎಂದು ಮಾಡಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂತರಾಷ್ಟ್ರೀಯ ಮಟ್ಟದ Esther Duflo ಎನ್ನುವ ಅರ್ಥಶಾಸ್ತ್ರಜ್ಞರನ್ನು, ಶ್ರೀ ಅರವಿಂದ ಸುಬ್ರಹ್ಮಣ್ಯನ್ ಶ್ರೀ ರಘುರಾಮ ರಾಜನ್ ಇಂತಹ 5 ಜನರನ್ನು ಒಟ್ಟುಗೂಡಿಸಿಕೊಂಡು ಒಂದು ಕೌನ್ಸಿಲ್ ಮಾಡಿ, ಅವರಿಗೆ terms of reference ಕೊಟ್ಟು how to develop the economic growth ಎನ್ನುವುದರ ಬಗ್ಗೆ ನಾಲ್ಕೈದು ವಿಷಯ ಕೊಟ್ಟಿದ್ದಾರೆ. ತಾವು ಏನು ಪಂಚಸೂತ್ರ ಎಂದು ಕೊಟ್ಟಿದ್ದೀರೋ ಅದೇ ರೀತಿ almost like that they have also given a subject to them. ಆ ರೀತಿ ತಾವು ಒಂದು ಯೋಚನೆ ಮಾಡಿ. ಅಂತರಾಷ್ಟ್ರೀಯ ಅರ್ಥಶಾಸ್ತ್ರಜ್ಞರನ್ನು ನೇಮಿಸಿ let the State's economy go to that extend ಎನ್ನುವ ದಿನೆಯಲ್ಲ ಸಲಹೆ ಕೊಡಲು ಇಚ್ಛಿಸುತ್ತೇನೆ.

ಮೊನ್ನೆ ತಾವು ಶ್ರೀಮತಿ ಸುಧಾಮೂರ್ತಿಯವರ ಜೊತೆ ಸಂವಾದ ನಡೆಸಿದಿರಿ. You have very best equation with her. They are already doing lot a of work in the education field. CSR funds not only in Infosys whether it is Wipro ಆಗಿರಬಹುದು. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‌ಜೀಯವರು ಒಂದು ವಿಶ್ವವಿದ್ಯಾಲಯವನ್ನೇ ಸ್ಥಾಪಿಸಿದ್ದಾರೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮೂಲಭೂತ ಸೌಲಭ್ಯಗಳು ಹೆಚ್ಚಾಗಬೇಕು ಎಂದು ಹೇಳಿದ್ದೀರಿ. You are focused in the Budget on Education, Employment and Empowerment. Why don't you tap these resources? CSR Funds ನ್ನು ಅವರು ಏರ್ಪಡಿಸಬೇಕು. If you have a dialogue with them, you can route that in a Proper channel. ಇದರ ಜೊತೆಗೆ, Startups ಸಂಬಂಧಪಟ್ಟಂತೆ investment ಮಾಡಬೇಕು ಎಂದು ಹೇಳಿದ್ದೀರಿ. ನಾನು ಒಂದು ಸಲಹೆ ಕೊಡುತ್ತೇನೆ. Startups ನಲ್ಲಿ invest ಮಾಡಿ ಅವರ ಜೊತೆಗೆ stakes ತೆಗೆದುಕೊಂಡು give them some kind of responsibility in relation with the State development. PDS (Public Distribution System) ಗೆ ಸಂಬಂಧಿಸಿದಂತೆ let them submit one project report. PDS ಇರಬಹುದು mining ಇರಬಹುದು ಅಥವಾ natural resources

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕದಲ್ಲ ಎಷ್ಟಿದೆ ಎಂದು Startups ನವರು ಪ್ರಾಜೆಕ್ಟ್ ಮಾಡಲ. ವಿವಿಧ ಜಿಲ್ಲೆಗಳಲ್ಲ what is the natural resources available ಎನ್ನುವ ಬಗ್ಗೆ ಒಂದು ಪ್ರಾಜೆಕ್ಟ್ ರಿಪೋರ್ಟ್ ಮಾಡಿಕೊಡಲ, so that the State can develop and economic growth can happen. We will also appreciate that. ತಾವು, Employment oriented ಪಾಲಿಸಿ ತೆಗೆದುಕೊಂಡು ಬರುತ್ತೇವೆ, incentives ಕೊಡುತ್ತೇವೆ ಎಂದು ಹೇಳಿದಿರಿ. That is a very good approach. You can start with the textile sector. In Textile sector you created employment within one month. Only thing is minimum wages 14000 rupees ಇದೆ. ಒಂದು ಎಂಪ್ಲಾಯ್‌ಮೆಂಟ್ ಜನರೇಟ್ ಮಾಡಿದರೆ ಒಂದು ಸಾವಿರ ರೂಪಾಯಿ ಇನ್‌ಟೆಂಟಿವ್ ರೂಪದಲ್ಲಿ ಕೊಡುತ್ತೇವೆ ಎಂದು ಹೇಳಿದರೆ, existing manufacturers ಅವರೇ ಒಂದು ಲಕ್ಷ employment generate ಮಾಡಿಕೊಡುತ್ತಾರೆ. These are all opportunities ದಯವಿಟ್ಟು ಇಂತಹ ಅವಕಾಶಗಳನ್ನು ತಾವು ಕನ್ನಿಡರ್ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೆ, ನಮ್ಮ ರಾಜ್ಯ 2004-05 ರಿಂದ 2018-19 ರವರೆಗೆ revenue surplus State ಆಗಿತ್ತು. ದುರಾದೃಷ್ಟವಶಾತ್ ಕೋವಿಡ್‌ನ ಕಾರಣದಿಂದ ಕಳೆದ ಮೂರು ವರ್ಷಗಳಿಂದ revenue deficit ನಲ್ಲಿದ್ದೇವೆ. ಕಳೆದ ವರ್ಷ ಸುಮಾರು ರೂ.6235 ಕೋಟಿಗಳ ಕೊರತೆ ಆಯಿತು. ಅಂದರೆ, ಮೈನಸ್ 2.84 ಪರ್ಸೆಂಟ್ ಆಯಿತು. ಹಿಂದಿನ ವರ್ಷಗಳಲ್ಲ 0.68 ನಿಂದ 1 ಪರ್ಸೆಂಟ್ ತನಕ revenue surplus ನಲ್ಲತ್ತು.

(ಮುಂದು . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(470) ಎಸ್‌ಪಿಆರ್/ವಿಕೆ/2:20/18/03/2022 (ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಎ.ತಿಪ್ಪೇಸ್ವಾಮಿ(ಮುಂದು):-**

ಒಂದು ವಿಷಯವನ್ನು ನಾನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಬಯಸುತ್ತೇನೆ. 2019-2020 ನೇ ಸಾಲಿನಲ್ಲಿ 8 ಸಾವಿರ ಕೋಟಿ ರೂಪಾಯಿಗಳನ್ನು 15 ನೇ ಹಣಕಾಸು ಆಯೋಗವು ರಾಜ್ಯ ಸರ್ಕಾರಕ್ಕೆ “ಆದಾಯ ಕೊರತೆ” ಎಂಬುದಾಗಿ ನೀಡಿತ್ತು. ಆದರೆ, ತದನಂತರದ ವರ್ಷಗಳಲ್ಲಿ ಕೊಟ್ಟಿಲ್ಲ. ಹೀಗಾಗಿ ಇದು ಎಲ್ಲ ಕೈತಪ್ಪಿದೆ ಹಾಗೂ ಯಾವ ಕಾರಣಕ್ಕಾಗಿ ಈ ರೀತಿಯ ಕೊರತೆಯುಂಟಾಯಿತು ಮತ್ತು ಇದಕ್ಕೆ ಕಾರಣಗಳೇನು ಎನ್ನುವ ಅಂಶಗಳ ಬಗ್ಗೆ ದಯಮಾಡಿ ಮುಖ್ಯಮಂತ್ರಿಗಳು ತಿಳಿಸಬೇಕೆಂದು ನಾನು ವಿನಂತಿಸುತ್ತೇನೆ. ಈ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಬೇರೆ ಇನ್ನಾವ ರೂಪದಲ್ಲಿ ತೆಗೆದುಕೊಂಡು ಬರುತ್ತೀರಿ ಎನ್ನುವ ಅಂಶದ ಬಗ್ಗೆಯೂ ಸಹ ಮುಖ್ಯಮಂತ್ರಿಗಳು ದಯಮಾಡಿ ತಿಳಿಸಬೇಕು. ನಮ್ಮ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಮೂರು ವರ್ಷದಿಂದ ಜಿ.ಎಸ್.ಟಿ. ಪರಿಹಾರ ಕಾಯ್ದೆಯನ್ನು ಮುಂದುವರೆಸಿಕೊಂಡಿ ಹಾಗೂ ನಮ್ಮ ರಾಜ್ಯಕ್ಕೆ ಅನುದಾನವನ್ನು ನೀಡಿ ಎಂಬುದಾಗಿ ನಾವು ಪತ್ರ ಬರೆದಿದ್ದೇವೆ ಎಂದು ಮುಖ್ಯಮಂತ್ರಿಗಳು ಆಗಲೇ ತಿಳಿಸಿದರು. ಇದುವರೆವಿಗೂ ಸಹ ಅದು ವಿಸ್ತರಣೆಯಾಗಿರುವುದಿಲ್ಲ. ಆದರೆ, ಕೇಂದ್ರ ಸರ್ಕಾರವು 12,407 ಕೋಟಿ ರೂಪಾಯಿಗಳನ್ನು ಆರ್.ಬಿ.ಐ.ಯಿಂದ “ವಿಶೇಷ ಗವಾಕ್ಷಿ ಪದ್ಧತಿ”ಯಲ್ಲಿ ಈಗಾಗಲೇ ನೀಡಿದೆ. ಒಂದು ವೇಳೆ, ಜಿ.ಎಸ್.ಟಿ. ಪರಿಹಾರ ಕಾಯ್ದೆಯು ಆಗದೇ ಇದ್ದರೆ, ಈ ಹಣವನ್ನು ತೀರಿಸುವವರು ಯಾರು? ಈ ಮೊತ್ತವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವ ಬಾಜಿನಲ್ಲಿ ಮಾಡುತ್ತವೆ ಎನ್ನುವುದನ್ನು ತಿಳಿಸಬೇಕು. ಒಂದು ವೇಳೆ ಸಾಧ್ಯವಾದರೆ, ನಿರಂತರವಾಗಿ ಮೂರು ವರ್ಷಗಳವರೆಗೆ ಕೇಂದ್ರ ಸರ್ಕಾರವು ನೀಡುತ್ತದೆಯೇ? ರಾಜ್ಯ ಸರ್ಕಾರಕ್ಕೆ ಬರುವ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರವು ತೆಗೆದುಕೊಂಡು ಸಾಲಕ್ಕೆ ಹಾಕಿದರೆ, ರಾಜ್ಯ ಸರ್ಕಾರವು ಏನು ಮಾಡಬೇಕು? ರಾಜ್ಯ ಸರ್ಕಾರವು ಆಯವ್ಯಯ ಅಂದಾಜಿನಲ್ಲಿ ಕೇಂದ್ರ ಸರ್ಕಾರದಿಂದ 5,000 ಕೋಟಿ ರೂಪಾಯಿಗಳು ಬರುತ್ತವೆ ಎಂದು ನಿರೀಕ್ಷೆ ಮಾಡಿದೆ. ಹೀಗಾಗಿ ಈ ಮೊತ್ತವು ರಾಜ್ಯದ ಪಾಲಿಗೆ ಬರುತ್ತದೆಯೇ ಎಂದು ನಾನು ಈ ವಿಚಾರದಲ್ಲಿ ಸ್ಪಷ್ಟೀಕರಣವನ್ನು ಕೇಳಲಿಚ್ಛಿಸುತ್ತೇನೆ.

**ಸಭಾಪತಿಯವರು:-** ಸಾಕು ಮಾಡಿ ಎಷ್ಟು ಸ್ಪಷ್ಟೀಕರಣಗಳನ್ನು ಕೇಳುತ್ತೀರಿ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶಿತರು):-** ಮಾನ್ಯ ಸಭಾಪತಿಯವರೇ, ಕೊನೆಯದಾಗಿ ನಾನು ಒಂದು ಅಂಶದ ಬಗ್ಗೆ ಸ್ಪಷ್ಟೀಕರಣ ಕೇಳುತ್ತೇನೆ. ಆಯವ್ಯಯದ ಬಗ್ಗೆ “ತೆಗೆದುಕೊಂಡ ಕ್ರಮದ ಬಗ್ಗೆ ವರದಿ”ಯನ್ನು ಸಲ್ಲಿಸಲಾಗಿದೆಯೇ ಎಂದು ಮುಖ್ಯಮಂತ್ರಿಗಳಲ್ಲಿ ನಾನು ಅರಿಕೆಯೊಂದನ್ನು ಮಾಡಿದ್ದೇನೆ. ಹಿರಿಯ ಸಚಿವ ಸಂಪುಟದ ಸದಸ್ಯರ ಅಥವಾ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಪಾಲರ ಭಾಷಣದ ಬಗ್ಗೆ ಸಮಿತಿಯೊಂದನ್ನು ರಚಿಸಬೇಕು. ರಾಜ್ಯಪಾಲರ ಭಾಷಣದಲ್ಲಿ ಏನೇನು ಘೋಷಣೆಗಳನ್ನು ಮಾಡಲಾಗಿದೆಯೋ ಅವುಗಳನ್ನು ಅನುಷ್ಠಾನಗೊಳಿಸಲು....

**ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರಿ ಮುಖ್ಯ ಸಚಿವರು):-** ಮಾನ್ಯ ಸಭಾಪತಿಯವರೇ, ಆಯವ್ಯಯದ ಮೇಲೆ ಭಾಷಣ ಮಾಡಿರುವವರೇ, ಸ್ಪಷ್ಟೀಕರಣವನ್ನು ಕೋರುತ್ತಿದ್ದಾರೆ. ಆಯವ್ಯಯದ ಮೇಲೆ ಯಾರು ಭಾಷಣವನ್ನು ಮಾಡಿಲ್ಲ; ಅವರಿಗೆ ಮಾತ್ರವೇ ದಯಮಾಡಿ ಅವಕಾಶವನ್ನು ನೀಡಿ.

**ಶ್ರೀ ಸಅಲಂ ಅಹಮದ್:-** ಮಾನ್ಯ ಸಭಾಪತಿಯವರೇ... ಒಂದೇ ಒಂದು ನಿಮಿಷ

**ಸಭಾಪತಿಯವರು:-** ಆಯವ್ಯಯದ ಮೇಲೆ ಯಾರು ಭಾಷಣವನ್ನು ಮಾಡಿಲ್ಲವೋ ಅವರಿಗೆ ಮಾತ್ರವೇ ಅವಕಾಶವನ್ನು ನೀಡಲಾಗುವುದು.

**ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು):-** ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಆದಿಯಾಗಿ ಈ ಮನೆಯ ಬಹಳಷ್ಟು ಸದಸ್ಯರು ಕೆಲವು ಸ್ಪಷ್ಟೀಕರಣಗಳನ್ನು ಕೇಳಿದ್ದಾರೆ. ಕೆಲವರು ಅವುಗಳನ್ನು ಪುನರುಚ್ಚರಿಸಿದ್ದಾರೆ. ಮತ್ತು ಕೆಲವರ ಸದಸ್ಯರ ಮನದಾಳದಲ್ಲಿ ಏನಿದೆಯೋ ಅದನ್ನು ಅರ್ಥ ಮಾಡಿಕೊಂಡು ನಾನು ಉತ್ತರ ಕೊಡುವ ಪ್ರಯತ್ನಗಳನ್ನು ಮಾಡುತ್ತೇನೆ.

ವಿರೋಧ ಪಕ್ಷದ ನಾಯಕರು ಮಾತನಾಡುವಾಗ, ಆರ್ಥಿಕ ಸಮೀಕ್ಷೆಯನ್ನಾಧರಿಸಿ, ಅವರು ಸ್ಪಷ್ಟೀಕರಣವನ್ನು ಕೋರಿದ್ದಾರೆ. ಇದರರ್ಥ ಅವರು ಒಂದು ರೀತಿಯಲ್ಲಿ ಕೆಲವು ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸ್ಪಷ್ಟೀಕರಣವನ್ನು ಕೇಳಿದ್ದಾರೆ. ಇದರ ಜೊತೆಗೆ ಅವರು ಕೆಲವೊಂದು ಸಲಹೆಗಳನ್ನೂ ಸಹ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರು ತಮ್ಮ ಭಾಷಣದಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಒತ್ತನ್ನು ನೀಡಬೇಕು, ಏಕೆಂದರೆ ಹೆಚ್ಚಿನ ಉದ್ಯೋಗಾವಕಾಶಗಳು ಈ ಕ್ಷೇತ್ರದಲ್ಲಿವೆ ಹೊರತು,



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇರೆ ಕ್ಷೇತ್ರಗಳಲ್ಲಿ ಇಲ್ಲ ಎಂಬುದಾಗಿ ತಿಳಿಸಿದರು. ನಾನು ಈಗಾಗಲೇ ನನ್ನ ಭಾಷಣ ಮತ್ತು ಆಯವ್ಯಯದಲ್ಲೂ ತಿಳಿಸಿದ್ದೇನೆ. ಒಟ್ಟಾರೆಯಾಗಿ ಕೃಷಿ ಕ್ಷೇತ್ರವು ಅಭಿವೃದ್ಧಿಗೊಳ್ಳಬೇಕಾಗಿದೆ. ಒಂದು ವೇಳೆ ಇವತ್ತಿನ ದಿವಸ ಕೃಷಿ ಕ್ಷೇತ್ರ ಬೆಳೆದರೂ ಸಹ, ರೈತನ ಸಂಕಷ್ಟ ದೂರವಾಗಿಲ್ಲ. ಈ ಎರಡೂ ಅಂಶಗಳು ಒಂದಕ್ಕೊಂದು ಒಟ್ಟಿಗೆ ಇದ್ದರೂ ಸಹ ರೈತರ ಆರ್ಥಿಕ ಪರಿಸ್ಥಿತಿಯು ಕಷ್ಟದಲ್ಲೆಯೇ ಇದೆ. ಹೀಗಾಗಿ “ಕಿಸಾನ್ ಸಮ್ರಾನ್” ಯೋಜನೆಯಿಂದ ಮೊದಲುಗೊಂಡು ಹಲವಾರು ಯೋಜನೆಗಳನ್ನು ಕೃಷಿ ಕ್ಷೇತ್ರಕ್ಕೆ ನೀಡಲಾಗಿದೆ. ಇವತ್ತಿನ ದಿವಸ ಸುಮಾರು 33 ಲಕ್ಷ ರೈತರಿಗೆ ಸಾಲವನ್ನು ನೀಡಲಾಗುತ್ತಿದೆ. ಆ ಪೈಕಿ 3.5 ಲಕ್ಷದಷ್ಟು ಹೊಸ ರೈತರಿಗೆ ಪ್ರಸಕ್ತ ಸಾಲನಲ್ಲ ಸಾಲವನ್ನು ನೀಡುತ್ತಿದ್ದೇವೆ. ಇದರ ಜೊತೆಗೆ ನಾನು ರೈತ ಶಕ್ತಿ ಯೋಜನೆಯ ಬಗ್ಗೆ ಹೇಳಿದ್ದೇನೆ. ರೈತರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಹಾಯ ಮಾಡುವ ದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಪುನರ್ ಸ್ಥಾಪಿಸಲಾಗುತ್ತಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೈತ ವಿದ್ಯಾನಿಧಿ ಯೋಜನೆಯನ್ನು ಆರಂಭಿಸಲಾಗಿದೆ. ಕೃಷಕನನ್ನು ಗಟ್ಟಿಗೊಳಿಸುವ ಸಲುವಾಗಿಯೇ ರೈತ ವಿದ್ಯಾನಿಧಿ ಯೋಜನೆಯನ್ನು ಮಾಡಲಾಗಿದೆ. ಕ್ಯಾಪ್‌ನ್ನು ಹೆಚ್ಚು ಬಲಪಡಿಸಿ, ಅದನ್ನು ರಫ್ತು ಮಾಡಬೇಕೆಂದು ನಾವು ಯೋಜನೆಯನ್ನು ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ 10 ಆಗ್ರೋ ಕ್ಲೈಮಾಟಿಕ್ ಝೋನ್‌ಗಳಿವೆ. ಇದಕ್ಕನುಗುಣವಾಗಿ ಇಲಾಖೆಯವರು ಈಗಾಗಲೇ ಬೇರೆ ಬೇರೆ ಯೋಜನೆಗಳನ್ನು ಮಾಡಿದ್ದಾರೆ. ಕೃಷಿ ವಿಸ್ತರಣೆ, ಕೃಷಿ ಸಬಲೀಕರಣ ಮತ್ತು ರೈತಾಪಿ ವರ್ಗದ ಸಬಲೀಕರಣ ಮಾಡುವುದಕ್ಕೋಸ್ಕರ ನಮ್ಮ ಆಯವ್ಯಯದಲ್ಲೂ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೃಷಿಗೆ ಸಂಬಂಧಪಟ್ಟಂತೆ ನಾವು ಕ್ಷೀರ ಬ್ಯಾಂಕುಗಳನ್ನೂ ಸಹ ಮಾಡುತ್ತಿದ್ದೇವೆ. ಕೃಷಿ ಕ್ಷೇತ್ರದಲ್ಲ ಬಹಳ ದೊಡ್ಡ ಬದಲಾವಣೆಗಳನ್ನು ತರುವ ಕೆಲಸಗಳಾಗುತ್ತಿವೆ. ಅದೇ ರೀತಿಯಾಗಿ ತೋಟಗಾರಿಕೆಯಲ್ಲೂ ಸಹ ಬಹಳ ದೊಡ್ಡ ಪ್ರಮಾಣದಲ್ಲಿ ಇವತ್ತಿನ ದಿವಸ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ಶೀತಲ ಶೇಖರಣೆ ಮತ್ತು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ವಿರೋಧ ಪಕ್ಷದ ನಾಯಕರು ಎಂ.ಎಸ್.ಎಂ.ಇ.ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆಯವ್ಯಯದಲ್ಲ ಎಂ.ಎಸ್.ಎಂ.ಇ.ಗಳ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ಬೆಂಗಳೂರು ನಗರದ ಪೀಣ್ಯ ಪ್ರದೇಶದಲ್ಲಿ ಎಂ.ಎಸ್.ಎಂ.ಇ.ಗಳಿಗಾಗಿಯೇ ಹೊಸ ಕೈಗಾರಿಕಾ ಪಾರ್ಕ್‌ನ್ನು ಸ್ಥಾಪಿಸಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಇದರ ಜೊತೆಗೆ ಪೀಣ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೈಗಾರಿಕೆ ಪ್ರದೇಶದ ಅಭಿವೃದ್ಧಿಯೂ ಸಹ ಆಗುತ್ತಿದೆ. ಇದಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಂ.ಎಸ್.ಎಂ.ಇ. ಘಟಕಗಳನ್ನು ಕೆ.ಎಸ್.ಎಸ್.ಐ.ಡಿ.ಸಿ. ಮುಖಾಂತರ ಅಭಿವೃದ್ಧಿಗೊಳಿಸಲಾಗುತ್ತಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುವುದಕ್ಕಾಗಿ ಜವಳಿಯ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಸಂಬಂಧಪಟ್ಟಂತೆ ನಾವು ಜವಳಿ ಮೆಗಾ ಪಾರ್ಕ್‌ಗಳನ್ನು ಮಾಡುತ್ತಿದ್ದೇವೆ. ರಾಜ್ಯದ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಜವಳಿ ಮೆಗಾ ಪಾರ್ಕ್‌ಗಳನ್ನು ಕೇಂದ್ರ ಸರ್ಕಾರದ ಸಹಯೋಗದಿಂದ ಮಾಡಲಾಗುತ್ತಿದೆ. ಅದೇ ರೀತಿಯಾಗಿ, ಎಂ.ಎಸ್.ಎಂ.ಇ. ಅಡಿ ಜುವೈಲರಿ ಪಾರ್ಕ್‌ಗಳನ್ನೂ ಸಹ ಮಾಡಲಾಗುತ್ತಿದೆ. ಶಹಬಾದ್ ಮತ್ತು ಇಳಕಲ್ ಸ್ಟೋನ್‌ಗಳ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ಅಲ್ಲೆಲ್ಲಾ ನಾವು ಕ್ಲಸ್ಟರ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಇವುಗಳೂ ಸಹ ಎಂ.ಎಸ್.ಎಂ.ಇ. ಅಡಿಯಲ್ಲಿಯೇ ಬರುತ್ತವೆ. ಅದೇ ರೀತಿಯಾಗಿ ಎಸ್.ಐ.ಜಿ. ಕ್ಲಸ್ಟರ್‌ಗಳನ್ನೂ ಸಹ ಮಾಡಲಾಗುತ್ತಿದೆ. ಹೀಗಾಗಿ ಎಂ.ಎಸ್.ಎಂ.ಇ. ವರ್ಗಕ್ಕೆ ಯಾವ ರೀತಿಯ ಸಹಾಯಗಳನ್ನು ಮಾಡಬೇಕೋ ಅಂತಹ ಕೆಲಸಗಳನ್ನು ಮಾಡಲಾಗುತ್ತಿದೆ.

ಎನ್.ಜಿ.ಇ.ಎಫ್. ಮತ್ತು ಮೈಸೂರು ಲ್ಯಾಂಪ್‌ಗಳ ಬಗ್ಗೆ ಸದಸ್ಯರು ವಿಶೇಷವಾಗಿ ಕೇಳಿದ್ದಾರೆ. ನಮ್ಮ ರಾಜ್ಯದ ಯಾವುದೇ ಆಸ್ತಿಗಳನ್ನು ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ಕೆ.ಎಸ್.ಆರ್.ಐ.ಸಿ. ಮತ್ತು ಎಸ್ಕಾಂ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯು ಬಹಳ ಕಷ್ಟದಲ್ಲವೆ. ಹೀಗಾಗಿ ಇವುಗಳ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಹಾಗೂ ಅವುಗಳಿಗೆ ಆದಾಯ ಬರಲು ಅವಶ್ಯಕವಾಗಿರುವಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆಯೇ ವಿನಃ ನಾವು ಯಾವುದನ್ನೂ ಸಹ ಮಾರಾಟ ಮಾಡುವುದಿಲ್ಲ ಎನ್ನುವ ಮಾತನ್ನು ನಾನು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ನಾವು ಬಹಳ ಸ್ಪಷ್ಟ ಹಾಗೂ ನಿರ್ದಿಷ್ಟವಾದ ಸ್ಪಷ್ಟೀಕರಣವನ್ನು ಕೇಳಿದ್ದೇವೆ.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ನಾನು ಹೇಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಸಅಲಂ ಅಹಮದ್:-** ಮಾನ್ಯ ಸಭಾಪತಿಯವರೇ, ನಮಗೆ ಸ್ಪಷ್ಟೀಕರಣವನ್ನು ಕೇಳಲು ಅವಕಾಶವನ್ನು ನೀಡಿಲ್ಲವೆಂದಾದರೆ ಹೇಗೆ?

**ಸಭಾಪತಿಯವರು:-** ನೀವುಗಳು ಆಯವ್ಯಯದ ಮೇಲೆ ಭಾಷಣ ಮಾಡಿದ್ದೀರಿ. ಆದಾಗ್ಯೂ ಸಹ ಎಷ್ಟು ಅವಕಾಶಗಳನ್ನು ನೀಡಲಾಗುತ್ತದೆ? ಮುಖ್ಯಮಂತ್ರಿಗಳಿಗೆ ಮಾತನಾಡಲು ಬಿಡಿ. ಅದನ್ನು ಬಿಟ್ಟು ಕೇವಲ ನೀವೇ ಮಾತನಾಡಿದರೆ ಹೇಗೆ?

(ಗೊಂದಲ)

**ಶ್ರೀ ಆರ್.ಬಿ.ತಿಮ್ಮಾಪೂರ:-** ಮಾನ್ಯ ಸಭಾಪತಿಯವರೇ, ಯಾರು ಭಾಷಣವನ್ನು ಮಾಡುತ್ತಾರೆ, ಅವರ ಸಮಯಾವಕಾಶವನ್ನು ಕಡಿತಗೊಳಿಸಿ. ನಮಗೆ ಮಾತನಾಡಲು ಅವಕಾಶವನ್ನು ನೀಡಿಲ್ಲವೆಂದಾದರೆ ಹೇಗೆ?

**ಸಭಾಪತಿಯವರು:-** ಶ್ರೀ ತಿಮ್ಮಾಪೂರವರೇ ಕುಳಿತುಕೊಳ್ಳಿ. ನೀವು ಈಗಾಗಲೇ ಮಾತನಾಡಿದ್ದೀರಿ. ಇನ್ನೂ 17 ಸದಸ್ಯರು ಮಾತನಾಡುವವರಿದ್ದಾರೆ. ಮುಖ್ಯಮಂತ್ರಿಗಳು ಮಾತನಾಡುವುದನ್ನು ಕೇಳಿ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ....

**ಸಭಾಪತಿಯವರು:-** ಶ್ರೀ ರಮೇಶ್‌ವರೇ ಕುಳಿತುಕೊಳ್ಳಿ. ನಿಮ್ಮ ಪಕ್ಷದ ನಾಯಕರು ಮಾತನಾಡುತ್ತಾರೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ರೈತರ ವಿಚಾರದಲ್ಲ ಅಥವಾ ಆದಾಯ ಗಳಿಕೆಯ ವಿಚಾರದಲ್ಲ ಮಾತನಾಡುವುದನ್ನು ನೋಡಿದಾಗ, ಇದು ಕೇವಲ “ಕಣ್ಣು ಒರೆಸುವ ಕೆಲಸ”ವೆಂದು ಭಾವಿಸುತ್ತೇವೆ. This is a tasteless, colourless and odorless Budget. So, we will walkout from this House.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ರಾಜ್ಯದ ಮುಖ್ಯಮಂತ್ರಿಗಳು ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಮಧ್ಯೆ ಪ್ರವೇಶಿಸಿ, ...

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, .....

(ಗೊಂದಲ)

ಶ್ರೀ ಶಶೀಲ್ ಜಿ.ನಮೋಶಿ:- ಮಾನ್ಯ ಸಭಾಪತಿಯವರೇ...

(ಈ ಹಂತದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಭಾಷಣವನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಸದನದಿಂದ ಹೊರನಡೆದರು)

(ಗೊಂದಲ)

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ.

ಶ್ರೀ ರಘುನಾಥ್ ರಾವ್ ಮಲ್ಲಾಪೂರೆ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ಸದಸ್ಯರುಗಳು ಈ ರೀತಿಯಾಗಿ ಸದನದಿಂದ ಹೊರನಡೆಯಬೇಕಾಗಿದ್ದರೆ, ಅಷ್ಟೆಲ್ಲಾ ಏಕೆ ಮಾತನಾಡಬೇಕಾಗಿತ್ತು?

(ಗೊಂದಲ)

ಸಭಾಪತಿಯವರು:- ಸದಸ್ಯರುಗಳೆಲ್ಲರೂ ಕುಳಿತುಕೊಳ್ಳಿ. ಮುಖ್ಯಮಂತ್ರಿಗಳಿಗೆ ಮಾತನಾಡಲು ಬಿಡಿ.

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರ ಈ ರೀತಿಯ ವರ್ತನೆಯು ಒಳ್ಳೆಯ ಸಂಸ್ಕೃತಿಯಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಸಭಾಪತಿಯವರು:-** ಆಯಿತು, ವಿರೋಧ ಪಕ್ಷದವರು ಸದನದಿಂದ ಹೊರನಡೆದಿದ್ದಾರೆ. ನೀವುಗಳಾದರೂ ಕುಳಿತುಕೊಳ್ಳಿ. (ಗೊಂದಲ) ಸಣ್ಣ ಹುಡುಗರು ಮಾಡಿದ ಹಾಗೆ ಮಾಡುತ್ತೀರಲ್ಲ. ಮಾನ್ಯ ಮುಖ್ಯಮಂತ್ರಿಗಳೇ ನೀವು ಮುಂದುವರೆಸಿ.

**ಶ್ರೀ ಬಸವರಾಜ ಬೊಮ್ಮಾಯಿ:-** ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರು ಹಲವಾರು ಪ್ರಶ್ನೆಗಳನ್ನು ಮತ್ತು ಸ್ಪಷ್ಟೀಕರಣಗಳನ್ನು ಕೇಳಿದ್ದರು. ಅವರು ನಿರ್ದಿಷ್ಟವಾಗಿ ಕೃಷಿ, ಎಂ.ಎಸ್.ಎಂ.ಇ. ವಿಚಾರಗಳ ಬಗ್ಗೆ ಸ್ಪಷ್ಟೀಕರಣವನ್ನು ಕೇಳಿದ್ದರು. ಅದರ ಬಗ್ಗೆ ನಾನು ಹೇಳುತ್ತಿದ್ದೆನು. ಅವರೇ ಕೇಳದಂತೆ, ಸರ್ಕಾರಿ ಆಸ್ತಿಗಳ ಮಾರಾಟದ ಬಗ್ಗೆಯೂ ಸಹ ನಾನು ಸ್ಪಷ್ಟೀಕರಣವನ್ನು ನೀಡುತ್ತಿದ್ದೆನು. ನಾನು ಇನ್ನೂ ಸಂಪೂರ್ಣವಾಗಿ ಉತ್ತರವನ್ನೇ ನೀಡಿಲ್ಲ. ಆದರೂ ಸಹ ಅವರುಗಳು ಸದನದಿಂದ ಹೊರ ನಡೆದು ಹೋಗುತ್ತಿದ್ದಾರೆ. ಇದರರ್ಥ ಏನು? ಜವಾಬ್ದಾರಿಯುತವಾದ ಸರ್ಕಾರ ಹೇಗೆ ಇರುತ್ತದೆಯೋ ಅದೇ ರೀತಿಯಾಗಿ ಜವಾಬ್ದಾರಿಯುತವಾದ ವಿರೋಧ ಪಕ್ಷವೂ ಸಹ ಇರಬೇಕಲ್ಲವೇ? ಇವರ ವರ್ತನೆಯನ್ನು ನೋಡಿದರೆ, ಇದು ಜವಾಬ್ದಾರಿಯುತವಾದ ವಿರೋಧ ಪಕ್ಷವೇ? ಇವರಿಗೆ ರಾಜ್ಯದ ಪ್ರಗತಿಯ ಬಗ್ಗೆ ಚಿಂತನೆ ಇದೆಯೇ ಎಂದು ನಾನು ಈ ಸಂದರ್ಭದಲ್ಲಿ ಕೇಳಲಿಚ್ಛಿಸುತ್ತೇನೆ. ನಾವು ಮಂಡಿಸಿರುವ ಆಯವ್ಯಯದ ತಿರುಳು ಏನಾದರೂ ಅವರಿಗೆ ಅರ್ಥವಾಗಿದೆಯೇ? ಯಾವ ಪರಿಸ್ಥಿತಿಯಲ್ಲಿ ನಾವು ಯಾವ ರೀತಿಯಾಗಿ ಆರ್ಥಿಕ ಸಬಲೀಕರಣವನ್ನು ಮಾಡುತ್ತಿದ್ದೇವೆ ಎನ್ನುವುದು ಅವರಿಗೆ ತಿಳಿದಿದೆಯೇ? ಕೇವಲ ವಿರೋಧಕ್ಕಾಗಿಯೇ ವಿರೋಧ ಮಾಡುವುದಾದರೆ, ರಾಜ್ಯದ ಅಭಿವೃದ್ಧಿಯ ಬಗ್ಗೆ ಇವರಿಗಿರುವ ಚಿಂತನೆಯ ಬಗ್ಗೆ ನಾವು ಕಲ್ಪನೆಯನ್ನು ಮಾಡಿಕೊಳ್ಳಬಹುದು. ವಿರೋಧ ಪಕ್ಷದವರು ಏನೆಲ್ಲಾ ಸ್ಪಷ್ಟೀಕರಣವನ್ನು ಕೇಳಿದ್ದಾರೆ, ಎಲ್ಲದಕ್ಕೂ ಸಹ ನನ್ನ ಬಳಿ ಉತ್ತರವಿದೆ. ಈ ಸಂದರ್ಭದಲ್ಲಿ ನಾನು ಉದಾಹರಣೆಯೊಂದನ್ನು ನೀಡಲಿಚ್ಛಿಸುತ್ತೇನೆ. ಮೊನ್ನೆಯ ದಿನದಿಂದಲೂ ಅವರುಗಳ ಭಾಷಣದಲ್ಲಿ ಎಷ್ಟೊಂದು ಯೋಜನೆಗಳು ಇದ್ದವು; ಎಷ್ಟೊಂದು ಯೋಜನೆಗಳನ್ನು ಕೈಬಿಡಲಾಗಿದೆ ಎನ್ನುವ ಅಂಶಗಳೇ ಹೆಚ್ಚಾಗಿವೆ. 2021-22 ನೇ ಸಾಲಿನಲ್ಲಿ 357 ಘೋಷಣೆಗಳನ್ನು ಮಾಡಲಾಗಿದ್ದು, ಆ ಪೈಕಿ ಈಗಾಗಲೇ 261 ಘೋಷಣೆಗಳನ್ನು ಅನುಷ್ಠಾನಗೊಳಿಸಲಾಗಿದೆ. 87 ಘೋಷಣೆಗಳನ್ನು ಜಾರಿಗೊಳಿಸುವ ವಿವಿಧ ಹಂತಗಳಿಲ್ಲವೆ. ಕೇವಲ 4 ಯೋಜನೆಗಳು ಸಾಧುವಲ್ಲದ ಕಾರಣ ಅವುಗಳನ್ನು ಮಾತ್ರವೇ ಕೈಬಿಡಲಾಗಿದೆ. ನಾನು ನೀಡುವ ಸ್ಪಷ್ಟೀಕರಣವನ್ನು ಕೇಳುವ ಶಕ್ತಿಯು ವಿರೋಧ ಪಕ್ಷದವರಿಗೆ ಇಲ್ಲವೆಂದಾದರೆ ಹೇಗೆ? ಕೇವಲ ಅವರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಕಾದ್ದನ್ನು ಮಾತ್ರವೇ ಏಕಪಕ್ಷೀಯವಾಗಿ ಹೇಳಿ, ಸದನದಿಂದ ಹೊರ ನಡೆಯುವುದೇ? ವಿರೋಧ ಪಕ್ಷದವರು ನೀಡಿದ ಅಂಕಿ-ಅಂಶಗಳನ್ನು ನೋಡಿದರೆ, ಪುಣ್ಯಾತ್ಮರು ಎಲ್ಲಂದ ಅವುಗಳನ್ನು ತಂದಿದ್ದಾರೆಯೋ ಏನೋ ನನಗೆ ಗೊತ್ತಿಲ್ಲ. ಅವರ ಸರ್ಕಾರದ ಅವಧಿಯಲ್ಲಿ ನೀಡಲಾದ ಆಯವ್ಯಯಕ್ಕೆ ನಾವು ಮಂಡಿಸಿರುವ ಆಯವ್ಯಯವನ್ನು ಹೋಲಿಸಿ ಮಾಡುತ್ತಾರೆ. ಅವರ 5 ವರ್ಷಗಳ ಅಧಿಕಾರಾವಧಿಯಲ್ಲಿ ಶೇಕಡಾ 117 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದುಕೊಂಡಿದ್ದಾರೆ. 1 ಲಕ್ಷ 40 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ಪಡೆದಿದ್ದಾರೆ. ಆ ಸಂದರ್ಭದಲ್ಲಿ ಕೋವಿಡ್-19 ರಂತಹ ಯಾವುದೇ ಸಾಂಕ್ರಾಮಿಕ ಕಾಯಿಲೆಯು ಇರಲಿಲ್ಲ. ಅದು ಸಾಮಾನ್ಯದ ಅವಧಿಯಾಗಿತ್ತು. ಇಷ್ಟು ಮೊತ್ತದ ಸಾಲವನ್ನು ಕೇವಲ ಐದು ವರ್ಷಗಳಲ್ಲಿಯೇ ಪಡೆದುಕೊಂಡಿದ್ದಾರೆ. ಇವರಿಂದ ನಾವು ನೈತಿಕತೆಯನ್ನು ಕಲಿಯಬೇಕೇ ಎಂದು ನಾನು ಈ ಸಂದರ್ಭದಲ್ಲಿ ಪ್ರಶ್ನಿಸುತ್ತೇನೆ.

(ಮುಂದು)

471/18-302022/2-30/ಬಕಪಿ-ವಿಕೆ

(ಸಭಾಪತಿಯವರು ಪೀಠದಲ್ಲಿದ್ದರು)

**ಶ್ರೀ ಬಸವರಾಜ ಬೊಮ್ಮಾಯಿ(ಮುಂದು..)**

ಇವರಿಂದ ನಾವು ಆರ್ಥಿಕತೆಯ ಪಾಠವನ್ನು ಕಲಿಯಬೇಕೇ? ಅತಿ ಹೆಚ್ಚು ಸಾಲವನ್ನು ಇವರು ತೆಗೆದುಕೊಂಡಿದ್ದಾರೆ. ಸ್ವಾತಂತ್ರ್ಯ ಬಂದು 60 ವರ್ಷಗಳಲ್ಲಿ ಎಷ್ಟು ಲೋನ್ ತೆಗೆದುಕೊಂಡಿದ್ದೇವೆ, ಅಷ್ಟೇ ಲೋನ್ ಅನ್ನು ಇವರು 5 ವರ್ಷಗಳಲ್ಲಿಯೇ ತೆಗೆದುಕೊಂಡಿದ್ದಾರೆ. ಇವರಿಂದ ನಾವು ಆರ್ಥಿಕತೆಯ ಪಾಠವನ್ನು ಮತ್ತು ನೈತಿಕತೆಯನ್ನು ಕಲಿಯಬೇಕೇ? ನಾವು ಈ ಲೋನ್ ಅನ್ನು ತೀರಿಸಲಕ್ಕೆ ಆಗುವುದಿಲ್ಲವೆಂದು ಹೇಳುತ್ತಾರೆ. ಇವರು ಮಾಡಿರುವ ಲೋನ್ ಅನ್ನು ನಾವು ತೀರಿಸುತ್ತಿದ್ದೇವೆ? ನಾವು Revenue Deficit 15 ಸಾವಿರ ಇದ್ದುದನ್ನು ನಾವು 6 ಸಾವಿರಕ್ಕೆ ಇಳಿಸಿದ್ದೇವೆ. ಈ ವರ್ಷ ಇನ್ನೂ ಕಡಿಮೆ ಮಾಡುತ್ತೇವೆ. ನಾವು ಲೋನ್ ತೆಗೆದುಕೊಳ್ಳುವಾಗ ಅವರು ಹೇಳುತ್ತಾರೆ, ನೀವು 3% breach ಮಾಡಿದ್ದೀರಿ ಎಂದು ಹೇಳುತ್ತಾರೆ. ಇಡೀ ದೇಶದಲ್ಲಿ 5% ತೆಗೆದುಕೊಳ್ಳಬಹುದು ಎಂದು ಹೇಳಿ ಕಾನೂನು ಆಗಿದೆ. ನಾವು 3%ಗೆ ನಿಲ್ಲುತ್ತಿದ್ದೇವೆ. 5%

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೆಗೆದುಕೊಳ್ಳಬಹುದಾಗಿತ್ತು. 4% ಇದ್ದುದನ್ನು 3.26 ಗೆ ನಿಲ್ಲಿಸಿದ್ದೇವೆ. ಲೋನ್ ಕಡಿಮೆ ಮಾಡಿದ್ದೇವೆ, ಆರ್ಥಿಕ ಶಿಸ್ತು ತಂದಿದ್ದೇವೆ. Revenue Deficit ಕಡಿಮೆ ಮಾಡಿದ್ದೇವೆ. ಮತ್ತೆ ಯಾವುದೇ ಕಾರ್ಯಕ್ರಮಗಳನ್ನು ಬಡದೇ ಮುಂದುವರಿಸಿದ್ದೇವೆ. ಅದರ ಜೊತೆ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ.

ಆದ್ದರಿಂದ, ಈ ವಿಷಯವಾಗಿ ಬಹಳ ಯೋಜನೆ ಮಾಡಿ, ಇದು ನೈಜವಾದಂತಹ ಬಜೆಟ್, growth oriented Budget, ಎಲ್ಲಾ ಜನರ ಕಲ್ಯಾಣ ಮಾಡುವಂತಹ ಬಜೆಟ್ ಆಗಿದೆ. ಇಲ್ಲಿ ನಮ್ಮ ಮಾನ್ಯ ಸದಸ್ಯರಾದ ಮಾನ್ಯ ಎನ್. ರವಿಕುಮಾರ್‌ರವರು ಒಂದು ಪ್ರಶ್ನೆಯನ್ನು ಕೇಳಿದರು. ಇಷ್ಟೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ, ಇದನ್ನು implement ಮಾಡುತ್ತೀರಾ ಎಂದವರು ಕೇಳಿದರು. ನಾನು ಮಾನ್ಯ ಎನ್. ರವಿಕುಮಾರ್‌ರವರಿಗೆ ಹೇಳಲಕ್ಕೆ ಇಚ್ಛೆಪಡುತ್ತೇನೆ. ಈ ವಿಚಾರದಲ್ಲಿ ತಾವು ಯಾವುದೇ ಸಂಶಯವನ್ನು ಇಟ್ಟುಕೊಳ್ಳಬೇಡಿ. ಇದನ್ನು ಮಾಡಲಕ್ಕೆ, ಏನು ಜಾರಿಗೆ ತರಬೇಕು, ಏನು ತಾಕತ್ತು ಬೇಕು, ಏನು ಪ್ರಯತ್ನಗಳು ಬೇಕು, ಅದನ್ನು ಮಾಡಿ, ಯಾವುದನ್ನು ಜಾರಿಗೆ ತರುವುದಕ್ಕೆ ಸಾಧ್ಯವಿದೆಯೋ ಅವುಗಳನ್ನು ನಾನು ಮಾಡಿದ್ದೇನೆ. ಇದೇ ತಿಂಗಳು ನಾನು ಜಾರಿಗೆ ತರುವುದನ್ನು ಪ್ರಾರಂಭ ಮಾಡಿದ್ದೇನೆ. ಎಲ್ಲಾ ಇಲಾಖೆಗಳಿಗೂ ನಾನು ಪತ್ರಗಳನ್ನು ಬರೆದಿದ್ದೇನೆ. 31ನೇ ತಾರೀಖಿನೊಳಗಡೆ ಎಲ್ಲವನ್ನು ಸಿದ್ಧ ಮಾಡಿಕೊಳ್ಳಬೇಕು, ಏಪ್ರಿಲ್ ಕೊನೆಯ ವಾರದಲ್ಲ ಎಲ್ಲವೂ ಆದೇಶಗಳಾಗುತ್ತವೆ. ಜಾರಿ ಮಾಡುವುದು ಪ್ರಾರಂಭವಾಗುತ್ತದೆ. ಆದ್ದರಿಂದ, ನೀವು ಯಾವುದೇ ಸಂಶಯವನ್ನು ಇಟ್ಟುಕೊಳ್ಳಬೇಡಿ.

ರೈತರ ವಿಷಯವಾಗಿ ಇನ್ನೊಂದು ಬಾಕಿ ಇದೆ ಎಂದು ನಮ್ಮ ಮಾನ್ಯ ಸದಸ್ಯರಾದ ಮಾನ್ಯ ಕೆ.ಟಿ. ಶ್ರೀಕಂಠೇಗೌಡರು ಹೇಳಿದರು. ಬಾಕಿ ಇದೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ, ಆ ಯೋಜನೆ ರೂಪಿಸುವಾಗ ಕೆಲವೊಂದು ಮಾರ್ಪಾಡುಗಳಾಯಿತು. ಈ ವಿಚಾರವಾಗಿ ಮಾನ್ಯ ಸಚಿವರಾದ ಮಾನ್ಯ ಜೆ.ಸಿ. ಮಾಧುಸ್ವಾಮಿಯವರಿಗೆ ಗೊತ್ತಿದೆ. ಮನೆತನದಲ್ಲಿ 4-5 ಜನ ಅಣ್ಣ ತಮ್ಮಂದಿರು ಇದ್ದರೆ ಒಬ್ಬನದ್ದು ರಿನಿವಲ್ ಅಗಿರುತ್ತದೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮತ್ತೊಬ್ಬನದ್ದು ರಿನಿವಲ್ ಆಗಿರುವುದಿಲ್ಲ. ಒಬ್ಬ ಲೋನ್ ತೆಗೆದುಕೊಂಡ. ನಂತರ ಅವರ ಅಣ್ಣ ತಮ್ಮಂದಿರು ಬಂದರು. ಮತ್ತೆ, ಕೆಲವು ದಾಖಲೆಗಳು ಇರುವುದಿಲ್ಲ. ಆಧಾರ್‌ಕಾರ್ಡ್ ಅಂಕ್ ಮಾಡದೇ ಕೆಲವು ಹೋಗಿವೆ. ಈ ರೀತಿಯದ್ದು ಕೆಲವು ಅಲ್ಲಲ್ಲ ಉಳಿದಿವೆ. ಅವರಿಗೆ 3-4 ಬಾರಿ ಅವಕಾಶವನ್ನು ಕೊಡಲಾಗಿದೆ. ನಾನೇ ಸಹಕಾರ ಸಚಿವನಾಗಿದ್ದಾಗ ಅವಕಾಶಗಳನ್ನು ಕೊಟ್ಟಿದ್ದೇನೆ. ಆದರೂ ಕೂಡ ಕೆಲವು ಬೇರೆ ಬೇರೆ ಕಾರಣದಿಂದ ಉಳಿದಿವೆ. ಈಗ ಅವುಗಳ ಅವಧಿ ಮುಗಿದು ಹೋಗಿದೆ. ಅದರೂ ಕೂಡ ಸಹಾನುಭೂತಿಯಿಂದ ಏನೆಲ್ಲಾ ಅನುಕೂಲ ಮಾಡಲಕ್ಕೆ ಸಾಧ್ಯವಿದೆ, ಅದನ್ನು ಮಾಡಿಕೊಡುತ್ತೇವೆ. ಇದು ಒಂದು ವಿಚಾರ.

ಎರಡನೆಯದಾಗಿ, ಈಗಾಗಲೇ ಕೇಂದ್ರ ಸರ್ಕಾರದ ಮಾದರಿ ವೇತನವನ್ನು ನಮ್ಮ ರಾಜ್ಯ ಸರ್ಕಾರದ ನೌಕರರಿಗೆ ಕೊಡುವ ವಿಚಾರದಲ್ಲ ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ. ಅದರ ಬಗ್ಗೆ ಆಯೋಗ ತನ್ನ ವರದಿಯನ್ನು ಕೊಡಲಿ, ನಂತರ ಅದನ್ನು ಜಾರಿಗೆ ತರೋಣ. ಮುಂದಿನ ದಿನಮಾನಗಳಲ್ಲ ಅದನ್ನು ನಾವು ಮಾಡುತ್ತೇವೆ. ಅದರ ಜೊತೆಗೆ ಪಿಂಚಣಿ ಬಗ್ಗೆ ಹೇಳಿದಿರಿ. ಅದರ ವಿಚಾರವಾಗಿ ಬೇರೆ ಬೇರೆ ರಾಜ್ಯದಲ್ಲ ಏನೇನು ಆಗಿದೆ, ಅದರ ಬಗ್ಗೆ ಮಾಹಿತಿಯನ್ನು ತರಿಸಿಕೊಂಡು ನೋಡುತ್ತೇನೆ. ಅದರ ಬಗ್ಗೆ ಆದೇಶ ಮಾಡಿ, ಇದರ ಬಗ್ಗೆ ತಾವು ಉತ್ತಮ ಸಲಹೆಯನ್ನು ಕೊಟ್ಟಿದ್ದೀರಿ. ಹೇಗಿದ್ದರೂ ಸಹ ದುಡ್ಡು ನಿಮ್ಮ ಕಡೆ ಇರುತ್ತದೆ, ಇವತ್ತೇ ಏನೂ ಕೊಡಬೇಕಾಗಿಲ್ಲ ಎನ್ನುವ ಬಗ್ಗೆ ತಾವು ಉತ್ತಮ ಸಲಹೆಯನ್ನು ಕೊಟ್ಟಿದ್ದೀರಿ. ಅದನ್ನೂ ಕೂಡ ಗಮನದಲ್ಲಟ್ಟುಕೊಂಡು ತೀರ್ಮಾನಗಳನ್ನು ಮಾಡುತ್ತೇನೆ.

ಮಾನ್ಯ ಸಭಾಪತಿಯವರೇ, ಈ ಬಜೆಟ್ ಬಗ್ಗೆ ವಿವರವಾಗಿ ಚರ್ಚೆಯಾಗಿದೆ, ಅದಕ್ಕೆ ಉತ್ತರವನ್ನೂ ಸಹ ಕೊಟ್ಟಿದ್ದೇನೆ. ಆದ್ದರಿಂದ, ಇದನ್ನು ನಾನು ಸದನಕ್ಕೆ ಮಂಡಿಸುತ್ತಿದ್ದೇನೆ. ಈ ವರ್ಷದ ಅಂದರೆ 2022-23ನೇ ಸಾಲಿನ ಬಜೆಟ್ ರಾಜ್ಯದ ಜನರ ಬದುಕಿನ ಭರವಸೆಯ ಬಜೆಟ್ ಎಂದು ಹೇಳಿ ನಾನು ನನ್ನ ಮಾತನ್ನು ಮುಗಿಸುತ್ತೇನೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಶಶಿಲ್ ಜಿ. ನಮೋಶಿ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೆ, ಬಹಳ well balanced Budget within the fiscal limits, fiscal discipline ಗಮನದಲ್ಲಟ್ಟುಕೊಂಡು ಒಳ್ಳೆಯ ಬಜೆಟ್ ಅನ್ನು ಕೊಟ್ಟಿದ್ದಾರೆ. ಜೊತೆಗೆ ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೀರಿ. ಅದು ಸ್ವಾಗತಾರ್ಹವಾದ ವಿಚಾರ. ಇಲ್ಲ ಎಲ್ಲೆಯೋ ಒಂದು ಕಡೆ proper systems are not in line. ಖರ್ಚು ಮಾಡುವಂತಹ ಸಾಮರ್ಥ್ಯ ಎಲ್ಲೋ ಒಂದು ಕಡೆ ತಾಂತ್ರಿಕ ಸಿಬ್ಬಂದಿ, ಇತ್ಯಾದಿ ನಮ್ಮಲ್ಲಿ ಕೊರತೆ ಇದೆ. ಅದನ್ನು ತಾವು ಯಾವ ರೀತಿಯಲ್ಲಿ ಸರಿಪಡಿಸುತ್ತೀರಿ ಎನ್ನುವುದನ್ನು ತಾವು ಗಮನಿಸಬೇಕು.

ಇನ್ನೊಂದು ವಿಚಾರ ಏನೆಂದರೆ, I appreciate our Hon'ble Chief Minister, ಮೊನ್ನೆತಾನೆ ಕಲ್ಯಾಣ ಕರ್ನಾಟಕದಲ್ಲ ಖಾಲಿ ಇದ್ದಂತಹ ಹುದ್ದೆಗಳನ್ನು ತುಂಬಿಕೊಳ್ಳಲಕ್ಕೆ ನಮ್ಮದು ಯಾವುದೇ ಬ್ಯಾನ್ ಇಲ್ಲವೆಂದು ಹೇಳಿದ್ದಾರೆ. This is a welcome measure. ಆದರೆ, 80% ಗೆ ನೀವು ಸಿಮೀತ ಮಾಡಿದ್ದೀರಿ. Why only eighty percent? ಅಲ್ಲ ಬಹಳ ಹುದ್ದೆಗಳು ಖಾಲಿ ಇವೆ. ಖಾಲಿ ಇದ್ದಂತಹ 100% ಹುದ್ದೆಗಳನ್ನು ತುಂಬಿಕೊಳ್ಳುವುದಕ್ಕೆ ದಯವಿಟ್ಟು ಅವಕಾಶವನ್ನು ಕೊಡಿ ಎಂದು ಕೇಳುತ್ತಿದ್ದೇನೆ. ಮತ್ತೆ, ರಾಯಚೂರು ಏರ್ ಪೋರ್ಟ್ ಬಗ್ಗೆ ಪ್ರಸ್ತಾವನೆ ಇಟ್ಟಿದ್ದೀರಿ. ಇದು ಬಹಳ ಒಳ್ಳೆಯ ವಿಚಾರ. 186 ಕೋಟಿ ರೂಪಾಯಿಗಳನ್ನು Bellary Agricultural College ಗೆ ಇಟ್ಟಿದ್ದೀರಿ. 7 ಯುನಿವರ್ಸಿಟಿಗಳ ಪೈಕಿ ಕೊಪ್ಪಳ ಮತ್ತು ಬೀದರ್ ಇಟ್ಟುಕೊಂಡಿದ್ದೀರಿ. ಆದರೆ, KKRDB fund ಅನ್ನು ತೆಗೆದುಕೊಳ್ಳುತ್ತೀರಿ. ಅದೇ ಯೋಜನೆ ಬೇರೆ ಭಾಗದಲ್ಲ ಬೇರೆ ಫಂಡ್‌ನಿಂದ ಕೊಡುತ್ತೀರಿ. ಅಂದರೆ, ಸ್ಟೇಟ್ ಫಂಡ್‌ನಿಂದ ಕೊಡುತ್ತೀರಿ. Why KKRDB fund? ಅದಕ್ಕೆ ದಯವಿಟ್ಟು KKRDB ಫಂಡ್ ಬೇಡವೆಂದು ಹೇಳುತ್ತೇನೆ. ಮತ್ತೆ skill development ನ ವಿಚಾರವಾಗಿ ಹೇಳಲಕ್ಕೆ ಎರಡು ನಿಮಿಷ ತೆಗೆದುಕೊಳ್ಳುವುದಿಲ್ಲ.

**ಸಭಾಪತಿಯವರು:-** ಸಾಕು ಕುಳಿತುಕೊಳ್ಳಿ. ನಾನು ಬೆಳಗ್ಗೆ 10-30 ರಿಂದ ಕುಳಿತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಶಶಿಲ್ ಜಿ. ನಮೋಶಿ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಒಂದೆರಡು ನಿಮಿಷ ಮಾತನಾಡುತ್ತೇನೆ. Tata Technologies Limited ಜೊತೆಗೆ ಏನು ತಾವು ಒಂದು ಒಪ್ಪಂದ ಮಾಡಿಕೊಂಡು ಏನು ಕೆಲಸ ಮಾಡಿದ್ದೀರಿ this is a very wonderful project. Upgrading 150 IITs, 30 ರಿಂದ 40 ಕೋಟಿ ರೂಪಾಯಿಗಳು ಪ್ರತಿಯೊಂದು IIT ಗೆ ಖರ್ಚು ಮಾಡುತ್ತಿದ್ದೀರಿ. ಇದರಿಂದ ಲಕ್ಷಾಂತರ ಹುದ್ದೆಗಳನ್ನು ಸೃಷ್ಟಿ ಮಾಡುತ್ತೀರಿ. ಮೊನ್ನೆ ಮಾನ್ಯ ಬಸವರಾಜ ಬೊಮ್ಮಾಯಿಯವರು ಬಂದು ಇದಕ್ಕೆ ಮತ್ತೆ, ಇನ್ನು 35 ಐಟಿಗಳನ್ನು ಸೇರಿಸಿದ್ದಾರೆ. Even that is an appreciable move. ನನ್ನ ಒಂದು ವಿನಂತಿ ಇದೆ. ಎಲ್ಲ ನಾವು construction ಅನ್ನು ಗಮನದಲ್ಲಟ್ಟುಕೊಂಡು ಯಾವುದೇ ರೀತಿಯಲ್ಲಿ ತರಬೇತಿಯನ್ನು ಕೊಡುವಂತಹ ಸಂಸ್ಥೆಗಳು ಇರುವುದಿಲ್ಲ. ನೀವುಗಳು ಯಾರಾದರೂ ಒಬ್ಬರಾದರೂ ಹೇಳಿ. Masonry ಗೆ ತರಬೇತಿಯನ್ನು ಕೊಡುವಂತಹ ಸಂಸ್ಥೆ ಎಲ್ಲಯಾದರೂ ಇದೆಯೇ, plumbing ಗೆ ತರಬೇತಿಯನ್ನು ಕೊಡುವಂತಹ ಸಂಸ್ಥೆ ಎಲ್ಲಯಾದರೂ ಇದೆಯೇ? ನನ್ನ ವಿನಂತಿ ಇಷ್ಟೆ. ದಯವಿಟ್ಟು ಇದೇ ರೀತಿಯ ಒಪ್ಪಂದ. ಇಲ್ಲ ಏನು ಮಾಡಿದ್ದಾರೆಂದರೆ, Tata experience industry ಗೆ ಏನು ಬೇಕು, ಅದಕ್ಕೆ 11 ಮತ್ತು 23 ಬೇರೆ ಬೇರೆ ತರಬೇತಿಯನ್ನು ಕೊಡುತ್ತಿದ್ದಾರೆ. ದಯವಿಟ್ಟು, construction company ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಿ. ಅವರಿಗೆ ಏನು ಬೇಕು, ಆ ರೀತಿಯಲ್ಲಿ ತರಬೇತಿ ಕೊಡುವಂತಹ ಸಂಸ್ಥೆಯನ್ನು ಪ್ರಾರಂಭ ಮಾಡಿ ಎಂದು ನಾನು ಹೇಳುತ್ತೇನೆ. ನಮ್ಮ ಭಾಗದಲ್ಲ ಶಿಕ್ಷಕರ ನೇಮಕಾತಿಗೆ 5000 ಶಿಕ್ಷಕರುಗಳ ಹುದ್ದೆಗಳನ್ನು 6 ರಿಂದ 8ನೇ ತರಗತಿಯವರೆಗೆ ಕೊಟ್ಟಿದ್ದೀರಿ. ಇಡೀ ರಾಜ್ಯಕ್ಕೆ ಸಂಬಂಧಪಟ್ಟಂತೆ 10 ಸಾವಿರ ಹುದ್ದೆಗಳನ್ನು ಕೊಟ್ಟಿದ್ದೀರಿ. ಇಷ್ಟಾದರೂ ಕೂಡ Pupil Teacher Ratio ನಮ್ಮೆಲ್ಲ ಬಹಳ ದೊಡ್ಡದು ಇದೆ. ಅದನ್ನು ಕಡಿಮೆ ಮಾಡಬೇಕು.

**ಸಭಾಪತಿಯವರು:-** ಸಾಕು ಕುಳಿತುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಶಶಿಲ್ ಜಿ. ನಮೋಶಿ:-** ಮಾನ್ಯ ಸಭಾಪತಿಯವರೇ, ಒಂದೆರಡು ನಿಮಿಷದಲ್ಲ ಮುಗಿಸುತ್ತೇನೆ. ನಾನು ಬಜೆಟ್ ಮೇಲೆ ಮಾತನಾಡಿರುವುದಿಲ್ಲ.

**ಸಭಾಪತಿಯವರು:-** ನಾನು ನೀವು ಬಜೆಟ್ ಮೇಲೆ ಮಾತನಾಡಿ ಎಂದು ಅವಕಾಶವನ್ನು ಕೊಟ್ಟಿದ್ದೇನೆ. ಮಾತನಾಡಿ.

**ಶ್ರೀ ಶಶಿಲ್ ಜಿ. ನಮೋಶಿ:-** ಮಾನ್ಯ ಸಭಾಪತಿಯವರೇ, NEP ಅಡಿಯಲ್ಲಿ ಮುಂದಿನ ವರ್ಷ ಬರುತ್ತದೆ, ಆಗ ನೋಡೋಣವೆಂದು ತಾವು ಹೇಳಬಹುದು. The unfortunate part is, 40-50 ವರ್ಷಗಳಿಂದ ನಾವು ನೋಡುತ್ತಿದ್ದೇವೆ. 3 ರಿಂದ, 6 ವರ್ಷದ ವಿದ್ಯಾರ್ಥಿಗಳಿಗೆ ಕಳೆದ ಸಾಮರ್ಥ್ಯ ಎಲ್ಲರಿಗಿಂತ ಜಾಸ್ತಿ ಇರುತ್ತದೆ. unfortunately ಅಲ್ಲ ಒಬ್ಬರು ಸಹ ತರಬೇತಿ ಶಿಕ್ಷಕರಿಲ್ಲ. ಇಡೀ ರಾಜ್ಯದಲ್ಲ ಒಂದೆರಡು ತರಬೇತಿ ಸಂಸ್ಥೆಗಳಿಲ್ಲ. Better late than never, ತಕ್ಷಣ ತಾವು training ಗಳನ್ನು ಕೊಡಿ. ಮತ್ತೆ ಓಪಿ.ಎಸ್. ಅನ್ನು ಜಾರಿಗೆ ತನ್ನಿ. ಎನ್.ಪಿ.ಎಸ್. ಅನ್ನು ವಾಪಸ್ಸು ತೆಗೆದುಕೊಳ್ಳಿ.

**ಶ್ರೀ ಆಯನೂರು ಮಂಜುನಾಥ(ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು ಕೇವಲ ಒಂದೆರಡು ಸಲಹೆಗಳನ್ನು ಮಾತ್ರ ಕೊಡುತ್ತೇನೆ. ವಿದ್ಯಾನಿಧಿಯನ್ನು ಬಹಳ ಒಂದು ಒಳ್ಳೆಯ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳು ತೆಗೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ನಾನು ವಿನಂತಿಯನ್ನು ಮಾಡಿಕೊಂಡಿದ್ದೇನೆ. ಅದು ಏನೆಂದರೆ, ಅದೇ ರೈತರ ಮಕ್ಕಳು ಉನ್ನತ ವ್ಯಾಸಂಗಕ್ಕೋಸ್ಕರ ಶೈಕ್ಷಣಿಕ ಸಾಲವನ್ನು ಮಾಡಿರುತ್ತಾರೆ. ಆ ಶೈಕ್ಷಣಿಕ ಸಾಲದ ಮನ್ನಾ ಅಥವಾ ಬಡ್ಡಿಯನ್ನಾದರೂ ಮನ್ನಾ ಮಾಡಿ ಎಂದು ನಾನು ವಿನಂತಿಯನ್ನು ಮಾಡಿಕೊಂಡಿದ್ದೆ. ಕಾರಣ ಏನೆಂದರೆ, ಅದು ರೈತರ ಮಕ್ಕಳ ಶೈಕ್ಷಣಿಕ ಸಾಲ. ಅದನ್ನು ಅವರು ಉನ್ನತ ವ್ಯಾಸಂಗಕ್ಕೋಸ್ಕರ ಮಾಡಿರುತ್ತಾರೆ. ಅವರುಗಳು ರೈತರ ಮಕ್ಕಳು ಅವರು ಯಾರು ಸಹ ಶ್ರೀಮಂತರು ಮತ್ತು ರಾಜಕಾರಣಿಗಳ ಮಕ್ಕಳು ಅಲ್ಲ. ಅವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾರು ಸಹ ಶೈಕ್ಷಣಿಕ ಸಾಲವನ್ನು ಮಾಡಿರುವುದಿಲ್ಲ. ಆದುದರಿಂದ, ಅದನ್ನು ಪರಿಗಣಿಸಬೇಕೆಂದು ಕೇಳುತ್ತೇನೆ.

ಎರಡನೆಯದಾಗಿ, ಕೇಂದ್ರ ಸರ್ಕಾರ 4 ಲೆಬರ್ ಕೋರ್ಟ್ ಅನ್ನು ತೆಗೆದುಕೊಂಡು ಬಂದಿದೆ. ಆದರೆ, ನಮ್ಮ ರಾಜ್ಯದಲ್ಲಿ ಈ ಇಲಾಖೆ ಏಕೋ ಏನೋ ಒಂದು ರೀತಿಯಲ್ಲಿ ನಿಷ್ಕ್ರಿಯೆಯಾಗಿದೆ. ಆ ಕೋರ್ಟ್‌ಗಳನ್ನು ಇಲ್ಲ ಜಾರಿಗೆ ತಂದಿಲ್ಲ. ತರದಿದ್ದ ಪಕ್ಷದಲ್ಲಿ ಅಪಾಯವಾಗುತ್ತದೆ. ಏಕೆಂದರೆ, ಕೇಂದ್ರ ಸರ್ಕಾರ ರೂಲ್ಸ್‌ಗಳನ್ನು ಮಾಡಿದಾಗ ಅದನ್ನೇ ರಾಜ್ಯದಲ್ಲೂ ಪಾಲನೆ ಮಾಡಬೇಕಾಗುತ್ತದೆ. ಆದ್ದರಿಂದ, ಆ ಕಡೆ ಗಮನಕೊಡಬೇಕು.

ಮತ್ತೆ, ಎನ್‌ಪಿ.ಎಸ್ ಮತ್ತು ಓಪಿ.ಎಸ್. ಬಗ್ಗೆ ಮೂರು ವರ್ಷದ ಹಿಂದೆ ಮುಖ್ಯಮಂತ್ರಿಗಳು ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ಒಂದು ಸಮಿತಿಯನ್ನು ರಚನೆ ಮಾಡಿದ್ದರು. ಒಬ್ಬ ಮುಖ್ಯಮಂತ್ರಿಯವರು ಸರ್ಕಾರದಿಂದ ಒಂದು ಸಮಿತಿಯನ್ನು ರಚನೆ ಮಾಡಿದ್ದು, ಅದು ನಿಷ್ಕ್ರಿಯೆಯೆ ಮಾಡಿದರೆ, ಅದು ಸದನಕ್ಕೆ ಮಾಡಿದ ಅಗೌರವವಾಗುತ್ತದೆ. ಆ ಸಮಿತಿ ಯಾವುದೇ ಕೆಲಸವನ್ನು ಮಾಡಲಿಲ್ಲ. ಅದಕ್ಕೋಸ್ಕರ ಈಗಿನ ಮುಖ್ಯಮಂತ್ರಿಗಳು ಆ ಓಪಿ.ಎಸ್. ಅನ್ನು ಜಾರಿಗೆ ತರುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ವಿನಂತಿ ಮಾಡುತ್ತೇನೆ. ಮತ್ತೆ ವೇತನ ಆಯೋಗದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ, ಇದನ್ನು ಸ್ವಾಗತ ಮಾಡುತ್ತೇನೆ.

ಮುಂದು.

(472) 18.03.2022 02.40 ಎಸ್‌ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ನಗರ ಪ್ರದೇಶಗಳಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಹಿಂದುಗಳ ವರ್ಗಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭ ಮಾಡುವುದಾಗಿ ಹೇಳಿದರು. ಮಾಸಾಶನವನ್ನು ಹೆಚ್ಚು ಮಾಡಿದ್ದಾರೆ. ಇದರ ಜೊತೆಗೆ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಿದ್ದಾರೆ. ರಾಜ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರಿ ನೌಕರರಿಗೆ ಏಳನೆಯ ವೇತನ ಆಯೋಗವನ್ನು ರಚನೆ ಮಾಡುವುದಾಗಿ ಹೇಳಿದ್ದಾರೆ. ಇವೆಲ್ಲವೂ ಕೂಡ ಅವರ ಚೊಚ್ಚಲ ಬಜೆಟ್‌ನಲ್ಲಿ ಪ್ರಥಮವಾಗಿ ಮಾಡಿರುವುದಾಗಿದ್ದು, ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮಾನ್ಯ ಮುಖ್ಯಮಂತ್ರಿಯವರೇ, ನನ್ನ ಒಂದೆರಡು ವಿಚಾರಗಳೇನೆಂದರೆ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ 35,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 20,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾಲಯಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಕ್ಕೆ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವುದಕ್ಕೆ ತಾವು ದಯಮಾಡಿ ವಿಶೇಷವಾದಂತಹ ಕಾಳಜಿಯನ್ನು ವಹಿಸಬೇಕು. ಪ್ರಾಥಮಿಕ ಶಿಕ್ಷಣಕ್ಕೆ maintenance grant ಅನ್ನು ರೂ.500 ಕೋಟಿಗಳನ್ನು ಘೋಷಣೆ ಮಾಡಿದ್ದೀರಿ. ಕಳೆದ ಬಾರಿ ಅದು ರೂ.900 ಕೋಟಿ ಇತ್ತು. ತಾವು ಬೇರೆ ಬೇರೆ ಮೂಲಗಳಿಂದ ಕೊಡುವುದಾಗಿ ಹೇಳಿದ್ದೀರಿ. ದಯವಿಟ್ಟು ಅದನ್ನು ಹೆಚ್ಚು ಮಾಡಬೇಕು.

**ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯ ಮಂತ್ರಿಗಳು):-** ಮಾನ್ಯ ಮರಿತಿಬ್ಬೇಗೌಡರೇ, maintenance ಗೆ ಹಣವಿದೆ. ಹೊಸ infrastructure ಗಾಗಿ over and above ರೂ.500 ಕೋಟಿಗಳು ಹೊಸ ಶಾಲಾ ಕೊಠಡಿಗಳನ್ನು ಕಟ್ಟುವುದಕ್ಕೆ ಕೊಡಲಾಗಿದೆ. ಅದಲ್ಲದೆ furniture ಗಾಗಿ ರೂ.100 ಕೋಟಿ ಮತ್ತು maintenance ಗೆ ಬೇರೆ ಹಣವನ್ನು ಮಂಜೂರು ಮಾಡುತ್ತೇವೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಮುಖ್ಯಮಂತ್ರಿಯವರೇ, ಚಾಮರಾಜನಗರ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯವನ್ನು ಮಾಡಲಾಗಿದೆ. ಅದನ್ನು ನಾನು ಬಹಳವಾಗಿ ಸ್ವಾಗತಿಸುತ್ತೇನೆ. ಎರಡು ಕೋಟಿ ರೂಪಾಯಿಗಳಲ್ಲಿ ವಿಶ್ವವಿದ್ಯಾಲಯ ನಡೆಯುವುದಿಲ್ಲ. ಅದಕ್ಕೆ ಹೆಚ್ಚಿನ ಹಣವನ್ನು ಕೊಡಬೇಕು. ಚಾಮರಾಜನಗರ ಜಿಲ್ಲೆ backward area. ಅದಕ್ಕೆ ಈ ಬಜೆಟ್‌ನಲ್ಲಿ ಬೇರೆ ಯಾವುದೇ ರೀತಿಯ ಘೋಷಣೆಯಾಗಿರುವುದಿಲ್ಲ. ಅಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ B.Sc., nursing and allied health science courses ನಡೆಯುತ್ತಿದೆ. ಅದು unaided course. ದಯವಿಟ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹುದ್ದೆಗಳನ್ನು ಮಂಜೂರು ಮಾಡಿಕೊಡಿ, ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಮಾಡಿಕೊಡಿ. ಅದರಿಂದ ಆ backward area ದ ಮಕ್ಕಳಿಗೆ ಅಲ್ಲ ಓದಲು ಬಹಳ ಅನುಕೂಲವಾಗುತ್ತದೆ.

ಮೈಸೂರು ನಗರಕ್ಕೆ ಎಂಟು ಜಿಲ್ಲೆಗಳನ್ನೊಳಗೊಂಡಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯವನ್ನು ನೀಡುವಂತೆ ನಾನು 10 ವರ್ಷದಿಂದ ಕೇಳುತ್ತಿದ್ದೇನೆ. ಯಾವ ಸರ್ಕಾರವೂ ಮಾಡಲಿಲ್ಲ. ಬಹಳಷ್ಟು ಸಮಸ್ಯೆಯಿದೆ. ಈ ಬಾರಿಯೂ ಕೂಡ ಒಂದು ತಿಂಗಳಿಗೆ ಮುಂಚೆಯೇ ತಮಗೆ ಪತ್ರವನ್ನು ಬರೆದಿದ್ದೆನು. ಮೈಸೂರಿನಲ್ಲಿ ಸಿ.ಪಿ.ಸಿ. ಪಾಲಿಟೆಕ್ನಿಕ್ ಇದೆ. ಅದು ಬಹಳ ಉತ್ತಮವಾದಂತಹ ಪಾಲಿಟೆಕ್ನಿಕ್ ಆಗಿದ್ದು, ಎಲ್ಲಾ infrastructure ಇದೆ. ಅಲ್ಲ ಒಂದು ಸಂಜೆ ಕಾಲೇಜನ್ನು ಪ್ರಾರಂಭ ಮಾಡಿ ಎಂದು ನಾನು ಬಹಳ ಮನವಿಯನ್ನು ಕೊಟ್ಟಿದ್ದೇನೆ. ಅದು ಕೂಡ ಆಗಲಿಲ್ಲ. ಮಂಡ್ಯ ಸರ್ಕರೆ ಕಾರ್ಖಾನೆಗೆ ರೂ.50 ಕೋಟಿಯನ್ನು ಕೊಟ್ಟಿದ್ದೀರಿ. ಇದಕ್ಕಾಗಿ ತಮ್ಮನ್ನು ಅಭಿನಂದಿಸುತ್ತೇನೆ. ಆದರೆ ಅದು ಸಾಲುವುದಿಲ್ಲ. ಅದೇ ರೀತಿ ಮೈಸೂರು ಮಹಾರಾಜರ ಕಾಲದಲ್ಲ ಸರ್ ಎಂ.ವಿಶ್ವೇಶ್ವರಯ್ಯನವರು ಮಾಡಿರುವಂತಹ ವಿ.ಸಿ. ಫಾರಂ ಇದೆ. ಅಲ್ಲ research ನಡೆಯುತ್ತಿದ್ದು, ಅದನ್ನು ಒಂದು ವಿಶ್ವವಿದ್ಯಾಲಯವನ್ನಾಗಿ ಮಾಡಬೇಕು ಎಂದು ಕೋರುತ್ತೇನೆ. ಮಂಡ್ಯ ಕೇಂದ್ರ ಭಾಗದಲ್ಲ ಒಂದು ಸರ್ಕಾರಿ ಪಾಲಿಟೆಕ್ನಿಕ್ ಇಲ್ಲ. ಅದನ್ನು ಮಾಡಬೇಕೆಂದು ನಾನು ಕೇಳಿಕೊಂಡಿದ್ದೆನು. ತಾವು ಅದನ್ನು ಸ್ಪಷ್ಟಪಡಿಸಬೇಕು.

ರೈತರಿಗೆ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಬಹಳ ಕಡಿಮೆ ಅನುದಾನವನ್ನು ಕೊಟ್ಟಿದ್ದೀರಿ. ರೈತರ ಪರವಾಗಿ ನಾನು ಕೇಳಿಕೊಳ್ಳುವುದೇನೆಂದರೆ, ವಿದ್ಯುಚ್ಛಕ್ತಿ ಪೂರೈಕೆ ಈಗ ಏಳು ಗಂಟೆ ಬದಲು ಆರು ಗಂಟೆಗೆ ಇಳಿದಿದೆ. ದಯಮಾಡಿ ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಹಗಲಿನಲ್ಲಿ ಹತ್ತು ಗಂಟೆ ವಿದ್ಯುತ್ ಅನ್ನು ನೀಡುವುದರ ಬಗ್ಗೆ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿಸಿದ ಮೂರು ಕಾಯಿದೆಗಳನ್ನು ಹಿಂಪಡೆದಿದೆ. ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲ ಕೂಡ ಆ ಕಾಯಿದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ನಾನು ತಮ್ಮೆಲ್ಲ ವಿನಂತಿ ಮಾಡುತ್ತೇನೆ.

**ಸಭಾಪತಿಯವರು:-** ಕೊನೆಯದಾಗಿ ಡಿ.ಎಸ್. ಅರುಣ್ ಅವರು ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ progressive balanced budget ಎಂದು....

(ಈ ಹಂತದಲ್ಲಿ ಹೆಚ್ಚಿನ ಸಮಯವಾಗಿದೆ ಎಂದು ಹಲವು ಮಾನ್ಯ ಸಚಿವರು ಮತ್ತು ಮಾನ್ಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು)

ಸಭಾಪತಿಯವರು:- ಮಾನ್ಯ ಅರುಣ್ ಅವರೇ, ತಾವು ಕುಳಿತುಕೊಳ್ಳಿ. ಮಾನ್ಯ ಮುಖ್ಯಮಂತ್ರಿಯವರು ಮಾತನಾಡುತ್ತಾರೆ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹಲವಾರು ಉತ್ತಮ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಹಾಗೆಯೇ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಹಣಕಾಸಿನ ಇತಿ-ಮಿತಿಯನ್ನು ನೋಡಿ ಖಂಡಿತವಾಗಿಯೂ ಅವುಗಳನ್ನು ಕಾರ್ಯಗತ ಮಾಡುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ಧನ್ಯವಾದಗಳು.

ಸಭಾಪತಿಯವರು:- ಸದನವನ್ನು ದಿನಾಂಕ 21.03.2022ರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ.

(ಮಧ್ಯಾಹ್ನ 02 ಗಂಟೆ 46 ನಿಮಿಷಗಳಿಗೆ ಮುಕ್ತಾಯಗೊಂಡ ಸದನವು ಪುನಃ ದಿನಾಂಕ 21ನೇ ಮಾರ್ಚ್ ಮಾಹೆ 2022ರ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಸಮಾವೇಶಗೊಳ್ಳಲು ನಿಶ್ಚಯಿಸಿತು)

<><><>